(ಅನುಬಂಧ–1)

4. ವರದಿಯನ್ನೊಪ್ಪಿಸುವುದು

ಶ್ರೀ ಎನ್.ಹೆಚ್. ಶಿವಶಂಕರ ರೆಡ್ಡಿ (ಮಾನ್ಯ ಉಪಾಧ್ಯಕ್ಷರು ಹಾಗೂ ಸಮಿತಿಯ ಅಧ್ಯಕ್ಷರು):– ಮಾನ್ಯ ಅಧ್ಯಕ್ಷರೆ, ನಾನು 2013–14ನೇ ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ 5ನೇ ವರದಿಯನ್ನು ಸಭೆಗೆ ಒಪ್ಪಿಸುತ್ತೇನೆ.

ಅಧ್ಯಕ್ಷರು:– ವರದಿಯನ್ನೊಪ್ಪಿಸಲಾಯಿತು.

ಅಧ್ಯಕ್ಷರು:– ಈಗ ಶೂನ್ಯವೇಳೆಯಲ್ಲಿ 4–5 ವಿಷಯಗಳಿವೆ.

ಶ್ರೀ ಆರ್. ಅಶೋಕ:– ಮಾನ್ಯ ಅಧ್ಯಕ್ಷರೆ, ನಿನ್ನೆ ನಿಲುವಳಿ ಸೂಚನೆಯನ್ನು ಕೊಟ್ಟಿದ್ದೆವು. 7.30 ಗಂಟೆಯಾಯಿತೆಂದು ಸಭೆ ಮುಂದೂಡಿದ್ದೀರಿ. ಇವತ್ತು ಮತ್ತೆ 7.30 ಗಂಟೆಯಾದರೆ ಉಪಯೋಗ ವಾಗುವುದಿಲ್ಲ.

ಅಧ್ಯಕ್ಷರು:– ಅಯಿತು, ಪ್ರಾರಂಭ ಮಾಡಿ.

5. ನಿಯಮ 69ರ ಮೇರೆಗೆ ಅಲ್ಪ ಕಾಲಾವಧಿ ಚರ್ಚೆ

ವಿಷಯ:– ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಇಲಾಖೆಯಲ್ಲಿ ಅರಾಜಕತೆಯ ವಾತಾವರಣ ನಿರ್ಮಾಣವಾಗಿರುವ ಬಗ್ಗೆ

ಶ್ರೀ ಆರ್. ಅಶೋಕ್ (ಪದ್ಮನಾಭ ನಗರ):– ಮಾನ್ಯ ಅಧ್ಯಕ್ಷರೆ, ಕರ್ನಾಟಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೆಂಬ ಬಗ್ಗೆ ನಿಲುವಳಿ ಸೂಚನೆಯನ್ನು ಕೊಟ್ಟಿದ್ದೆವು. ತಾವು ನಮಗೆ ಮಾತನಾಡಲು ಅವಕಾಶವನ್ನು ಕೊಟ್ಟಿದ್ದೀರಿ. ನಾನು ತಮಗೆ ಧನ್ಯವಾದಗಳನ್ನು ಹೇಳುತ್ತೇನೆ. ಕಳೆದ ಒಂದು ವರ್ಷದಲ್ಲಿ ಕರ್ನಾಟಕದ ಗೃಹ ಇಲಾಖೆ ಒಂದು ರೀತಿಯಲ್ಲಿ ಹಳಿ ತಪ್ಪಿದ ಗೃಹ ಇಲಾಖೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಹಲವಾರು ಘಟಕಗಳು ನಡೆದಿದೆ. ಅದನ್ನು ನಿಭಾಯಿಸುವುದರಲ್ಲಿ ಸರ್ಕಾರ

ವೈಫಲ್ಯವಾಗಿದೆಯನ್ನುವುದನ್ನು ಸಭೆಗೆ ತಿಳಿಸಲು ಪ್ರಯತ್ನಪಡುತ್ತೇನೆ. ಮೊದಲನೆಯದಾಗಿ, ಮೊನ್ನೆ ನಡೆದಂಥ ರವೀಂದ್ರನಾಥ್, ಎ.ಡಿ.ಜಿ.ಪಿಯವರ ಪ್ರಕರಣದ ಬಗ್ಗೆ ನನಗೆ ಹೇಳುವುದಕ್ಕೆ ಸ್ವಲ್ಪ ಮುಜುಗರವಾಗುತ್ತದೆ. ಆದರೂ ಈ ವಿಷಯ ಪತ್ರಿಕೆಗಳಲ್ಲಿ ಬಂದಿದೆ, ಅದನ್ನು ಜನರೆಲ್ಲಾ ಓದಿದ್ದಾರೆ. "ಪುಂಡ-ಪೋಕರಿಗಳು ಮೊಬೈಲ್‌ನಲ್ಲಿ ಹೆಣ್ಣುಮಕ್ಕಳ ಫೋಟೋ ಕದ್ದು ಕ್ಲಿಕ್ಕಿಸಿ ಏಟು ತಿನ್ನುವ ಘಟನೆಗಳು ಆಗಾಗ ನಡೆಯುತ್ತಿವೆ. ಆದರೆ ಇಂತಹ ಪೋಕರಿಗಳಿಗೆ ಪಾಠ ಕಲಿಸಬೇಕಾದ ಪೊಲೀಸರೇ ಈ ಕೆಲಸ ಮಾಡಿದರೆ ಹೇಗೆ?" ಎನ್ನುವ ಪ್ರಶ್ನೆ ಇಡೀ ರಾಜ್ಯದ ಜನರ ಮುಂದೆ ಪತ್ರಿಗಳಲ್ಲೆಲ್ಲಾ ಬಂದು ಬಿಟ್ಟಿದೆ. ನಾನು ಕೇಳುವಂಥದ್ದು ಏನೆಂದರೆ, ತಪ್ಪು ಯಾರೇ ಮಾಡಿರಲಿ, ಅದು constable ಮಾಡಿರಲಿ, Sub-Inspector ಮಾಡಿರಲಿ ಅಥವಾ ಅಧಿಕಾರಿ ಮಾಡಿರಲಿ, ಎಲ್ಲರಿಗೂ ಒಂದೇ ಕಾನೂನು ಆಗಿದೆ. ಇವತ್ತು ಒಬ್ಬ ಅಧಿಕಾರಿ ಅಂದರೆ ಕೆಲಸ ಮಾಡುವಂಥ ಸಮಯದಲ್ಲಿ Coffee Shopನಲ್ಲಿ ಕುಳಿತುಕೊಳ್ಳುವುದು ಸರಿಯೇ? ಅದನ್ನು ಗೃಹ ಸಚಿವರು ದಯವಿಟ್ಟು ತಿಳಿಸಬೇಕು. ಇದು ಆದಮೇಲೆ ನನಗೆ ಬಹಳ important ವಿಚಾರವೆಂದರೆ, ರವೀಂದ್ರನಾಥ್‌ರವರನ್ನು ಹೊಯ್ಸಳ ವಾಹನದಲ್ಲಿ ಕರೆದುಕೊಂಡು ಹೋಗಿ ಅದರಲ್ಲೂ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿ ಲಾಕಪ್ ಒಳಗೆ ಹಾಕಿದರು, ಬಟ್ಟೆ ಬಿಚ್ಚಿದರೆಂದು ಹೇಳಿದರು. ಆ ಅಧಿಕಾರಿ ತನ್ನ identification ತೋರಿಸಿದ ಮೇಲೂ ಅವರನ್ನು ಲಾಕಪ್‌ಗೆ ಏಕೆ ಹಾಕಿದರೆಂಬ ಪ್ರಶ್ನೆ ಉದ್ಭವವಾಗುತ್ತದೆ. ಮತ್ತೆ ಲಾಕಪ್‌ಗೆ ಪೊಲೀಸ್‌ನವರು ಹಾಕಿದರಾ, ಅವರೇ ಹೋದರಾ? ಎಂಬ ಪ್ರಶ್ನೆ ಇವತ್ತು ನಮ್ಮ ಮುಂದೆ ಕಾಣುತ್ತಿದೆ. ಮೊದಲನೇ ದಿನ ಈ episode T.V. Serial ರೀತಿಯಲ್ಲಿ ಆಗಿದೆ. ಇಡೀ ಗೃಹ ಇಲಾಖೆ ತಲೆ ತಗ್ಗಿಸುವ ರೀತಿಯಲ್ಲಿ ಆಗಿದೆ. ನಾನು ಸಹ ಗೃಹ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ, ಮಾನ್ಯ ಜಾರ್ಜ್‌ರವರಿಗೆ ಮಾತ್ರವಲ್ಲ, ನನಗೂ ಸೇರಿ ಅವಮಾನವಾಗಿದೆ. ಏಕೆಂದರೆ ನಾವು ಆ ಇಲಾಖೆಯಿಂದ ಬಂದಿರುವವರು, ಇನ್ನು 10 ವರ್ಷಗಳಾದರೂ ನಮ್ಮನ್ನು ಮಾಜಿ ಆದರೂ ಗೃಹ ಸಚಿವರೆಂದು

ಕರೆಯುತ್ತಾರೆ. ಆದರೆ ಈ ಗೃಹ ಇಲಾಖೆಯಲ್ಲಿ 60 ವರ್ಷಗಳ ಒಂದು ಇತಿಹಾಸವನ್ನು ಇಟ್ಟುಕೊಂಡು ಬಂದಿದ್ದರು. ಅದು ಇವತ್ತು ಮಣ್ಣು ಪಾಲಾಗಿ ಹೋಯಿತು. ಟಿ.ವಿ. ಸೀರಿಯಲ್ ರೀತಿಯಲ್ಲಿ ದಿನನಿತ್ಯದ ಘಟನೆಗಳು, ಮೊದಲನೇ ದಿವಸ ಫೋಟೋ ಕ್ಲಿಕ್ಕಿಸಿದ ಪೊಲೀಸ್ ಅಧಿಕಾರಿ, ಎರಡನೇ ದಿವಸ ಬೀದಿಗೆ ಬಂತು ಪೊಲೀಸರ ಜಗಳ, ರಾಘವೇಂದ್ರ ಔರಾದ್‌ಕರ್ ಮತ್ತು ರವೀಂದ್ರನಾಥ್, ಎಡಿಜಿಪಿ ಯವರ ಮಧ್ಯೆ ತೀವ್ರ ಕಲಹ, ಇಲ್ಲಿ ರಾಘವೇಂದ್ರ ಔರಾದ್‌ಕರ್‌ರವರು ಏಕೆ ಬಂದರೆಂಬುದನ್ನು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಅವರು ಏನು ತಪ್ಪು ಮಾಡಿದ್ದಾರೆಂಬುದು ತನಿಖೆಯಾಗಬೇಕೆಂದು ತಾವು ತನಿಖೆಗೆ ಆದೇಶ ಮಾಡಿದ್ದೀರಿ. ಇಷ್ಟು ಘಟನೆಯಾಗಿದ್ದರೆ ನನಗೆ ಏನು ನೋವಾಗುತ್ತಿರಲಿಲ್ಲ. ಮೊದಲ ಬಾರಿಗೆ ಕರ್ನಾಟಕದ ಇತಿಹಾಸದಲ್ಲಿ 1,200 ಜನ constables, Sub Inspector, Circle Inspectors ರಸ್ತೆಗೆ ಬಂದು ಒಂದು ರೀತಿಯಲ್ಲಿ ದಂಗೆ ಮಾಡುವ ರೀತಿಯಲ್ಲಿ ಬಸ್‌ಗಳನ್ನು ತಡೆದು ಬಸ್‌ಗಳಿಗೆ ಕಲ್ಲು ಹೊಡೆಯುತ್ತಾರೆ.

ಅಧ್ಯಕ್ಷರು:– ಇರಾಕ್‌ನಲ್ಲಿ ಆದ ಹಾಗೆ ಆಯಿತು.

ಶ್ರೀ ಆರ್. ಅಶೋಕ್:– ಟೈರ್‌ಗಳು ಸುಡುವುದು ಇಂಥವುಗಳು ಇರಾಕ್‌ನಲ್ಲಿ ಆಗುವುದನ್ನು ನಾವು ನೋಡುತ್ತಿರುತ್ತೇವೆ.

ಶ್ರೀ ಕೆ.ಆರ್. ರಮೇಶ್ ಕುಮಾರ್:– ಮಾನ್ಯ ಅಧ್ಯಕ್ಷರೆ, ಒಂದು ನಿಮಿಷ, ನಾನು ಒಂದು ಅಪೀಲ್ ಮಾಡಿಕೊಳ್ಳುತ್ತೇನೆ. ನನಗೆ ಸರ್ಕಾರವನ್ನು ಡಿಫೆಂಡ್ ಮಾಡಬೇಕು ಎಂದೇನೂ ಇಲ್ಲ. ಆ ಕೆಲಸಕ್ಕೆ ಮಂತ್ರಿಗಳಾಗಿದ್ದಾರೆ, ಮುಖ್ಯಮಂತ್ರಿಗಳಾಗಿದ್ದಾರೆ. ತಾವೂ ಕೂಡ ಹೋಂ ಮಿನಿಸ್ಟರ್‌ಆಗಿ ಕೆಲಸ ಮಾಡಿದ್ದೀರಿ. ಇಂಥ ವ್ಯವಸ್ಥೆಯಲ್ಲಿ ಸಮಾನ್ಯ ಜನರ ಪರಿಸ್ಥಿತಿ ಹೇಗಿದೆ ಎಂದರೆ ನಮ್ಮ ಮಾನ, ಪ್ರಾಣ, ಆಸ್ತಿ, ಗೌರವ ಹೀಗೆ ಏನನ್ನು ಕಾಪಾಡಬೇಕಾಗಿದ್ದರೂ ಕೂಡ ನಾವು ಅರ್ಜಿ ತೆಗೆದುಕೊಂಡು ಪೊಲೀಸ್ ಸ್ಟೇಷನ್‌ಗೆ ಹೋಗುತ್ತೇವೆ. ಆ ಇಲಾಖೆಯ ಗೌರವಕ್ಕೆ, ಆ ಸಮವಸ್ತ್ರಕ್ಕೆ ಎಲ್ಲೋ ಒಂದು ಚೂರು ಅಪಾಯವಾದರೂ ಕೂಡ, ಯಾವುದೋ ಒಬ್ಬ ವ್ಯಕ್ತಿಗೆ ಆಗುತ್ತದೆ ಎನ್ನುವ

cynical pressure ಒಂದನ್ನು ಬಿಟ್ಟರೆ, at large ನಾವೆಲ್ಲರೂ ಕೂಡ ಸಫರ್ ಆಗುತ್ತೇವೆ. ಈಗ ಆಗಿರತಕ್ಕಂಥದ್ದು ನಿಜವಾಗಲು ಕೂಡ ನಾವೆಲ್ಲರೂ ಬೇಸರಪಡತಕ್ಕಂಥ ವಿಚಾರ. ಯಾರೂ ಖುಷಿ ಪಡತಕ್ಕಂಥ, ಸಮರ್ಥನೆ ಮಾಡಿಕೊಳ್ಳುವಂಥ ವಿಚಾರವಲ್ಲ. ನಾನು ಅತ್ಯಂತ ನಮ್ರತೆಯಿಂದ ತಮ್ಮಲ್ಲಿ ಏನು ವಿನಂತಿ ಮಾಡಿಕೊಳ್ಳುತ್ತೇನೆ ಎಂದರೆ ಯಾವ ರಾಜಕೀಯವನ್ನೂ ಬೆರೆಸದೇ, ತಾವು ಸಭಾಧ್ಯಕ್ಷರ ಕೊಠಡಿಯಲ್ಲೇ ಕುಳಿತುಕೊಳ್ಳಿ, ಮುಖ್ಯಮಂತ್ರಿಗಳನ್ನು ಕರೆಸಿ, ಹೋಂ ಮಿನಿಸ್ಟರ್‌ಅನ್ನೂ ಕರೆಸಿಕೊಳ್ಳಿ, ನಾವು ಹೇಗೆ ಇಂಥ ವಿಚಾರಗಳನ್ನು ಡೀಲ್ ಮಾಡಬೇಕು ಎಂದು ಚರ್ಚೆ ಮಾಡಿ. ಇವತ್ತು ಅವರು ಅಧಿಕಾರದಲ್ಲಿರಬಹುದು, ನಾಳೆ ನೀವು ಬರಬಹುದು. ಸಾಮಾನ್ಯ ಜನರ ಆಸ್ತಿ–ಪಾಸ್ತಿ, ಮಾನ ಕಾಪಾಡುವಂಥ ವಿಚಾರವಿದು. ತಾವು ಈಗ ಇಲ್ಲಿ ಇದನ್ನು ಚರ್ಚೆಗೆ ಎಂದು ತೆಗೆದುಕೊಂಡರೆ ಮಾತು ಎಲ್ಲೆಲ್ಲಿಗೆ ಹೋಗುತ್ತದೊ, ಯಾರ್ಯಾರು ಏನೇನು ಮಾತನಾಡುತ್ತಾರೋ ಗೊತ್ತಿಲ್ಲ. ವಿಷಯ ಈ ರೀತಿಯ ಒಂದು ಸ್ವರೂಪವನ್ನು ಪಡೆದುಕೊಂಡಿರುವುದು, ಆ ವಿಷಯದಲ್ಲಿ ಏನೂ ಕ್ರಮ ಜರುಗಿಸದೇ ಇರುವುದೇ ಬಹಳ ದೊಡ್ಡ ಅಪರಾಧ. ಹೀಗೆ ಆಗಬಾರದಾಗಿತ್ತು. Discipline maintain ಮಾಡಬೇಕಾಗಿದ್ದಂಥವರು, ನಮ್ಮನ್ನು ರಕ್ಷಣೆ ಮಾಡಬೇಕಾಗಿದ್ದಂಥವರೇ ಈ ಸ್ಥಿತಿಗೆ ಬಂದರೆ ಹೇಗೆ? ನಾನು ಹೇಳುವುದೇನೆಂದರೆ, strict ಆಗಿ, merciless ಆಗಿ, ಯಾರನ್ನೂ ಕಾಪಾಡದೇ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ caste, creed ಏನೂ ಇಲ್ಲ. ಅವರೆಲ್ಲರೂ ಸೇರಿ ಒಂದು ಜಾತಿ, ಅದು ಪೊಲೀಸ್ ಜಾತಿ. ಯಾರು discipline ಅನ್ನು ಮೀರಿ ಹೋಗಿರುತ್ತಾರೆ, ಅವರಿಗೆಲ್ಲಾ ಶಿಕ್ಷೆ ವಿಧಿಸುವಂಥದ್ದನ್ನು ಅವುಗಳನ್ನೆಲ್ಲ ದಯವಿಟ್ಟು ಸಲಹೆ ಕೊಡುವುದನ್ನು ಮಾಡಿ. ಆದರೆ ಇಲ್ಲಿ ಚರ್ಚೆ ಮಾಡಲೇಬೇಕೆಂದರೆ, ಅದಕ್ಕೆ ಅಧ್ಯಕ್ಷರು ಅನುಮತಿ ಕೊಟ್ಟರೆ ನಾನೇನೂ ಮಾಡುವುದಕ್ಕಾಗುವುದಿಲ್ಲ. ನಿಮಗಿಂತ ಸ್ವಲ್ಪ ಹೆಚ್ಚು ವಯಸ್ಸಾದವನಾಗಿ ನನ್ನ ಕಳಕಳಿ ಏನೆಂದರೆ ನಾವು ಮಾಧ್ಯಮಗಳನ್ನು ಕಂಟ್ರೋಲ್ ಮಾಡುವುದಕ್ಕೆ ಆಗುವುದಿಲ್ಲ, ಅವರು ಏನು ಬರೆಯುತ್ತಾರೆ ಎನ್ನುವುದನ್ನು ನಾವು ಎಡಿಟ್ ಮಾಡುವುದಿಲ್ಲ, ಮತ್ತೆ ನಾಳೆ ಇದನ್ನು

ಯಾರ್ಯಾರು ಟಿ.ವಿ.ಗಳಲ್ಲಿ ಹೇಗೇಗೆ ಪ್ರಸಾರ ಮಾಡುತ್ತಾರೋ, ಪತ್ರಿಕೆಗಳಲ್ಲಿ ಏನೇನು ಬರೆಯುತ್ತಾರೋ ಗೊತ್ತಿಲ್ಲ. ಒಂದು ವಿಷಯ ಸ್ವಲ್ಪ ತುಲನೆ ಕಳೆದುಕೊಂಡುಬಿಟ್ಟರೆ, enquilibrium ಕಳೆದುಕೊಂಡುಬಿಟ್ಟರೆ ಅದು ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ನೋಡಿ, ಕಾನೂನು ಮಂತ್ರಿಗಳು ಇಲ್ಲೇ ಇದ್ದಾರೆ. ಅಬ್ಬರದ ಮದುವೆಗಳು, ವೈಭವದ ಮದುವೆಗಳ ವಿಚಾರದಲ್ಲಿ ಅವರು ಏನೋ ಒಂದು ಹೇಳಿದರು. The original matter lost its flavor. It has completely got distorted. ಹಾಗಾಗಿ, ನಾನು ತಮ್ಮಲ್ಲಿ ಕೈ ಜೋಡಿಸಿ ವಿನಂತಿ ಮಾಡಿಕೊಳ್ಳುತ್ತೇನೆ, please examine. ಏಕೆಂದರೆ ತಾವು ಹೋಂ ಮಿನಿಸ್ಟರ್ ಆಗಿ ಕೆಲಸ ಮಾಡಿದಂಥವರು. ಯಾರು ಯಾವ ಕಾಲಘಟ್ಟದಲ್ಲಿ ಎಲ್ಲೆಲ್ಲಿ ಇರಬೇಕಾಗುತ್ತೋ, ನನಗೆ ಗೊತ್ತಿಲ್ಲ. ಇಲಾಖೆಯ ದೃಷ್ಟಿಯಿಂದ, ರಾಜ್ಯದ ದೃಷ್ಟಿಯಿಂದ, ಸಾಮಾನ್ಯ ಜನರ ಮಾನ, ಗೌರವ ಕಾಪಾಡುವಂಥ ಇಲಾಖೆಯಿದು, ಆ ಇಲಾಖೆಯ ಘನತೆಗೆ ಎಲ್ಲಾದರೂ ಪೆಟ್ಟು ಬಿದ್ದುಬಿಡುತ್ತದೇನೋ ಎನ್ನುವಂಥ ಒಂದು ಆತಂಕ ನನಗಿದೆ. ಇದನ್ನು ನಾನು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಮತ್ತು ಇದನ್ನು ಅಧ್ಯಕ್ಷರ ವಿವೇಚನೆಗೆ ಬಿಡುತ್ತೇನೆ.

ಶ್ರೀ ಕೆ.ಜೆ. ಜಾರ್ಜ್ (ಗೃಹ ಸಚಿವರು):- ಸನ್ಮಾನ್ಯ ಅಧ್ಯಕ್ಷರೆ, ಹಿರಿಯ ಸದಸ್ಯರಾದ ರಮೇಶ್ ಕುಮಾರ್‌ರವರು ಒಂದು ಸಲಹೆಯನ್ನು ಕೊಟ್ಟಿದ್ದಾರೆ. ಇವತ್ತು ಬೆಳಗ್ಗೆ ಇದೇ ವಿಚಾರವಾಗಿ ಮೇಲ್ಮನೆಯಲ್ಲಿ ಸಂಪೂರ್ಣವಾದ ಚರ್ಚೆಯಾಗಿದೆ. ಇಲ್ಲಿಯೂ ಚರ್ಚೆ ಆಗಲೇಬೇಕು. ಏಕೆಂದರೆ, ಮೊನ್ನೆ ಅವರು ಈ ವಿಚಾರವಾಗಿ Adjournment Motion move ಮಾಡಿದಾಗ ಕೆಲವೊಂದು ವಿಚಾರಗಳು ಬಂದಿವೆ, ಅವೆಲ್ಲಾ ಪೇಪರ್‌ಗಳಲ್ಲಿ ಬಂದಿದೆ. ಅದಕ್ಕೆ ಸರ್ಕಾರ ಡಿಫೆಂಡ್ ಮಾಡಬೇಕಾಗುತ್ತದೆ, ಉತ್ತರ ಕೊಡಬೇಕಾಗುತ್ತದೆ. ಸರ್ಕಾರ ಯಾವುದೇ ತಪ್ಪು ಮಾಡಿಲ್ಲ, ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎನ್ನುವುದನ್ನು ಸವಿಸ್ತಾರವಾಗಿ ಹೇಳಲಿಕ್ಕೆ ನಾನು ಸಿದ್ಧನಿದ್ದೇನೆ.

ಶ್ರೀ ಜಗದೀಶ್ ಶೆಟ್ಟರ್ (ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಅಧ್ಯಕ್ಷರೆ, ಮಾನ್ಯ ರಮೇಶ್ ಕುಮಾರ್‌ರವರು ಅವರ ಭಾವನೆಗಳನ್ನು

ವ್ಯಕ್ತಪಡಿಸಿದ್ದಾರೆ. ಏಕೆಂದರೆ ಗೃಹ ಇಲಾಖೆ ಎಲ್ಲ ಇಲಾಖೆಗಳಿಂದ ಬಹಳ ಮುಖ್ಯವಾದುದು. ಈ ಇಲಾಖೆ ಇಡೀ ಜನರಿಗೆ ರಕ್ಷಣೆ ಮಾಡುವಂಥ ಇಲಾಖೆ. ಆದರೆ ಈ ರೀತಿಯ ಘಟನೆಗಳು ನಡೆದಾಗ ನಾವು ಅದರ ಬಗ್ಗೆ ಈ ಸದನದಲ್ಲಿ ಚರ್ಚೆ ಮಾಡದಿದ್ದರೆ ಅದು ನಮ್ಮ ಕಡೆಯಿಂದ ತಪ್ಪಾದ ಹಾಗೆ ಆಗುತ್ತದೆ. ಏಕೆಂದರೆ ಈ ವಿಚಾರದ ಬಗ್ಗೆ ಪಬ್ಲಿಕ್ ಆಗಿ ಡಿಬೇಟ್ ನಡೆಯುತ್ತಿದೆ. ಏನಾಗಿದೆ ಎಂದು ಈ ವಿಚಾರದ ಬಗ್ಗೆ ಜನಸಾಮಾನ್ಯರು ನಮ್ಮನ್ನು ಕೇಳುತ್ತಿದ್ದಾರೆ. ಇದರಲ್ಲಿ ಸರ್ಕಾರದ್ದೂ ಜವಾಬ್ದಾರಿ ಇರುತ್ತದೆ. ಅಂಥ ಹಿರಿಯ ಅಧಿಕಾರಿಗಳನ್ನು ಕರೆದು ಕೂರಿಸಿ, ಮಾತನಾಡಿ ಇದಕ್ಕೆ ಏನಾದರೊಂದು ಸಲ್ಯೂಷನ್ ಹುಡುಕುವಂಥದ್ದು ಮಾಡಬೇಕು. ಏಕೆಂದರೆ ನಾವೂ ಸರ್ಕಾರ ನಡೆಸಿದ್ದೇವೆ, ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಅಶೋಕ್‌ರವರು ಹೋಂ ಮಿನಿಸ್ಟರ್‌ಆಗಿ ಕೆಲಸ ಮಾಡಿದ್ದಾರೆ. ಇಂಥ indiscipline, ಮತ್ತೊಂದು ಆದಂತಹ ಘಟನೆಗಳು ಸಾಕಷ್ಟು ನಮ್ಮ ಅನುಭವಕ್ಕೂ ಬಂದಿವೆ. ಆಗ ನಾವು ಕೂಡಲೇ ಅದನ್ನು ಒಂದೆರಡು ದಿನಗಳೊಳಗಾಗಿ tackle ಮಾಡಿಬಿಟ್ಟರೆ ಅದು ವಾರಗಟ್ಟಲೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ, ಆ ವಿಷಯದ ಬಗ್ಗೆ ಇಲ್ಲಿ ಒಂದಿಷ್ಟು ಚರ್ಚೆಯಾದರೆ, ಮುಂದೆ ಇಂಥ ಘಟನೆಗಳು ನಡೆಯದೇ ಇರುವಂತೆ ನಾವು ಒಂದು ಸ್ಟಾಪ್ ಹಾಕಬಹುದು. ಇದರ ಬಗ್ಗೆ ಚರ್ಚೆಯೇ ಆಗದಿದ್ದರೆ ಜನಸಾಮಾನ್ಯರಲ್ಲಿ ಸಂಶಯಗಳು ಹಾಗೇ ಉಳಿಯುತ್ತವೆ. ಇವತ್ತು ಇದು ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಿದೆ. ಸರ್ಕಾರ ಅಲ್ಲಿ ಉತ್ತರ ಕೊಟ್ಟಿದೆ. ನಾವು ಅಧಿಕಾರಿಗಳ ಬಗ್ಗೆಯಷ್ಟೇ ಚರ್ಚೆ ಮಾಡುತ್ತೇವೆ. ಅವರಲ್ಲಿ ಆದ ಸಂಘರ್ಷದ ಬಗ್ಗೆಯಷ್ಟೇ ಚರ್ಚೆ ಮಾಡುತ್ತೇವೆ. ಆದರೆ ಫೋಟೋ ಕ್ಲಿಕ್ ಆದಂಥ ಹೆಣ್ಣುಮಗಳಿಗೆ ಪಬ್ಲಿಕ್‌ಆಗಿ ಎಲ್ಲೂ ಡಿಬೇಟ್ ಮಾಡಲು ಆಗುತ್ತಿಲ್ಲ. ಎಲ್ಲರೂ ಟಿ.ವಿ.ಗಳಲ್ಲಿ ಹೋಗಿ ಡಿಬೇಟ್ ಮಾಡುತ್ತಾರೆ. She is a suffered. ಸಫರ್ ಆಗಿರುವ ಆ ಹೆಣ್ಣುಮಗಳ ಬಗ್ಗೆ ಯಾರಿಗೆ ಕಾಳಜಿ ಇದೆ? ನಾಳೆ ಮತ್ತೊಬ್ಬ ಹೆಣ್ಣುಮಗಳಿಗೆ ಇದೇ ರೀತಿಯಾದರೆ ಹೇಗೆ? ಆ ಹೆಣ್ಣುಮಕ್ಕಳ ಬಗ್ಗೆ ಇವತ್ತು ಯಾರೂ ಕಾಳಜಿ ಮಾಡುತ್ತಿಲ್ಲ.

ಶ್ರೀ ಕೆ.ಜೆ. ಜಾರ್ಜ್:– ಮಾನ್ಯ ಅಧ್ಯಕ್ಷರೆ, ಅಶೋಕ್‌ರವರು ಮಾತನಾಡುತ್ತಿದ್ದಾರೆ. ಅವರದ್ದು ಆದಮೇಲೆ ಇವರು ಮಾತನಾಡಲಿ. ವಿರೋಧ ಪಕ್ಷದ ನಾಯಕರು ಮಾತನಾಡುವುದಾದರೆ ನೀವು ಮೊದಲು ಮಾತನಾಡಿ. ಅಶೋಕ್‌ರವರು ಆಮೇಲೆ ಮಾತನಾಡಲಿ.

ಶ್ರೀ ಜಗದೀಶ್ ಶೆಟ್ಟರ್:– ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ನಾವು ಚರ್ಚೆ ಮಾಡಬೇಕಲ್ಲವೇ?

ಶ್ರೀ ಕೆ.ಜೆ. ಜಾರ್ಜ್:– ಚರ್ಚೆ ಮಾಡಿ. ಅವರು ಮೊದಲು ಪೂರ್ತಿ ಮಾಡಲಿ.

ಶ್ರೀ ಜಗದೀಶ್ ಶೆಟ್ಟರ್:– ಅಶೋಕ್‌ರವರು ರಿಕ್ವಿಸಿಷನ್ ಮಾಡಿದ್ದಾರೆ. ನಾನೂ ಮಾತನಾಡುತ್ತೇನೆ, ಇನ್ನೂ ಕೆಲವು ವಿಚಾರಗಳು ಮಾತನಾಡುವುದಿದೆ. ರಮೇಶ್ ಕುಮಾರ್‌ರವರು ಏನು ಭಾವನೆಗಳನ್ನು ವ್ಯಕ್ತಪಡಿಸಿದರೋ ಅದಕ್ಕೆ ಅವರು ಸ್ವಲ್ಪ ಹೇಳಲಿ.

ಶ್ರೀ ಕೆ.ಜೆ. ಜಾರ್ಜ್:– ನೀವು ಮಾತನಾಡುವುದೂ ಗೊತ್ತು, ನಾವೂ ಚರ್ಚೆಗೆ ಸಿದ್ಧರಿದ್ದೇವೆ. ಅದನ್ನು ಸರ್ಕಾರದಿಂದ ಈಗಾಗಲೇ ಸ್ಪಷ್ಟಪಡಿಸಿದ್ದೇವೆ.

ಶ್ರೀ ಜಗದೀಶ್ ಶೆಟ್ಟರ್:– ರಮೇಶ್ ಕುಮಾರ್‌ರವರು ಹೇಳಿದುದಕ್ಕೆ ನಾನು ಸ್ಪಷ್ಟೀಕರಣ ಕೊಟ್ಟೆನೇ ಹೊರತು ಬೇರೆ ಏನನ್ನೂ ಹೇಳಲಿಲ್ಲ. ಅವರು ಮಾತನಾಡಲಿ. ನಂತರ ನಾನೂ ಕೆಲವು ವಿಚಾರಗಳನ್ನು ಮಾತನಾಡುವುದಿದೆ.

ಶ್ರೀ ಆರ್. ಅಶೋಕ್:– ಸನ್ಮಾನ್ಯ ಅಧ್ಯಕ್ಷರೆ, ಇದು ಕೋಪ ಮಾಡಿಕೊಳ್ಳುವಂಥ ವಿಚಾರವೇನೂ ಅಲ್ಲ. ನಾವ್ಯಾರೂ ಇಲ್ಲಿ ಜಗಳವಾಡುವುದಕ್ಕೆ ಬಂದಿಲ್ಲ. ನೀವೂ ಬಹಳಷ್ಟು ವರ್ಷ ಅಧಿಕಾರ ನಡೆಸಿದ್ದೀರಿ. ನಾವು ಐದಾರು ವರ್ಷ ಅಧಿಕಾರ ನಡೆಸಿದ್ದೇವೆ. ಹಿರಿಯರಾದಂಥ ಸನ್ಮಾನ್ಯ ರಮೇಶ್ ಕುಮಾರ್‌ರವರು ಅವರದೇ ಆದಂಥ ಭಾವನೆಯಿಂದ ಒಂದು ಸಲಹೆಯನ್ನು ಕೊಟ್ಟಿದ್ದಾರೆ. ನನಗೆ ಅವರ ಬಗ್ಗೆ ಗೌರವವಿದೆ. ಏಕೆಂದರೆ, ಸನ್ಮಾನ್ಯ ಸಿದ್ದರಾಮಯ್ಯನವರು, ರಮೇಶ್

ಕುಮಾರ್‌ರವರು ಇವರೆಲ್ಲ ಬಹಳ ಹಿರಿಯರು. ನಾನು ಮೊದಲನೇ ಸಲ ಈ ಸದನಕ್ಕೆ ಬಂದಾಗ ರಮೇಶ್ ಕುಮಾರ್‌ರವರು ಸ್ಪೀಕರ್ ಆಗಿದ್ದರು. ರಮೇಶ್ ಕುಮಾರ್‌ರವರೇ, ತಾವು ಜ್ಞಾಪಕ ಇಟ್ಟುಕೊಂಡಿದ್ದಿರೋ, ಇಲ್ಲವೋ ನನಗೆ ಗೊತ್ತಿಲ್ಲ, ನಾನು ಬೈ-ಎಲೆಕ್ಷನ್‌ನಲ್ಲಿ ಗೆದ್ದು ಬಂದೆ. ಎಂ. ಶ್ರೀನಿವಾಸ್‌ರವರು ಲೋಕಸಭಾ ಸದಸ್ಯರಾದ ಮೇಲೆ ಅವರ ಸ್ಥಾನಕ್ಕೆ ನಾನು ಇಲ್ಲಿಗೆ ಬಂದೆ. ಮೊದಲನೇ ದಿನ ನಾನು ಈ ಸಭೆಗೆ ಬರಬೇಕಾದರೆ, ಹೇಗಪ್ಪಾ ಒಳಗಡೆ ಬರುವುದು, ಸೀಟ್ ಎಲ್ಲಿ ಅಲಾಟ್ ಆಗಿದೆಯೋ, ಹೇಗೆ ಮಾತನಾಡುವುದು ಎಂದು ನನಗೆ ಮೈಯಲ್ಲೆಲ್ಲ ಬೆವರು ಬರುತ್ತಿತ್ತು. ಆಗ ನಾನು ಸುರೇಶ್ ಕುಮಾರ್‌ರವರಿಗೆ ಫೋನ್ ಮಾಡಿ, ಸುರೇಶ್ ಕುಮಾರ್‌ರವರೇ ಹೇಗಾದರೂ ಮಾಡಿ ನನ್ನನ್ನು ಒಳಗಡೆ ಕರೆದುಕೊಂಡು ಹೋಗಿ ನನ್ನ ಸ್ಥಳದಲ್ಲಿ ಕೂರಿಸಿಬಿಡಿ ಎಂದು ಹೇಳಿದೆ. ಲಾಸ್ಟ್ ಬೆಂಚ್‌ನಲ್ಲಿ ನನ್ನನ್ನು ಕೂರಿಸಿದರು. ಆಗ ನೀವು ನನ್ನನ್ನು ಎಬ್ಬಿಸಿ ನಿಲ್ಲಿಸಿ ನನ್ನನ್ನು ಮಾತನಾಡಿಸಿದಿರಿ. ನೀನು ಹೊಸದಾಗಿ ಬಂದಿದ್ದೀಯಾ, ನೀನು ಮಾತನಾಡಬೇಕು ಎಂದು ನನಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟಿರಿ, ಅದನ್ನು ನಾನು ಇನ್ನೂ ಮರೆತಿಲ್ಲ. ನಾನು ಇದನ್ನು ಒಂದು ನೂರು ಬಾರಿ ಹೇಳಿದ್ದೇನೆ. ಮಾತನಾಡಿ ಎಂದು ನನಗೆ ಹೇಳಿಕೊಟ್ಟವರು ನೀವೇ. ವಿಷಯದ ಸೂಕ್ಷ್ಮತೆಯ ಬಗ್ಗೆ ನನಗೂ ಗೊತ್ತಿದೆ, ಯಾವುದನ್ನು ಎಷ್ಟು ಹೇಳಬೇಕೋ, ಅಷ್ಟು ಮಾತ್ರ ಹೇಳುತ್ತೇನೆ. ನಾನು ಮೊದಲೇ ಇದನ್ನು ಪ್ರಸ್ತಾಪ ಮಾಡಿದೆ. ಇದರಲ್ಲಿ ವೈಯಕ್ತಿಕ ಪ್ರಶ್ನೆ ಏನೂ ಇಲ್ಲ. ವಿಷಯ ಪತ್ರಿಗಳಲ್ಲಿ ಬಂದು ಎಲ್ಲವೂ ಬಟಾಬಯಲಾಗಿಬಿಟ್ಟಿದೆ. ಹೊರಗೆ ಜನರು ಮಾತನಾಡುತ್ತಿದ್ದಾರೆ. ಟಿ.ವಿ.ಗಳಲ್ಲೆಲ್ಲ ಇದರ ಬಗ್ಗೆ ಸೀರಿಯಲ್ ರೀತಿ ಬರುತ್ತಿದೆ. ಟಿ.ವಿ.ಗಳಲ್ಲಿ ಏನು ಬರುತ್ತಿದೆ ಎಂದರೆ, ಕರ್ನಾಟಕ ಎಷ್ಟು ಸೇಫ್, ಬೆಂಗಳೂರಿನಲ್ಲಿ ಬದುಕುವುದು ಸಾಧ್ಯವೇ? ಎಂದು ಅರ್ಧರ್ಧ ಗಂಟೆ ಚರ್ಚೆ ನಡೆಯುತ್ತಿದೆ. ಇದೊಂದೇ ಘಟನೆಯಲ್ಲ. ಇದೊಂದು ಭಾಗವಷ್ಟೇ. ಉಳಿದಂತೆ ಬೇರೆಬೇರೆ ವಿಚಾರಗಳಿವೆ. ಆ ವಿಚಾರಗಳ ಬಗ್ಗೆ ನಾನು ಮಾತನಾಡುತ್ತೇನೆ. ದಯವಿಟ್ಟು ರಮೇಶ್ ಕುಮಾರ್‌ರವರು ಅನ್ಯಥಾ ಭಾವಿಸಬಾರದು, ತಪ್ಪು ತಿಳಿಯಬಾರದು. ನಾನು ಹೇಳುವುದೇನೆಂದರೆ, ಈ ಇಲಾಖೆ ನಮ್ಮ ಸ್ವತ್ತಲ್ಲ.

ಇದು ಆರ್. ಅಶೋಕ್‌ರವರದ್ದು ಅಲ್ಲ, ಜಾರ್ಜ್‌ರವರದ್ದು ಅಲ್ಲ, ಇನ್ನು ಯಾರ್‍ಯಾರೋ ಹೋಂ ಮಿನಿಸ್ಟರ್‌ಆಗಿ ಕೆಲಸ ಮಾಡಿದ್ದಾರೆ, ಇದು ಯಾರ ಸ್ವತ್ತೂ ಅಲ್ಲ. ನಮಗೆ ನೋವಾಗುತ್ತಿರುವುದೇನೆಂದರೆ, ಯಾರೋ ಒಬ್ಬ ಅಧಿಕಾರಿ, ಇವತ್ತು ಆ ಅಧಿಕಾರಿಯಾಗಿರಬಹುದು, ಮುಂದೆ ಇನ್ನೊಬ್ಬ ಅಧಿಕಾರಿ ಬರಬಹುದು, ಒಬ್ಬ ಅಧಿಕಾರಿ 1,200–1,300 ಜನ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಎರಡು ದಿನ ರಸ್ತೆಗೆ ಕರೆದುಕೊಂಡು ಬಂದು ಅವರಿಂದ ಒಂದು ರೀತಿ ದೊಂಬಿ ನಡೆಸುತ್ತಾರೆ, ರಸ್ತೆಗಳಲ್ಲಿ ಬೆಂಕಿ ಹಚ್ಚುತ್ತಾರೆ ಎಂದರೆ ಅರ್ಥವೇನು?

(ಈ ಹಂತದಲ್ಲಿ ಉಪಾಧ್ಯಕ್ಷರು ಪೀಠವನ್ನಲಂಕರಿಸಿದರು)

ಕಾನೂನನ್ನು ಪಾಲನೆ ಮಾಡುವಂಥ ವ್ಯಕ್ತಿಗಳು, ಅವರು ಹಾಕುವಂಥ ಖಾಕಿ ಬಟ್ಟೆಗೆ ಒಂದು ಗೌರವವಿದೆ. ನಾವೇನು ಮಾಡಿದರೂ, ಬಹಳ ಗೌರವ ಕೊಡುವಂಥ ಒಂದು ಇಲಾಖೆಯದು. ಪೊಲೀಸರು ಒಂದು ದಿನ ಇಲ್ಲವೆಂದರೆ ರಾಜ್ಯದಲ್ಲಿ ಏನೇನಾಗಬಹುದು ಎಂದು ನಾವು ಕಲ್ಪನೆ ಮಾಡಿಕೊಳ್ಳೋಣ. ಅಂಥ ಒಂದು ಶಿಸ್ತಿನ ಇಲಾಖೆ ಇವತ್ತು ಒಬ್ಬ ವ್ಯಕ್ತಿಗೋಸ್ಕರ ಈ ರೀತಿ ನಡೆದುಕೊಂಡರೆ ಹೇಗೆ? ಅದು ತಪ್ಪೋ, ಸರಿಯೋ ಆ ವಿಚಾರ ಬೇರೆ. ಆ ಬಗ್ಗೆ ಈಗಾಗಲೇ ಸಿ.ಓ.ಡಿ. ತನಿಖೆಯಾಗಿದೆ, ಅದರ ರಿಪೋರ್ಟನ್ನು ನಾನು ಆಮೇಲೆ ಗೃಹ ಸಚಿವರನ್ನು ಕೇಳುತ್ತೇನೆ. ಒಬ್ಬ ವ್ಯಕ್ತಿಗೋಸ್ಕರ 1,200 ಜನರು ಬರುತ್ತಾರೆ. ಪೊಲೀಸ್ ಕಮೀಷನರ್‌ರವರಾದ ಔರಾದ್‌ಕರ್‌ರವರಿಗೋಸ್ಕರ ನಾಳೆ 2,000 ಬರುತ್ತಾರೆ. ಡಿ.ಜಿ.ಯವರಾದ ಪಚಾವೊರವರಿಗಾಗಿ 5,000 ಜನ ಬೀದಿಗೆ ಬರುತ್ತಾರೆ. ಈ ಇಲಾಖೆ ವ್ಯಕ್ತಿಗಳದ್ದೇ ಅಥವಾ ಸರ್ಕಾರದ್ದೇ? ಸರ್ಕಾರದ್ದೇ ಆಗಿದ್ದರೆ, ಇಷ್ಟು ಜನ ಬೀದಿಗೆ ಏಕೆ ಬರುತ್ತಾರೆ? ಯಾರೋ ಒಬ್ಬ ಭಯೋತ್ಪಾದಕ ಬಂದು ನಮ್ಮಲ್ಲಿ ಮಾಲ್‌ಗಳು, ರೈಲ್ವೆ ಸ್ಟೇಷನ್‌ನಲ್ಲಿ ಬಾಂಬ್ ಹಾಕುತ್ತಾನೆ, ಅಂಥವರನ್ನು ಕಂಡುಹಿಡಿಯುವುದಕ್ಕೆ ಇಂಟೆಲಿಜೆನ್ಸ್‌ಗೆ ಬಹಳ ಕಷ್ಟ ಎನ್ನುವುದನ್ನು ನಾವು ಬಹಳಷ್ಟು ಸಾರಿ ಪತ್ರಿಕೆಗಳಲ್ಲಿ ನೋಡಿದ್ದೇವೆ. ನಮ್ಮ ಕೈಕೆಳಗಡೆ ಕೆಲಸ ಮಾಡುವಂಥ ಪೊಲೀಸ್ ಇಲಾಖೆ, ದಿನನಿತ್ಯ ನಾವು ನೋಡುವಂಥ

ಪೊಲೀಸ್ ಇಲಾಖೆ ಅವರು strike ಮಾಡುತ್ತಾರೆಂದು Intelligence ರವರಿಗೆ ಏಕೆ ಗೊತ್ತಾಗಲಿಲ್ಲ? ನಮ್ಮ ಕೈಕೆಳಗಡೆ ಕೆಲಸ ಮಾಡುವಂಥವರು, ನಮ್ಮ ಆದೇಶದ ಪ್ರಕಾರ ಕೆಲಸ ಮಾಡುವಂಥವರು ಅವರು strike ಮಾಡುತ್ತಾರೆಂದು ಗೊತ್ತಿಲ್ಲ. Coffee shop ನಲ್ಲಿ ಬೆಳಗ್ಗೆ ಆಗಿರುವ ಘಟನೆಯದು. ರಾತ್ರಿ 10 ಗಂಟೆಗೆ ಅವರು strike ಮಾಡುತ್ತಾರೆ. ನಮಗೆ ಅದರ ifomation ಇಲ್ಲವೆಂದರೆ ಈ ರಾಜ್ಯದಲ್ಲಿ Intelligence ಇದೆಯೇ? 2ನೇ ದಿನ "ಯಾರು strike ಗೆ ಹೋಗಿದ್ದೀರಿ, ನಾಳೆ ನೀವು strike ಹೋಗಬಾರದು. ಎಲ್ಲರೂ uniform ಹಾಕಿರಬೇಕು. Uniform ಹಾಕಿಕೊಂಡು ನಿಮ್ಮ duty ಎಲ್ಲೆಲ್ಲಿ ಇದೆ van ಗಳಲ್ಲಿ ಕುಳಿತುಕೊಂಡು ನಿಮ್ಮ ಕೆಲಸ ಮಾಡಿ ಎಂದು" ಇಲಾಖೆಯ ಹಿರಿಯ ಅಧಿಕಾರಿಗಳ ಬಹಳ ಕಠಿಣವಾಗಿ ಒಂದು ಆದೇಶ ಹೊರಡಿಸುತ್ತಾರೆ. ಅವತ್ತೂ ಸಹ ಇಷ್ಟು ಆದೇಶ ಹೊರಡಿಸಿದ ಮೇಲೂ ಸಹ, ಸರ್ಕಾರದ ಆದೇಶ ಬಂದರೂ ಸಹ ಮಾರನೇ ದಿವಸ ಮತ್ತೆ ಅದೇ ಜನ strike ಮಾಡುತ್ತಾರೆ. ಇವರನ್ನು control ಮಾಡುವುದಕ್ಕೆ ಪೊಲೀಸರಲ್ಲ, ನಮ್ಮ local police ಅಂದರೆ ನಮ್ಮ ಜನರು ಇವರು ಮಾಡುತ್ತಿದ್ದ ದಾಂಧಲೆಯನ್ನು control ಮಾಡುವುದಕ್ಕೆ ಬರಬೇಕಾಯಿತು. ಬೆಂಗಳೂರಿನಲ್ಲಿ ಒಂದೇ ಅಲ್ಲ, ಈ ಘಟನೆ ಸಂಬಂಧ ಕರ್ನಾಟಕದ ಐದಾರು ಕಡೆ ಪ್ರತಿಭಟನೆ ನಡೆದಿದೆ. ಹೀಗಾದರೆ ನಾಳೆ ಈ ಇಲಾಖೆಯನ್ನು ನೀವು ಹೇಗೆ ನಡೆಸುತ್ತೀರಿ? ಈ ಅಧಿಕಾರಿ ತಪ್ಪು ಮಾಡಿದ್ದರೆ ಆಮೇಲೆ ನೀವು ಹೇಳಿ. ನಾಳೆ ಇನ್ನೊಬ್ಬ ಅಧಿಕಾರಿ ತಪ್ಪು ಮಾಡಬಹುದು, ಅವರು ಇನ್ನೊಂದು ಜಾತಿ ಇರಬಹುದು ಅಥವಾ ಇನ್ನೊಂದು ಸಮುದಾಯ ಇರಬಹುದು. ಅವರವರ ಇಷ್ಟಕ್ಕೋಸ್ಕರ ಒಬ್ಬೊಬ್ಬರು ಅಧಿಕಾರಿಗಳು ಈ ತರಹ ಗಲಾಟೆಗಳನ್ನು ಮಾಡಿದರೆ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂದು ಜನರು ಕೇಳುತ್ತಿದ್ದಾರೆ, ನಾನು ಕೇಳಲಿಲ್ಲ. ಅದಕ್ಕೆ ನಾನು ಹೇಳಿರುವುದು ಇದನ್ನು ಟಿ.ವಿ. ಸೀರಿಯಲ್ ತರಹ ಮಾಡುತ್ತಿದ್ದಾರೆಂದು. ಬೆಂಗಳೂರು ಒಂದು ಒಳ್ಳೆಯ place. Retire ಆದಂಥ employees ಇರಬಹುದು, IAS, IPS ಇರಬಹುದು, ಯಾರು ಬೆಂಗಳೂರಿಗೆ ಬರುತ್ತಾರೆ, ಅವರು ಯಾವುದೇ ರಾಜ್ಯದವರು ಇರಲಿ,

ಅವರು ಯಾರೂ ವಾಪಸ್ಸು ಹೋಗುವುದಿಲ್ಲ. ಬೆಂಗಳೂರಿನ ಜನಸಂಖ್ಯೆ ಏಕೆ ಜಾಸ್ತಿಯಾಗಿದೆ. ಎಂದರೆ, ಇಲ್ಲಿಗೆ ಬಂದು ಬೇರೆ ಬೇರೆ ರಾಜ್ಯದವರೇ ಜಾಸ್ತಿ ಇದ್ದಾರೆ. ಏಕೆಂದರೆ ಒಂದು ಸಲ ಇಲ್ಲಿಗೆ ಬಂದಮೇಲೆ, ಇಲ್ಲಿರುವಂಥ ವಾತಾವರಣ, ಇಲ್ಲಿರುವ ಜನರನ್ನು ನೋಡಿ ಒಳ್ಳೆಯ ಸಂಸ್ಕೃತಿ ಇರುವಂಥ ಜನ ಕನ್ನಡಿಗರು ಎಂದು ಇಲ್ಲಿಯೇ ವಾಸ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ. Site allotment ಆಗುತ್ತದೆ, ಇಲ್ಲಿಯೇ ಇದ್ದುಬಿಡುತ್ತಾರೆ. Retire ಆಗಿರುವಂಥವರಿಗೆ ಬೆಂಗಳೂರು ಸ್ವರ್ಗ ಎಂದು ಹೇಳುತ್ತಾರೆ. ಅಂಥ ಸ್ವರ್ಗ ಇವತ್ತು ಬದುಕುವುದಕ್ಕೆ ಅವಕಾಶವಿಲ್ಲದಿರುವಂಥ ನಗರವಾಗಿ ಕಾನೂನು ಸುವ್ಯವಸ್ಥೆ ಕುಸಿಯುವ ಮಟ್ಟಕ್ಕೆ ಬಂದಿದೆ. ಈ ಅಧಿಕಾರಿಗಳ ಜಗಳದಲ್ಲಿ ಇವತ್ತು ಕಾನೂನು ಸುವ್ಯವಸ್ಥೆ ಕುಸಿದಿದೆ. ಅಧಿಕಾರಿಗಳ ಮಧ್ಯೆ ಜಗಳ ಏಕೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಇಲ್ಲಿ ಮೂಲ ಪ್ರಶ್ನೆ ಏನೆಂದರೆ, ಏನಾದರೂ ಒಂದು ಕೊಲೆಯಾದಾಗ, ಯಾರು ಕೊಲೆಯಾಗಿರುತ್ತಾನೆ ಅವನ ಬಗ್ಗೆ ನಾವು ಯೋಚನೆ ಮಾಡಬೇಕು. ಯಾರ ಮೇಲೆ ಅತ್ಯಾಚಾರವಾಗಿರುತ್ತದೆ ಅವರ ಬಗ್ಗೆ ನಾವು ಯೋಚನೆ ಮಾಡಬೇಕು. ಇವತ್ತು ಯಾರಿಗೂ ಆ ಯೋಚನೆಯೇ ಇಲ್ಲ. ಕಮಿಷನರ್ ಔರಾದ್‌ಕರ್‌ರವರ ಬಗ್ಗೆ, ರವೀಂದ್ರನಾಥ್ ರವರ ಬಗ್ಗೆ ದಿನನಿತ್ಯ ಚರ್ಚೆ, ಎಲ್ಲ ಟಿ.ವಿ. channel ಗಳಲ್ಲಿ ದಿನನಿತ್ಯ serial, ಎಲ್ಲ ಪತ್ರಿಕೆಗಳಲ್ಲಿ ಇದೇ headlines ಆಗಿ ಬರುತ್ತಿತ್ತು. ಈ ಬಗ್ಗೆ ದಿನಾ ಚರ್ಚೆ ನಡೆಯುತ್ತಿತ್ತು. ಪಾಪ, ಆ ಹೆಣ್ಣುಮಗಳು ಆ ನೋವನ್ನು ಅನುಭವಿಸುತ್ತಿದ್ದಾಳೆ. ನನ್ನ ಅಶ್ಲೀಲವಾದಂಥ ಫೋಟೋ ತೆಗೆದರು, ನನ್ನನ್ನು ಹಿಡಿದು ತಳ್ಳಿದರು, ನನಗೆ ಅವಮಾನವಾಯಿತು ಎಂದು ಹೇಳಿದ್ದಾಳೆ, ಆ ಹೆಣ್ಣುಮಗಳ ಬಗ್ಗೆ ಯಾವ ಅಧಿಕಾರಿ ಇಲ್ಲಿಯವರೆಗೆ ಕರೆದು ಮಾತನಾಡಿಸಿದ್ದಾರೆ? ಬಹಳ ನೋವಾಗಿರುವಂಥ ಇನ್ನೊಂದು ಘಟನೆ ಏನೆಂದರೆ, ಆ ಅಧಿಕಾರಿಯನ್ನು ಸಮಾಧಾನ ಮಾಡುವುದಕ್ಕೆ ಮಂತ್ರಿಗಳು ಹೋಗುತ್ತಾರೆ. ಈ ವಿಷಯಕ್ಕೇ ನಾನು ಮುಖ್ಯವಾಗಿ ಬರತಕ್ಕಂಥದ್ದು. ಏಕೆ ಹೋಗಬೇಕು? ಯಾವುದೇ ಧರ್ಮ ಇರಲಿ, ಯಾವುದೇ ಜಾತಿ ಇರಲಿ, ಯಾರೋ ಒಬ್ಬ ಅಧಿಕಾರಿಯನ್ನು ಆ ಒಂದು ಸಮುದಾಯಕ್ಕೆ ಸಂಬಂಧಪಟ್ಟ ಮಂತ್ರಿಗಳು ಹೋಗಿ ಅವರಿಗೆ

ಸಮಾಧಾನ ಮಾಡುವುದಾದರೆ ನಾಳೆ ಇನ್ನೊಂದು ಜನಾಂಗದ ಅಧಿಕಾರಿಗಳು ತಪ್ಪು ಮಾಡಿದಾಗ ನಾವು ಆ ಸಮುದಾಯಕ್ಕೆ ಸೇರಿದ ಜನರನ್ನೇ ಕಳುಹಿಸಬೇಕಾಗುತ್ತದೆ. ನಾಳೆ ಇನ್ನೊಂದು ಜಾತಿ, ಇನ್ನೊಂದು ಧರ್ಮದವರು ಏನಾದರೂ ತಪ್ಪು ಮಾಡಿದಾಗ ಆ Ministerಗಳು ಹೋಗಿ ಅವರನ್ನು ಸಮಾಧಾನ ಮಾಡಬೇಕಾದಂಥ ಪರಿಸ್ಥಿತಿ ಇದೆ. ಅಂದರೆ ಪೊಲೀಸ್ ಇಲಾಖೆಯನ್ನು ಜಾತಿ ಧರ್ಮಗಳ ಮಧ್ಯೆ divide ಮಾಡುವಂಥ ವ್ಯವಸ್ಥೆಗೆ ತಂದುಬಿಟ್ಟಿದ್ದೀರಲ್ಲಾ! ಇದು ಸರಿಯೇ? ಗೃಹ ಸಚಿವರೆಂದರೆ ಜಾತಿ ಧರ್ಮ ಯಾವುದೇ ಇರಲಿ ಎಲ್ಲರಿಗೂ ಒಬ್ಬರೇ ಗೃಹ ಸಚಿವರು. ಅವರು ಅಧಿಕಾರ ಚಲಾಯಿಸಬೇಕಾಗಿತ್ತು. ಬೇರೆ ಮಂತ್ರಿ ಏಕೆ ಬರಬೇಕಾಗಿತ್ತು? ಆ ಮಹಿಳೆ ಯಾರಿದ್ದಾರೆ, ಅವರನ್ನು ಕರೆದು ಮಾತನಾಡಬೇಕಾಗಿತ್ತು. ಈ ಬಗ್ಗೆ ಕೇವಲ 5 ನಿಮಿಷಗಳಲ್ಲಿ ತೀರ್ಮಾನ ಮಾಡಿ ಮುಗಿಸಬಹುದಾಗಿತ್ತು. ಅದು ಮಾಡದೆ ರಾದ್ಧಾಂತ ಆಗಿಹೋಯಿತು, T.V. serial ತರಹ ಚರ್ಚೆ ನಡೆಯಿತು, ಒಂದು ಸಿನಿಮಾ ಮಾಡಬಹುದು ಅಷ್ಟು serial ತರಹ ಜನಗಳ ಮುಂದೆ ಬಂದಿದೆ. ಇಡೀ ಪೊಲೀಸ್ ಇಲಾಖೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂಥ ಸ್ಥಿತಿಗೆ ಇವತ್ತು ಬಂದಿದೆ. ಇಂಥ ಒಂದು ಘಟನೆ ಆದಾಗ ಯಾರು KSRPಯವರು ಬೀದಿಗಿಳಿದು ರಸ್ತೆಗಿಳಿದು ಪ್ರತಿಭಟನೆ ಮಾಡಿದರೋ ಅವರ ಮೇಲೆ immediate ಆಗಿ ಅವತ್ತೇ action ತೆಗೆದುಕೊಳ್ಳಬೇಕಾಗಿತ್ತು. That day only, that hour only action ತೆಗೆದುಕೊಳ್ಳಬೇಕಾಗಿತ್ತು. ನಿಮ್ಮ ಸರ್ಕಾರ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ? 2ನೇ ದಿನವೂ ಅವರು strike ಮಾಡಿದರು, 3ನೇ ದಿನವೂ ಅವರು strike ಮಾಡಿದರು. ಇಡೀ ರಾಜ್ಯಾದ್ಯಂತ strike ಆಯಿತು. ಏನು ಬಂತು ಅಲ್ಲಿಗೆ? ಅದಕ್ಕೋಸ್ಕರವೇ ಗೃಹ ಇಲಾಖೆ ಇದೆಯೇ ಅಥವಾ ಸತ್ತಿದೆಯೇ ಎಂದು ಜನ ಕೇಳುತ್ತಿದ್ದಾರೆ ಎನ್ನುವ ಮಾತನ್ನು ನಾನು ಹೇಳಿದ್ದೇನೆ. ಇದು ನಾವಿದ್ದಾಗ ಆಗಿದ್ದರೂ ಅವಮಾನವೇ, ನಾಳೆ ಮುಂದೆ ಬರುವವರಿದ್ದಾಗಲೂ ಇದಾದರೆ ಅವಮಾನವೇ, ಪೊಲೀಸ್ ಇಲಾಖೆಯಲ್ಲಿ ನಮ್ಮ ಅಧಿಕಾರಿಗಳು ಯಾರು ಏನೇ ಹೇಳಲಿ, ಕರ್ನಾಟಕ ಪೊಲೀಸ್ ಇಲಾಖೆ ಬಗ್ಗೆ ಇಡೀ ದೇಶದಲ್ಲಿಯೇ ಗೌರವ ಇದೆ. ಯಾವುದಾದರೂ ಕೇಸ್

ಇರಬಹುದು, ಯಾವುದಾದರೂ ಸಮಸ್ಯೆ ಬಂದಾಗ ಅದರ ಬಗ್ಗೆ ಕೂಡಲೇ action ತೆಗೆದುಕೊಳ್ಳುತ್ತಾರೆ, immediate ಆಗಿ act ಮಾಡುತ್ತಾರೆನ್ನುವ ಪರಂಪರೆ ಇತ್ತು. ಅದು ಈಗ ಹೊರಟುಹೋಯಿತಲ್ಲ, ಇವತ್ತು ಮಣ್ಣುಪಾಲಾಗಿ ಹೋಯಿತು. ಅದಕ್ಕೇ ಇದು ಹಳಿ ತಪ್ಪಿದ ಒಂದು ಇಲಾಖೆಯಾಗಿದೆ ಎಂದು ನಾನು ಇವತ್ತು ಹೇಳುತ್ತಿದ್ದೇನೆ. ಮತ್ತೆ ಮೂರನೇ ದಿನ – 'ಮೂರನೇ ದಿನವೂ ನಿಲ್ಲದ ಖಾಕಿ ಕದನ', 'ಔರಾದ್‌ಕರ್, ರವಿಕಾಂತೇಗೌಡ, SI ರವಿ ವಿರುದ್ಧ ಕೇಸ್, ಅಸ್ಪೃಶ್ಯರಂತೆ ನನ್ನನ್ನು ನಡೆಸಿಕೊಂಡರು' ಎಂದು ಹೇಳುತ್ತಾರೆ. ಅಂದರೆ ಈ ಕೇಸ್ ಎಲ್ಲಿಗೆ ಹೋಯಿತು? ಸಾಮಾನ್ಯ coffee shop ನಲ್ಲಿ ಒಬ್ಬಳು ಹುಡುಗಿಗೆ ಅವಮಾನವಾದಂಥ ಘಟನೆ. ಅದಕ್ಕೆ ಜಾತಿ ಬಣ್ಣ ತಿರುಗಿಬಿಟ್ಟಿತು. ನಮಗೆ ಗೊತ್ತಿರುವ ಪ್ರಕಾರ ಪೊಲೀಸ್ ಇಲಾಖೆಯಲ್ಲಿ ಆ ತರಹದ ಯಾವುದೇ ಜಾತಿ ಬಣ್ಣ ಇಲ್ಲ. Transfer ಗಳಲ್ಲಿ ಸಣ್ಣಪುಟ್ಟದ್ದು ಇದ್ದರೂ ಸಹ ಅವು ಎಂದು ಬೆಳಕಿಗೆ ಬಂದಿರಲಿಲ್ಲ. ಇದಕ್ಕೆ ಒಂದು ಜಾತಿ ಬಣ್ಣ ಬಂದುಬಿಟ್ಟಿತು. ಯಾವ ಅಧಿಕಾರಿ ಈ complaint ಕೊಟ್ಟರೋ, ಅದರ ಬಗ್ಗೆ enquiry ಗೋಸ್ಕರ COD ಗೆ ವಹಿಸಿದ್ದಾರೆ. ಅದಕ್ಕೆ ಅವರು clean chit ಕೊಟ್ಟಿದ್ದಾರೋ, ಅವರನ್ನು ಅಪರಾಧಿ ಮಾಡಿದ್ದಾರೋ, ಅದನ್ನು ಮಾನ್ಯ ಗೃಹ ಸಚಿವರು ಹೇಳಬೇಕಾಗುತ್ತದೆ. ಇನ್ನೊಂದು ಅಂಶವನ್ನು ಬಹಳ ಮುಖ್ಯವಾಗಿ ನಾವು ಯೋಚನೆ ಮಾಡಬೇಕು. ಒಬ್ಬ ADGP ಅಧಿಕಾರಿಯನ್ನು cell ಗೆ ತೆಗೆದುಕೊಂಡು ಹೋಗಿ ಹಾಕುತ್ತಾರೆ, ಬಟ್ಟೆ ಬಿಚ್ಚಿ ಹಾಕಿದ್ದಾರೆಂದು ಬಂದಾಗ ಇಡೀ ಬೆಂಗಳೂರಿನ ಜನರು, ಇಡೀ ಕರ್ನಾಟಕದ ಜನರು 'ಏನಪ್ಪ, ನಾಳೆ ನಮ್ಮ ಸ್ಥಿತಿ ಏನು? ಒಬ್ಬ ADGP ಗೇ ಅವರ ಬಟ್ಟೆ ಬಿಚ್ಚಿ Cell ಒಳಗಡೆ ಹಾಕುತ್ತಾರೆಂದರೆ ನಾಳೆ ನಮ್ಮ ಕತೆ ಏನು?' ಎನ್ನುವಂತಹ ಪರಿಸ್ಥಿತಿ ಬಂದಿದೆ. ಅವರು ತಪ್ಪು ಮಾಡಿದ್ದಾರೆಯೇ ಎಂದರೆ ಇನ್ನೂ prove ಆಗಿಲ್ಲ. ಅವರು ಅಪರಾಧಿಯಾಗಿದ್ದಾರೆಯೇ ಎಂದರೆ ಇನ್ನೂ ಅವರು ಅಪರಾಧಿಯಾಗಿಲ್ಲ, ಆರೋಪಿಯಷ್ಟೆ. ಒಬ್ಬ ಆರೋಪ ಇತರಕ್ಕಂಥ ವ್ಯಕ್ತಿಯನ್ನು cell ನೊಳಗೆ ಹೇಗೆ ಹಾಕಿದಿರಿ, ಬಟ್ಟೆ ಬಿಚ್ಚಿದಿರಿ? ಇನ್ನೊಂದು ಅಂಶವನ್ನು ಯಾರು leak

ಮಾಡಿದರೋ ನನಗೆ ಗೊತ್ತಿಲ್ಲ. ಇದು ನಮಗೂ ಗೊತ್ತಾಗುವುದಿಲ್ಲ, ಗೃಹ ಸಚಿವರಿಗೂ ಗೊತ್ತಾಗುವುದಿಲ್ಲ ಸರ್ಕಾರಕ್ಕೂ ಗೊತ್ತಾಗುವುದಿಲ್ಲ. TV ಯಲ್ಲಿ ಒಂದು scrolling, ಪುನಃ ಮತ್ತೆ video ಪ್ರಸಾರ ಆಯಿತು. ಆ ವ್ಯಕ್ತಿಯೇ ಹೋಗಿ ಬಟ್ಟೆ ಬಿಚ್ಚಿಹಾಕಿಕೊಂಡು ಹೋಗಿ cell ನೊಳಗೆ ಕುಳಿತುಕೊಳ್ಳುವಂಥದ್ದನ್ನು ನೋಡಿದೆವು. ಅದು ನಿಜವೇ? ಟಿ.ವಿ. ಆ ರೀತಿ video ಮೂಲಕ ಪ್ರಸಾರ ಆಗಿದ್ದು, ಅದು ನಿಜವೇ ಅಥವಾ ಅಲ್ಲವೋ ಎನ್ನುವುದು ಗೊತ್ತಿಲ್ಲ. ಏನಪ್ಪ, ಇದು ಒಂದು ತರಹ confuse ಆಗಿಬಿಟ್ಟಿದೆ ಎಂದು ಜನರು ಕೇಳುತ್ತಿದ್ದಾರೆ. First ಹುಡುಗಿಯನ್ನು ಚುಡಾಯಿಸಿರುವುದು ನಿಜವೋ, ಸುಳ್ಳೋ ಗೊತ್ತಿಲ್ಲ. ಲಾಕಪ್‌ನಲ್ಲಿ ಹಾಕಿದರೋ ಇಲ್ಲವೋ ಗೊತ್ತಿಲ್ಲ, ಹಾಕಿದ್ದರೂ ಈ video ಒಂದು ಬಂತಲ್ಲ, ಅವರೇ ಬಟ್ಟೆ ಬಿಚ್ಚಿ ಹಾಕಿಕೊಂಡು ಅವರೇ ಒಳಗೆ ಹೋದರು ಎಂದು ಬಂತಲ್ಲ ಇದು ಅವತ್ತು ಹೈಡ್ರಾಮಾ. ಆಮೇಲೆ ಸನ್ಮಾನ್ಯ ಮುಖ್ಯಮಂತ್ರಿಯವರು– 'ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೋಲಿಸ್ ರವೀಂದ್ರನಾಥ್ ಪರ ಬೀದಿಗಿಳಿದು ಹೋರಾಟ ನಡೆಸಿದ್ದು ಸರಿಯಲ್ಲ. KSRP ಸಿಬ್ಬಂದಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ರವೀಂದ್ರನಾಥ್‌ರವರನ್ನು ವರ್ಗಾಯಿಸಲಾಗಿದೆ' ಎಂದು ಬಂತು. ಆಮೇಲೆ ಮಾನ್ಯ ಮುಖ್ಯಮಂತ್ರಿಯವರು ಅವರನ್ನು ವರ್ಗಾಯಿಸುವಂಥ ಕೆಲಸ ಮಾಡಿದರು. ಅದು ನಿಜವೇ ಎನ್ನುವುದು ಗೊತ್ತಿಲ್ಲ, ಮುಖ್ಯಮಂತ್ರಿಯವರ ಮನೆಗೆ ಹೋಗಿದ್ದರಂತೆ. ಹೋಗಿ ನಮಸ್ಕಾರ ಹಾಕಿದರಂತೆ. ಇದು ನಿಜವೋ, ಸುಳ್ಳೋ ಗೊತ್ತಿಲ್ಲ. ಹಾಗೆಯೇ ಸುದ್ದಿ ಬಂದಿದೆ. ನಮಸ್ಕಾರ ಹಾಕಿ ಮುಖ್ಯಮಂತ್ರಿಗಳು ಹೇಳಿದರಂತೆ, ಆಗಿದ್ದು ಆಗಿಹೋಯಿತಪ್ಪ, ನೀನು press ಗೆ ಎಲ್ಲೂ ಹೋಗಬೇಡ, ಮಾತನಾಡಿ ಇದನ್ನು ಎಲ್ಲೋ ಒಂದು ಕಡೆ ಮುಗಿಸೋಣ, ಸೀದಾ ಮನೆಗೆ ಹೋಗಿಬಿಡು ಎಂದು ಹೇಳಿದರಂತೆ. ಸರಿ, ಆಚೆಗೆ ಬಂದ ತಕ್ಷಣ ಪುನಃ press meet, ಪುನಃ press ನವರನ್ನು ಕರೆದುಕೊಂಡು ಪುನಃ ಮೆರವಣಿಗೆ, ಇದು ನಿಜವೋ, ಸುಳ್ಳೋ ನನಗೆ ಗೊತ್ತಿಲ್ಲ. ಅಂದರೆ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಅದರಲ್ಲೂ higher ಅಧಿಕಾರಿಗಳು press ಮುಂದೆ ಹೋಗುವುದಕ್ಕೆ ನಮ್ಮ

ಕಾನೂನಿನಲ್ಲಿ ಅವಕಾಶವೇ ಇಲ್ಲ. ಯಾವುದೋ crime story ಯಲ್ಲಿ Circle Inspector, Sub Inspector ಹೋಗಿರುವುದಕ್ಕೆ ಅವರಿಗೂ notice ಕೊಟ್ಟಿದ್ದೀರಿ. ನಮ್ಮ ಹಿರಿಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಶಿಸ್ತುಬದ್ಧವಾದ ಇಲಾಖೆಯ ಅಧಿಕಾರಿಗಳು ಮಾಧ್ಯಮಕ್ಕೆ ದಿನನಿತ್ಯ ಹೋಗದೆ ಹಾಗೆ, ನಡೆದುಕೊಂಡು ಬರುವಂಥದ್ದು, ಹೋಗುವಂಥದ್ದು, Commissioner Office ಗೆ ಹೋಗಿ ಬಂದು ನನಗೆ ಉತ್ತರ, ನೀನು ಅಲ್ಲಿ DG Officeಗೆ, ಪಚಾವ್ರೋರವರ Officeಗೆ ನನ್ನ ಜೊತೆ ಬರಬೇಕು ಎಂದು, Commissioner ರವರು, ನೀವು ನನ್ನ ಕೆಲಸಕ್ಕೆ ತೊಂದರೆ ಮಾಡುತ್ತಿದ್ದೀರಿ ಎಂದು ಹೇಳುತ್ತಾರೆ. ಆಮೇಲೆ ಕಾರಿನಲ್ಲಿ ಕೂರಿಸಿಕೊಳ್ಳಲಿಲ್ಲ, ಅವರು separate ಆಗಿ ಹೊರಟುಹೋದರು, ನಾನು separate ಆಗಿ ಹೋದೆ ಎಂದು ಹೇಳಿದರು. ಇದೂ ಒಂದು controversial, untouchability.

ಇನ್ನು, ನಮ್ಮ ಸಚಿವರಾದ ಶ್ರೀನಿವಾಸ್‌ಪ್ರಸಾದ್‌ರವರು ಹೇಳಿಕೆ ನೀಡಿರುವುದು ಪತ್ರಿಕೆಯಲ್ಲಿ ಬಂದಿದೆ. ಅದು 'ಒಬ್ಬ SI, ADGP ಯ ಮೈ ಮುಟ್ಟುತ್ತಾನೆಂದರೆ ಏನರ್ಥ? ರವೀಂದ್ರನಾಥ್ ತನಿಖೆ ಬಗ್ಗೆ ನನಗೆ ಅಸಮಾಧಾನವಿದೆ. ಈ ವಿಚಾರ ಕುರಿತು CM ರವರ ಜೊತೆ ಖಾರವಾಗಿ ಮಾತನಾಡಿದ್ದೇನೆ.' ADGP case ನಲ್ಲಿ ತನಿಖೆಯ ಬಗ್ಗೆ ಸರ್ಕಾರದಲ್ಲಿಯೇ ಒಡಕು, ಅಂದರೆ ಗೃಹ ಸಚಿವರು ಇದ್ದಾಗ ಆ ಕೇಸ್ ಅನ್ನು COD ತನಿಖೆಗೆ ಏನು ಕೊಟ್ಟಿದ್ದಾರೆ, ತನಿಖೆಗೆ ಕೊಟ್ಟಿರುವುದೇ ಸರಿಯಿಲ್ಲವೆಂದು ಇನ್ನೊಬ್ಬ ಸಚಿವರು ಹೇಳುವುದು ಸರಿಯಿಲ್ಲ. ಒಂದೇ ಕ್ಯಾಬಿನೆಟ್‌ನಲ್ಲಿ ನಾವೆಲ್ಲ ಇರುತ್ತೇವೆ, ದಿನನಿತ್ಯ ನಾವೆಲ್ಲ ಒಟ್ಟೊಟ್ಟಿಗೆ ಮಾತನಾಡುತ್ತೇವೆ, ಒಟ್ಟೊಟ್ಟಿಗೆ ಸೇರುತ್ತೇವೆ ಅಲ್ಲಿಯೇ ಮಾತನಾಡಿಕೊಳ್ಳಬಹುದಾಗಿತ್ತು. ಆ ಸಚಿವರಿಗೆ ಆ ಇಲಾಖೆಯ ಬಗ್ಗೆ ಏನಾದರೂ comments ಇದ್ದಿದ್ದರೆ ಅಲ್ಲಿಯೇ ಹೇಳಬಹುದಾಗಿತ್ತು. ಪತ್ರಿಕೆ ಮುಂದೆ ಬಮದು ADGP case ನಲ್ಲಿ ತನಿಖೆ ಬಗ್ಗೆ COD ಗೆ ವಹಿಸಿರುವುದು ನನಗೆ ಒಡಕು ಇದೆ, ನನಗೆ ತೃಪ್ತಿ ಇಲ್ಲ ಎಂದು ಮಂತ್ರಿಗಳು ಹೇಳಿದ್ದಾರೆಂದರೆ ಇದಕ್ಕೆ ಗೃಹ ಸಚಿವರು ಏಕೆ ಸುಮ್ಮನಿದ್ದಾರೆ? ಸನ್ಮಾನ್ಯ ಮಹದೇವಪ್ಪನವರು ಇರಬಹುದು,

ಆಂಜನೇಯರವರು ಇರಬಹುದು, ಇವರೆಲ್ಲ ಅವರ ಮನವೊಲಿಸುವಂಥ ಪ್ರಯತ್ನ ಮಾಡಿದ್ದಾರೆ. ನನಗೆ ಗೊತ್ತಿರುವ ಪ್ರಕಾರ ಒಬ್ಬ ಅಧಿಕಾರಿ ಏನಾದರೂ ತಪ್ಪು ಮಾಡಿದಾಗ ಒಬ್ಬ ಗೃಹ ಸಚಿವರು ಇರಲಿ, ಬೇರೆ ಬೇರೆ ಮಂತ್ರಿಗಳು ಇರಲಿ, commanding ಆಗಿ ಅವರ ಮೇಲೆ action ತೆಗೆದುಕೊಳ್ಳಬೇಕಾಗಿತ್ತು. ಸಚಿವರುಗಳೇ ಹೋಗಿ beg ಮಾಡುವಂಥ ಸ್ಥಿತಿಗೆ ಏಕೆ ಬಂತು? ಇವತ್ತು ಸರ್ಕಾರ ಎಲ್ಲಿದೆ? ಇದಾದಮೇಲೆ 7ನೆ ದಿನಕ್ಕೆ ಇನ್ನೊಂದು statement ಬಂತು. ಅದು 'ಯುವತಿಯೇ ನನ್ನ ಮೈಮುಟ್ಟಿ ಅವಮಾನಿಸಿದರು' ಎಂದು. 8ನೇ ದಿನಕ್ಕೆ ADGP ರವೀಂದ್ರನಾಥ್‌ರವರು ರಾಜೀನಾಮೆಯನ್ನು ವಾಪಸ್ಸು ತೆಗೆದುಕೊಂಡರು ಎಂದು ಬಂತು. ರಾಜೀನಾಮೆ ಕೊಡು ಎಂದು ಸರ್ಕಾರ ಹೇಳಲಿಲ್ಲ. ಅವರೇ ರಾಜೀನಾಮೆ ಕೊಟ್ಟು ಅವರೇ ವಾಪಸ್ಸು ತೆಗೆದುಕೊಳ್ಳುತ್ತಾರೆ. ಏಕೆ ತೆಗೆದುಕೊಂಡರು? ಹೇಗೆ ತೆಗೆದುಕೊಂಡರು? ಸರ್ಕಾರ ಅವರ ಮೇಲೆ ಏನು ಕ್ರಮ ತೆಗೆದುಕೊಂಡಿತು ಎಂದು ನಾನು ಕೇಳಬೇಕಾಗುತ್ತದೆ. ನಾನು ಹೇಳುವಂಥದ್ದು ಏನೆಂದರೆ, ಈ ಲಾಕಪ್ ವಿಚಾರವನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತು. ಒಬ್ಬ ಅಧಿಕಾರಿಯನ್ನು ಲಾಕಪ್‌ನೊಳಗೆ ಹಾಕುವುದು ತಪ್ಪು, ಅಪರಾಧ. ತಪ್ಪು ಮಾಡಿದ್ದಾರೋ, ಇಲ್ಲವೋ ಎನ್ನುವ ಪ್ರಶ್ನೆ ಇದೆ. ಲಾಕಪ್‌ನೊಳಗೆ ಹೋಗಿರುವುದು video ದಲ್ಲಿ ಬಂದಿರುವುದು ನಿಜವೋ? ಅವರೇ ಹೋಗಿದ್ದಾರೋ? ಇವರೇ ತಳ್ಳಿದ್ದಾರೋ? ಇದು ನಮಗೆ ಇವತ್ತಿಗೂ ಗೊತ್ತಾಗಿಲ್ಲ. ಇದಾದ ಮೇಲೆ, ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಏನೂ control ಇಲ್ಲ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯನ್ನು ನಾನು ತಮಗೆ ಕೊಡುತ್ತೇನೆ. ವರ್ಗಾವಣೆ ಬೇಡ, ನಾನು ಬೆಂಗಳೂರಿನಲ್ಲಿಯೇ ಉಳಿಯಬೇಕು ಎನ್ನುತ್ತಾರೆ. ಮಾನ್ಯ ಮುಖ್ಯಮಂತ್ರಿಯವರು ಅವರನ್ನು ವರ್ಗಾವಣೆ ಮಾಡುತ್ತಾರೆ. ಇಷ್ಟೆಲ್ಲ ಆದ ಮೇಲೆ, ಇಷ್ಟು ಬುದ್ಧಿವಾದ ಹೇಳಿದರೂ ನೀವು ಸರಿಯಾಗಿ ಮಾಡಲಿಲ್ಲವೆಂದು ಅವರನ್ನು ಬೇರೆ ಜಾಗಕ್ಕೆ ವರ್ಗಾವಣೆ ಮಾಡುತ್ತಾರೆ. COD ತನಿಖೆ ಬೇರೆ ನಡೆಯುತ್ತಿದೆ. ಇದಾದ ಮೇಲೆ, ಅವರು ನಾನು ಆ ಸ್ಥಳಕ್ಕೆ ಹೋಗುವುದಿಲ್ಲ ಎನ್ನುತ್ತಾರೆ. ಒಬ್ಬ ಅಧಿಕಾರಿ, ಒಂದು

ಸದೃಢ ಸರ್ಕಾರ, ಇದು ಸಮ್ಮಿಶ್ರ ಸರ್ಕಾರವೂ ಅಲ್ಲ, ಗಟ್ಟಿ ಸರ್ಕಾರ, ಇಂಥ ಆದೇಶ ಹೊರಡಿಸಿ ಒಬ್ಬರನ್ನು transfer ಮಾಡಿದರೂ ನಾನು ಹೋಗುವುದಿಲ್ಲವೆಂದು ಹೇಳಿದರೆ ಈ ಸರ್ಕಾರಕ್ಕೇನು ಕಿಮ್ಮತ್ತಿದೆ? ಇದಕ್ಕೆ ಏನು ಬೆಲೆ ಇದೆ? 8–9 ದಿನ T.V. serial ತರಹ ನಡೆದು, ಇಡೀ ರಾಜ್ಯದಲ್ಲಿ ನಾವು ತಲೆತಗ್ಗಿಸುವ ರೀತಿಯಲ್ಲಿ ಆಗಿದೆ. ಇಲ್ಲಿ ಬಹಳ ಮುಖ್ಯವಾಗಿ ನಾವು ಯೋಚನೆ ಮಾಡಬೇಕಾಗಿರುವುದು ಆ ಮಹಿಳೆ ಬಗ್ಗೆ. ಇಷ್ಟೆಲ್ಲಾ ತನಿಖೆಗಳಾದ ಮೇಲೂ ಸಹ ಆ ಮಹಿಳೆಗೆ ನ್ಯಾಯ ಸಿಕ್ಕಿದೆ ಎಂದು ಅನ್ನಿಸಿಲ್ಲ. ಕೊನೆಗೆ Magistrate ಮುಂದೆ ಹೋಗಿ ಆ ಹೆಣ್ಣು ಮಗಳು ತನ್ನ ಹೇಳಿಕೆಯನ್ನು ಕೊಡುತ್ತಾಳೆ. 5ನೇ ತಾರೀಖು 6ನೇ ತಿಂಗಳು Magistrate ಮುಂದೆ ಸಾಕ್ಷಿ, ಸತ್ಯ ಪ್ರತಿಜ್ಞೆಯನ್ನು ಬೋಧಿಸಲಾಯಿತು ಮತ್ತು ನ್ಯಾಯಾಲಯದಲ್ಲಿ ಬೇರೆ ಯಾರೂ ಇರದಂತೆ ಬೇರೆ ಎಲ್ಲರನ್ನೂ ಹೊರಗೆ ಕಳುಹಿಸಿ ಸಾಕ್ಷಿಗೆ ಯಾವುದೇ ಒತ್ತಡ ಅಥವಾ ಪ್ರಲೋಭವಾಗದಂತೆ ಸ್ವಇಚ್ಛೆಯಿಂದ ಹೇಳಿಕೆ ಕೊಡಲು ಇಚ್ಛೆಪಟ್ಟಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆಯಾಗಿದ್ದು, ಸಾಕ್ಷಿ ಹೇಳಿಕೆಯನ್ನು ದಾಖಲಿಸಲಾಗಿದೆ. Court ಗೆ ಹೋಗಿ ಆ ಹೆಣ್ಣುಮಗಳು ತನಗೇನು ಅನ್ಯಾಯವಾಗಿದೆ ಎನ್ನುವುದನ್ನು ಹೇಳಿದ್ದಾಳೆ. ಅವರು ಹೇಳುವ ಪ್ರಕಾರ, coffe shop ಗೆ ಅವರು ಮತ್ತು ಅವರ ಸ್ನೇಹಿತರು ಹೋಗಿದ್ದರು. ನಾವು coffee shop ನಲ್ಲಿ ತಿಂಡಿಗೆ order ಮಾಡಿದೆವು. ಆ ಸಂದರ್ಭದಲ್ಲಿ ನಾನು ತಿಂಡಿ ತಿನ್ನಬೇಕಾದರೆ ನಾನು ಹೊದ್ದುಕೊಂಡಿರುವಂಥ ಶಾಲು ತೊಂದರೆಯಾಗುತ್ತದೆಂದು ಅದನ್ನು ಕೆಳಗಡೆ ಇಟ್ಟಿದ್ದೆ, ಆ ಸಂದರ್ಭದಲ್ಲಿ ನನ್ನ ಫೋಟೋವನ್ನು click ಮಾಡಿದರು. ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದರು. ಆ ದೃಷ್ಟಿಯಿಂದ ನಾನು ಕೂಡಲೇ ಹೋಗಿ ಆ mobile phone ಇದ್ದವರನ್ನು ನೀವೇಕೆ ನನ್ನ photo ತೆಗೆದಿರಿ ಎಂದು ಕೇಳಿದೆ, ಅವರು ಓಡಿಹೋಗುವುದಕ್ಕೆ ಪ್ರಯತ್ನಪಟ್ಟರು, ನಾನು ಹೋಗಿ ಅಡ್ಡ ನಿಂತುಕೊಂಡು ಆ mobile phone ಅನ್ನು ಕಿತ್ತುಕೊಳ್ಳುವಂಥ ಪ್ರಯತ್ನ ಮಾಡಿದೆ. ಅವರು ನನ್ನನ್ನು ತಳ್ಳಿ ಗಲಾಟೆ ಮಾಡಿದರು. ಆಮೇಲೆ, ಶ್ರೀಧರ್ ಎನ್ನುವ ವ್ಯಕ್ತಿ ಬಂದರು. ಅಲ್ಲಿರುವ ಜನರೆಲ್ಲ ಸೇರಿ ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟು ಕಳುಹಿಸಿದರು.

ನನಗನಿಸುವುದೇನೆಂದರೆ, ಮೊನ್ನೆ ಯಾರೋ ಒಬ್ಬ Sub Inspector ಏನೋ ಸಣ್ಣ ಪ್ರಮಾದವದು, ಅವನು ಕುಡಿದು ರಸ್ತೆಯಲ್ಲಿ ಹೋಗಿ ಯಾರನ್ನೋ ಹೊಡೆದಾಗ ಅವನನ್ನು ಹಿಡಿದುಕೊಂಡು ಜನರೇ ಹೊಡೆದು ಪೊಲೀಸ್‌ನವರಿಗೆ ಒಪ್ಪಿಸಿದರು. ಅವತ್ತೇನಾದರೂ ಅವರನ್ನು ಅಲ್ಲಿಯೇ ಬಿಟ್ಟಿದ್ದರೆ, ನಿಜಕ್ಕೋ ಅದೇ ಸ್ಥಿತಿಯೇ ಆಗುತ್ತಿತ್ತು. ಪೊಲೀಸ್‌ನವರು ಕರೆದುಕೊಂಡು ಹೋಗಿ ಒಳ್ಳೆಯ ಕೆಲಸ ಮಾಡಿದರು. ಮಾಡಿಲ್ಲವೆಂದರೆ ಇನ್ನೂ ದೊಡ್ಡ ರಾದ್ಧಾಂತವಾಗುವ ಸ್ಥಿತಿಗೆ ಬರುತ್ತಿತ್ತು. High Ground Police ಠಾಣೆಯಲ್ಲಿ ಕೇಸ್ ಆದ ಮೇಲೆ ಆ ಹೆಣ್ಣುಮಗಳು ಒಂದು request ಮಾಡಿಕೊಂಡಿದ್ದಾಳೆ. ಅದುವರೆಗೂ ಆ ಹೆಣ್ಣುಮಗಳಿಗೆ ಇವರು ಪೋಲೀಸ್ ಅಧಿಕಾರಿ ಎಂದು ಗೊತ್ತಿರಲಿಲ್ಲ. ಕೊನೆಗೆ, ನಮ್ಮ DGP ಯವರ chamber ನಲ್ಲಿ ಮಾತುಕತೆ ನಡೆಯಿತು. ಆ ಹುಡುಗಿಯನ್ನು ಕರೆಸುತ್ತಾರೆ. ಆ ಹುಡುಗಿ voluntary ಯಾಗಿ ಹೇಳುತ್ತಾಳೆ. ನೋಡಿ, ನನ್ನ ಅಶ್ಲೀಲವಾದ photo ತೆಗೆದಿದ್ದಾರೆ, ಅದನ್ನು delete ಮಾಡಿಬಿಡಿ, ಅದನ್ನು delete ಮಾಡಿ ನನ್ನನ್ನು sorry ಕೇಳಿ, ನಾನು ಕೇಸ್ ವಾಪಸ್ ತೆಗೆದುಕೊಳ್ಳುವುದಕ್ಕೆ ರೆಡಿ ಇದ್ದೇನೆ ಎನ್ನುತ್ತಾಳೆ. ಅದಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳೆಲ್ಲ ಸಭೆ ಸೇರಿ ಹೇಳಿದಾಗ, ಅವರು ಒಪ್ಪುತ್ತಿಲ್ಲ ಎಂದು ಹೇಳಿದಾಗ, ವಿಧಿ ಇಲ್ಲದೆ, Court ನಲ್ಲಿ statement ಕೊಡುವಾಗ ಹೇಳಿದ್ದಾಳೆ, ನನ್ನ ಹಿತರಕ್ಷಣೆಗೋಸ್ಕರ ದೂರನ್ನು ದಾಖಲು ಮಾಡಿದ್ದೇನೆ, ನನ್ನ safety ಗೋಸ್ಕರ, ನಾಳೆ ಏನಾದರೂ ಇದು turn ಆಗಿ ಬಿಡಬಹುದು, ಅದಕ್ಕೋಸ್ಕರ ಇದನ್ನು ನಾನು ದಾಖಲು ಮಾಡಿದ್ದೇನೆಂದು ಹೇಳಿದ್ದಾಳೆ. ಅಂದರೆ, ಆ ಹೆಣ್ಣುಮಗಳು ಎಷ್ಟು bend ಆಗಬೇಕೋ ಅಷ್ಟು bend ಆಗಿದ್ದಾಳೆ. ಇಷ್ಟೆಲ್ಲಾ ಘಟನೆಯಾದರೂ ನನ್ನ sorry ಕೇಳಿಬಿಡಿ, ನನ್ನ photo delete ಮಾಡಿ ಸಾಕು, ನಾನು ಒಪ್ಪಿಕೊಳ್ಳುತ್ತೇನೆಂದು ಹೇಳಿದ್ದಾಳೆ. ಇದಾದಮೇಲೆ, ಸ್ವತಃ ಮಾನ್ಯ ರಾಜ್ಯಪಾಲರ statement ಅನ್ನು ನಾನು ಓದುತ್ತೇನೆ. ಇದನ್ನು ನಾನು ಹೇಳುತ್ತಿಲ್ಲ, ಮಾನ್ಯ ರಾಜ್ಯಪಾಲರು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ–ರಾಜ್ಯಪಾಲರು ಗರಂ. ಮಹಿಳೆಯರಿಗೆ ರಕ್ಷಣೆ–ರಾಜ್ಯ ಸರ್ಕಾರದ ವಿಫಲ, ಮಹಿಳೆ ವಿಚಾರವಾಗಿಯೂ Governor

ರವರು ಇವರನ್ನು ಕರೆದು ಇವರಿಗೆ ತಿಳಿ ಹೇಳಿದ್ದಾರೆ. ಇಷ್ಟಿದ್ದರೂ ಸಹ ಇದೊಂದು ಘಟನೆಯಲ್ಲಿ ಇಡೀ ಸರ್ಕಾರ ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡಿ ಇಡೀ ಪೋಲೀಸ್ ಇಲಾಖೆಯನ್ನು ಜಾತಿ ವ್ಯವಸ್ಥೆಗೆ ತಂದದ್ದು, ಪೋಲೀಸ್ ಅಧಿಕಾರಿಗಳ ಮಟ್ಟದಲ್ಲಿ ಒಡಕು ಮೂಡಿ ಇಡೀ ರಾಜ್ಯಕ್ಕೆ ಬಂದದ್ದು ಇದೊಂದು ರೀತಿ ಕಳಂಕ. ಆದ್ದರಿಂದ, ಇದನ್ನು COD ತನಿಖೆಗೆ ಕೊಟ್ಟಿದೆ. COD report ಬಂದಿದೆ. ಅವರು photo ತೆಗೆದಿರುವುದು ನಿಜ ಎಂದು ಬಂದಿದೆ ಎಂಬುದು ನನಗಿರುವ ಮಾಹಿತಿ. ಅವರು photo ತೆಗೆದಿರುವುದು ನಿಜ, ಎರಡು photo ಗಳು ಸಿಕ್ಕಿವೆ ಎಂದು ಗುಜರಾತ್‌ನ Forensic Lab ನಲ್ಲಿ ಅದನ್ನು approve ಮಾಡಿ ಅದನ್ನು certify ಮಾಡಿ ಕೊಟ್ಟಿದ್ದಾರೆ. ಮಾಡಿರುವುದಂತೂ ನಿಜ. ನನಗೆ ತಿಳಿದಿರುವ ಪ್ರಕಾರ ಆ SI ತಪ್ಪು ಮಾಡಿದ್ದಾರೆ ಅವರ ಮೇಲೆ action ತೆಗೆದುಕೊಳ್ಳಬೇಕೆಂದೂ ಮಾಡಿದ್ದಾರೆ. ಆ SI ಏಕೆ ಬಂದ ಎಂದು ಗೊತ್ತಿಲ್ಲ. ಅವತ್ತು ಅವನು arrest ಮಾಡಿ ಒಳಗೆ ತೆಗೆದುಕೊಂಡು ಹೋಗಿಲ್ಲವೆಂದರೆ ಅಲ್ಲಿ ಏನೇನು ಘಟನೆ ಆಗುತ್ತಿತ್ತೋ ಗೊತ್ತಿಲ್ಲ. ಅದಕ್ಕೇ ನನಗೆ ಗೊಂದಲ. ಒಂದು ಕಡೆ ಅವರು ತಪ್ಪು ಮಾಡಿರುವುದು, photo ತೆಗೆದಿರುವುದು ನಿಜ, IPC section 509 ಪ್ರಕಾರ ಅವರ ಮೇಲೆ ಕೇಸ್ ದಾಖಲು ಮಾಡಬೇಕೆಂದು COD report ಕೊಟ್ಟಿದೆ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಅದೇ COD ತನಿಖಾಧಿಕಾರಿ, Sub Inspector ಅನ್ನು suspend ಮಾಡಿ ಅವರ ಮೇಲೆ ಕೇಸ್ ಮಾಡಿ ಎಂದು ಹೇಳುತ್ತಾರೆ. ಇಲ್ಲಿ ಗೊಂದಲವಿದೆ. COD ಯವರು ತಪ್ಪಾಗಿದೆ ಎಂದು ಹೇಳುತ್ತಾರೆ. ತಪ್ಪಾಗಿದೆ ಎಂದು ಹೇಳುತ್ತಾರೆ. ತಪ್ಪಾಗಿದೆ, ಅವರು photo ತೆಗೆದಿರುವುದು ನಿಜ, ಅವರ ಮೇಲೆ case book ಮಾಡಿ ಎಂದು ಹೇಳುತ್ತಾರೆ. Sub Inspector ಅನ್ನು suspend ಮಾಡಿ ಎಂದು ಹೇಳುತ್ತಾರೆ. suspend ಮಾಡಿ ಎಂದು ಏಕೆ ಹೇಳುತ್ತಾರೆಂದರೆ, ನನಗೆ ಗೊತ್ತಿರುವ information ಹೇಳುತ್ತೇನೆ. ಗೃಹ ಸಚಿವರಿಗೆ iformation correct ಆಗಿ ಇರುತ್ತದೆ ಅವರು ಹೇಳಲಿ. ಅವರು ಕರೆದುಕೊಂಡು ಹೋಗಬೇಕಾದರೆ ಒಬ್ಬ ಅಧಿಕಾರಿಯನ್ನು ಹೊಯ್ಸಳ ವಾಹನದಲ್ಲಿ ನೀನು ಹೇಗೆ ಕರೆದುಕೊಂಡು ಹೋದೆ,

ಹೊಯ್ಸಳದಲ್ಲಿ ಕರೆದುಕೊಂಡು ಹೋಗುವುದಕ್ಕೆ ನಿನಗೆ ಯಾರು ಅಧಿಕಾರ ಕೊಟ್ಟವರು? ಹೊಯ್ಸಳದಲ್ಲಿ ಕರೆದುಕೊಂಡು ಹೋದರೂ ಸಹ ಮುಂದೆ ಕೂರಿಸಬೇಕಾಗಿತ್ತು. ನೀನು ಹಿಂದೆ ಏಕೆ ಕೂರಿಸಿದೆ? ಅಂದರೆ ಅವರನ್ನು Benz car ನಲ್ಲಿ ಕರೆದುಕೊಂಡು ಹೋಗಬೇಕೆ? ಕಾನೂನು ಎಲ್ಲರಿಗೂ ಒಂದೇ. ಈ ದೇಶದ ಪ್ರಧಾನಿಯೂ ಬಹಳಷ್ಟು ಸಾರಿ ಕೇಸ್‌ಗಳಲ್ಲಿ ಸಿಕ್ಕಿಹಾಕಿಕೊಂಡಾಗ, ಮಂತ್ರಿಗಳು ಸಿಕ್ಕಿಹಾಕಿಕೊಂಡಾಗ ಅದೇ ಪೋಲೀಸ್ ವ್ಯಾನೇ? ಅದೇ Constable. ನನ್ನ ಪ್ರಕಾರ ನಮ್ಮ ಸಂವಿಧಾನದಲ್ಲೂ ಅದೇ ಇದೆ. ಒಬ್ಬ Constable ಗೆ ಇರುವಂಥ ಅಧಿಕಾರ, ಒಬ್ಬ DGಗೆ ಎಷ್ಟು ಅಧಿಕಾರವಿದೆಯೋ ಒಬ್ಬ Costable ಗೂ ಅಷ್ಟೇ ಅಧಿಕಾರವಿದೆ. ತಪ್ಪು ಮಾಡಿದಾಗ Constable ಸಹ action ತೆಗೆದುಕೊಳ್ಳುವುದಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದೆ. ಇದು ಅವರ ಮೇಲಿರುವ ಕೇಸ್. ಇದನ್ನು ಗೃಹ ಸಚಿವರು ಸದನಕ್ಕೆ ತಿಳಿಸಬೇಕು. ತಪ್ಪಾಗಿರುವುದು ನಿಜವೇ? ತಪ್ಪಾಗಿದ್ದರೆ ಯಾರ ಮೇಲೆ action ತೆಗೆದುಕೊಳ್ಳುತ್ತೀರಿ? ಬಂಧಿಸಿದಂಥ ಅಧಿಕಾರಿಯ ಮೇಲೆ ಏಕೆ action? ಎಂಬುದನ್ನು ತಾವು ತಿಳಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ. ಮಾನ್ಯ ರಮೇಶ್‌ಕುಮಾರ್‌ರವರು ಅಷ್ಟೊಂದು ಕಳಕಳಿಯಿಂದ ಹೇಳಿದ್ದಾರೆಂದರೆ, ಇದೊಂದು ನಾಟಕ. ಒಂದು ರೀತಿ T.V. serial ರೀತಿ ಆದಂಥ ಘಟನೆ. ದಿನನಿತ್ಯ ಎಲ್ಲ channelಗಳಲ್ಲಿ ಬರುತ್ತಿದ್ದುದರಿಂದ regular T.V. serial ಅನ್ನು ನೋಡುತ್ತಿದ್ದವರು ಟಿವಿ ನೋಡುವುದನ್ನೇ ಬಿಟ್ಟಿದ್ದರು. Regular serial ಗಳನ್ನು ನೋಡುವುದೆ ಬಿಟ್ಟು ಬಿಟ್ಟಿದ್ದರು. ಈ serial ನೋಡುತ್ತಿದ್ದರು. Regular serial ಮನೆಯೊಂದು ಮೂರು ಬಾಗಿಲು. ತಾವು ಕೂಡ ಬಹಳಷ್ಟು serial ನಲ್ಲಿ act ಮಾಡಿದ್ದೀರಿ ನಾನು ನೋಡಿದ್ದೇನೆ. ಮನೆಯೊಂದು ಮೂರು ಬಾಗಿಲು ಬಿಟ್ಟು ಬಿಟ್ಟರು, ಮನೆಯೊಂದು ನೂರು ಬಾಗಿಲು, ಗೃಹ ಇಲಾಖೆಯ ನೂರು ಬಾಗಿಲು, ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು, ಏನು ಬೇಕಾದರೂ ಆಗಬಹುದು, ಯಾರು ಬೇಕಾದರೂ strike ಮಾಡಿ, ಯಾರು ಬೇಕಾದರೂ ಬೀದಿಗೆ ಬನ್ನಿ, ನಾವು ಯಾವುದು ನಿಮ್ಮನ್ನು ಕೇಳುವುದಿಲ್ಲ. ಇಂದು ನೀವು

CID ತನಿಖೆಯಿಂದ ಯಾರನ್ನು ರಕ್ಷಣೆ ಮಾಡುತ್ತಿದ್ದೀರಾ? ತಪ್ಪಿತಸ್ಥರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಆ ಹುಡುಗಿಗೆ ಏನು ನ್ಯಾಯ ಕೊಡಿಸುತ್ತೀರಿ? ಅಥವಾ ಆ ADGP ಒಳ್ಳೆಯ ಅಧಿಕಾರಿಯಾಗಿ ತಪ್ಪು ಮಾಡಿಲ್ಲವೆಂದರೆ ಇಷ್ಟೊಂದು ಚಿತ್ರಹಿಂಸೆ ಏಕೆ ಕೊಟ್ಟಿರಿ? ಒಂದು ಕಡೆ ತಪ್ಪು ಮಾಡಿದ್ದಾರೆ ಎನ್ನುತ್ತೀರಿ ಇನ್ನೊಂದು ಕಡೆ ಇವರಿಗೂ ಶಿಕ್ಷೆ ಕೊಡುತ್ತೀರಿ, ಅವರಿಗೂ ಶಿಕ್ಷೆ ಕೊಡುತ್ತೀರಿ ಇದು ಹೇಗೆ ಸಾಧ್ಯ? ಕೊಲೆ ಮಾಡಿದವನಿಗೂ ಶಿಕ್ಷೆ, ಮಾಡಿಸಿಕೊಂಡವನಿಗೂ ಶಿಕ್ಷೆ. ಇದು ಯಾವ ನ್ಯಾಯ? ಇದೆಲ್ಲಾ ಒಂದು ಕಡೆಯಾಗಬೇಕು, ಕೊಲೆ ಮಾಡಿದವನಿಗೆ ಶಿಕ್ಷೆ ಕೊಡಬೇಕು, ಮಾಡಿಸಿಕೊಂಡವನಿಗೂ ಶಿಕ್ಷೆ ಇದು ಸರಿಯಲ್ಲ. ಇಲ್ಲಿ ಸರ್ಕಾರದ ತಪ್ಪು ಇದೆ, ಇದೊಂದು ಘಟನೆಯಿಂದ ಸರ್ಕಾರ ಒಂದು ರೀತಿಯಲ್ಲಿ ಬೆತ್ತಲಾಗಿದೆ. Immediate ಆಗಿ ಗೃಹ ಸಚಿವರು, ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದರೆ ಇನ್ನೊಂದು ಸಣ್ಣ ಘಟನೆ. ಇದು ಸತ್ಯವೊ ಸುಳ್ಳೋ ಗೊತ್ತಿಲ್ಲ ನಾನು ಓದಿದ್ದು ಜ್ಞಾಪಕ ತಪ್ಪಾಗಿದ್ದರೆ ತಪ್ಪು ಎಂದು ತಿಳಿದುಕೊಂಡುಬಿಟಿ. ಗೃಹ ಸಚಿವರು ಹೇಳಿದಂತೆ coffee shop ನನ್ನ jurisdiction ಗೆ ಬರಲ್ಲ ಎಂದು ನೀವು statement ಮಾಡಿದಿರಿ.

ಶ್ರೀ ಕೆ.ಜೆ. ಜಾರ್ಜ್:– ನಾನು statement ಕೊಡಲಿಲ್ಲ, public ಗೆ ತಪ್ಪು ಮಾಹಿತಿ ಕೊಡಬೇಡಿ.

ಶ್ರೀ ಆರ್. ಅಶೋಕ್:– ಆಯಿತು ಬಿಡಿ TV ಯಲ್ಲಿ ನೋಡಿದ್ದನ್ನು ನಾನು ಹೇಳಿದೆ. ಆಗಿಲ್ಲವೆಂದರೆ ಬಿಡಿ.

ಶ್ರೀ ಕೆ.ಜೆ. ಜಾರ್ಜ್:– ನಾನು serial ನೋಡುವುದಿಲ್ಲ. ಇಡೀ ಕರ್ನಾಟಕ ನನ್ನ jurisdiction, ಕರ್ನಾಟಕದಲ್ಲಿರುವ ಎಲ್ಲಾ ಜನರಿಗೆ ಸಂರಕ್ಷಣೆ ಕೊಡುವ ಜವಾಬ್ದಾರಿ ನನ್ನ ಮೇಲಿದೆ.

ಶ್ರೀ ಆರ್. ಅಶೋಕ್:– ಆಯಿತು Sir, Thank you. ಇಷ್ಟು ಘಟನೆಯಾದರೂ ಸಹ ಗೃಹ ಇಲಾಖೆ ಕೆಲಸ ಮಾಡಿಲ್ಲ, ಗೃಹ ಇಲಾಖೆ fail ಆಗಿದೆ, ಕಾನೂನನ್ನು ರಕ್ಷಣೆ ಮಾಡುವ ಜನರು ಬೀದಿಗೆ ಇಳಿದು ಬಂದಿದ್ದಾರೆ

ಎನ್ನುವುದು ಪ್ರಮುಖವಾದ ವಿಷಯ. ಅದನ್ನು ಸರಿ ಮಾಡಬೇಕು, ಇಲಾಖೆಯಲ್ಲಿ ಏನು ತಪ್ಪಾಗಿದೆ, ಅದನ್ನು ಸರಿ ಮಾಡಿಲ್ಲವೆಂದರೆ ಮುಂದೆ ಈ ಇಲಾಖೆಯನ್ನು ಸರಿ ಮಾಡುವುದೇಗೆ? ದಾರಿ ತಪ್ಪಿ ಬಿಟ್ಟಿದೆ, ಈಗಾಗಲೇ ರೈಲು ಹಳಿ ತಪ್ಪಿ ಬಿಟ್ಟಿದೆ, ರೈಲು ಹಳಿ ತಪ್ಪಿ ಬಿದ್ದರೆ ಪ್ರಪಾತಕ್ಕೆ ಬಿದ್ದು ಹೋಗುತ್ತದೆ ಅದನ್ನು ತಪ್ಪಿಸಬೇಕು. ಆ ದೃಷ್ಟಿಯಿಂದ ಇದನ್ನು ಸರಿ ಮಾಡಿ. ರೈಲು ಹಳಿ, ತಪ್ಪಿದ ರೀತಿ ಆಗಿದೆ. ತಪ್ಪಾಗಿದ್ದರೆ ಅದಕ್ಕೂ ನಮಸ್ಕಾರ ಹಾಕುತ್ತೇನೆ. ನನಗೆ ಕನ್ನಡ ಬರುವುದಿಲ್ಲ, Convent ನಲ್ಲಿ ಓದಿದ್ದಲ್ಲ. ಎರಡನೇ ಪ್ರಕರಣ ಮಲ್ಲಿಕಾರ್ಜುನ ಬಂಡೆ. ಇದು ರಾಜ್ಯದಲ್ಲಿ ಒಂದು ಸಂಚಲನ ಮೂಡಿಸಿ ಹೋರಾಟದಿಂದ ಗುಲ್ಬರ್ಗಾದಲ್ಲಿ ಹತ್ತಿ ಉರಿಯುವಂಥ ಪ್ರಕರಣ. ಒಬ್ಬ ನಿಷ್ಠಾವಂತ ಅಧಿಕಾರಿ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದಂಥ ವ್ಯಕ್ತಿಯನ್ನು ಬಂಧಿಸಬೇಕೆಂದು ಅವನನ್ನು ಬೆನ್ನಟ್ಟಿ ಹಿಡಿಯುವಂಥ ಪ್ರಯತ್ನ ಮಾಡಿದ ವ್ಯಕ್ತಿ ಆ ಘಟನೆಯಲ್ಲಿ ಸಾವನ್ನಪ್ಪಿರುವುದನ್ನು ನೋಡಿದ್ದೇವೆ. ಮಲ್ಲಿಕಾರ್ಜುನ ಬಂಡೆ ಸಾವಿನ ಬಗ್ಗೆ CID report ಬಂದಿದೆ. ಅಂದು ಮಾಧ್ಯಮಗಳಲ್ಲಿ ಇಡೀ ಜನ ಎಲ್ಲಾ ಹೇಳುತ್ತಿದ್ದರು ಈ ಕೇಸ್‌ನಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ಸರಿಯಾಗಿ ಕೆಲಸ ನಿರ್ವಹಿಸಿಲ್ಲವೆಂದು ಹೇಳಿದ್ದಾರೆ. ಈಗ CID report ನಲ್ಲಿ ಬಂಡೆ ಸಾವಿನಲ್ಲಿ IGP ಲೋಪ ಸಾಬೀತು ಎಂದು ಬಂದಿದೆ. ತಾವು ಈ ಬಗ್ಗೆ ಬಂದಿದೆಯೋ ಇಲ್ಲವೊ ಎಂದು ಈಗ ಹೇಳಬೇಕು.

ಶ್ರೀ ಸಿದ್ದರಾಮಯ್ಯ:- ಪೇಪರ್ ನೋಡಿಕೊಂಡು ಹೇಳುತ್ತಿದ್ದೀರಿ.

ಶ್ರೀ ಆರ್. ಅಶೋಕ್:- ಪೇಪರ್ ಅಲ್ಲ ಸಾರ್. ನಾವು ಇಲಾಖೆಯನ್ನು ನೋಡಿರುವುದರಿಂದ ನಮಗೆ information ಬಂದಿರುತ್ತದೆ. ... ನನಗೆ ಗೊತ್ತಿಲ್ಲ ನಾನು ಇನ್ನು ಸಣ್ಣವನು. ತಾವು ಇಲ್ಲಿ ಇದ್ದಾಗ ಅದನ್ನೇ ಇಟ್ಟುಕೊಂಡು ಮಾತನಾಡಿದ್ದೀರಿ, ಅದಕ್ಕೆ ಹೇಳಿದೆ, ಏನಾದರೂ ಅದು ಸರಿಯಿಲ್ಲವೆಂದರೆ change ಮಾಡಿಕೊಂಡು ಬಿಡುತ್ತೇನೆ ಬಿಡಿ.

ಶ್ರೀ ಸಿ.ಟಿ. ರವಿ:- ಹಾಗಾದರೆ ಪತ್ರಿಕೆಗಳ ಮೇಲೆ ನಂಬಿಕೆ ಇಲ್ಲವೆ?

ಶ್ರೀ ಆರ್. ಅಶೋಕ್:- ಬೇಡ ಬೇಡ ಆ ವಿಚಾರ ಬಿಡಿ. ಇನ್ನೊಂದು ಬಹಳ ಮುಖ್ಯವಾಗಿ ಆ ಮಲ್ಲಿಕಾರ್ಜುನ ಬಂಡೆಗೆ ತಗುಲಿದ ಗುಂಡು ಅದು ಪೋಲಿಸರ ಗುಂಡು ಎನ್ನುವ ವಿಷಯ ಹೊರಗೆ ಬರುತ್ತಿದೆ. ಪೊಲೀಸರ ಗುಂಡಿನಿಂದಲೇ ಅವರ ಸಾವಾಗಿದೆ ಎನ್ನುವುದು ಬರುತ್ತಿದೆ. ಹಾಗಾದರೆ ಯಾರು ಗುಂಡು ಹಾರಿಸಿದವರು? ಗುಂಡು ಎಲ್ಲಿಂದ ಬಂತು? ಹೇಗೆ ಹಾರಿಸಿದರು? ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವಂಥ ಸಂದರ್ಭದಲ್ಲಿ ಪೊಲೀಸರ ಗುಂಡು ಹೇಗೆ ಬಂತು? Forensic Lab ನಲ್ಲಿ ಅದು ಪೊಲೀಸರ ಗುಂಡು ಎಂದು ಬಂದಿದೆ. ಇದರಲ್ಲೂ ಸರ್ಕಾರದ ವೈಫಲ್ಯ ಇದೆ. ಅಷ್ಟೆಲ್ಲಾ ಗಲಾಟೆಯಾದರೂ ಇಂದಿಗೂ ಕೂಡ ಆ ಕುಟುಂಬದವರು ಹೇಳುತ್ತಿದ್ದಾರೆ ಅಂದು ಸರಿಯಾದ ಚಿಕಿತ್ಸೆ ಕೊಡಿಸಿದ್ದರೆ ನನ್ನ ಗಂಡ ಬದುಕುತ್ತಿದ್ದರು ಎಂದು ಇಂದಿಗೂ ಆ ಹೆಣ್ಣು ಮಗಳು ಕೊರಗುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಕೊಡಲಿಲ್ಲ, ಅಂದು ನಾವು ಕೂಡ ಅವರಿಗೆ ಒಂದು ಕೋಟಿ ರೂಪಾಯಿಗಳ ಪರಿಹಾರ ಕೊಡಿ ಎಂದು ಡಿಮ್ಯಾಂಡ್ ಮಾಡಿದೆವು. ಏಕೆಂದರೆ, ದೆಹಲಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೆಲಸ ಮಾಡುತ್ತಿದ್ದಂಥ ಸಂದರ್ಭದಲ್ಲಿ ಸಾವನ್ನಪ್ಪಿದಾಗ ಒಂದು ಕೋಟಿ ರೂಪಾಯಿ ಪರಿಹಾರ ಕೊಟ್ಟಿದ್ದಾರೆ. ಅಲ್ಲಿ ಯಾರೋ ಒಬ್ಬ ದನ ಕಾಯುವವನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಂಥ ವ್ಯಕ್ತಿಗೆ ಹತ್ತು ಲಕ್ಷ ರೂಪಾಯಿಗಳ ಪರಿಹಾರ ಕೊಟ್ಟುಬಿಟ್ಟು ಅದು ಕೂಡ controversy ಆಗಿದೆ.

(ಗೊಂದಲ)

ಶ್ರೀ ಬಿ.ಎ. ಮೊಹಿದ್ದೀನ್ ಬಾವಾ:- ದಯಮಾಡಿ ಅವರು ಹೇಳಿದ್ದನ್ನು ಹಿಂತೆಗೆದುಕೊಳ್ಳಬೇಕು. ಸದನಕ್ಕೆ ತಪ್ಪು ಮಾಹಿತಿ ಕೊಡಬಾರದು.

(ಗೊಂದಲ)

ಶ್ರೀ ಆರ್. ಅಶೋಕ್:- ಆ ವಿಚಾರ ಬಂದಾಗ ಚರ್ಚೆ ಮಾಡುತ್ತೇವೆ ಬಿಡಿ. ಒಂದು ಕೋಟಿ ರೂಪಾಯಿ ಪರಿಹಾರ ಅವರಿಗೆ ಕೊಟ್ಟಿದ್ದರೆ ಏನಾಗುತ್ತಿತ್ತು? ಯಾರ್ಯಾರಿಗೊ ಕೊಡುತ್ತೀರಿ. ಕೊಟ್ಟಿರುವ ಘಟನೆಗಳು

ಬೇಕಾದಷ್ಟು ಇವೆ. ಈ ತರಹ ಒಬ್ಬರು ಭಯೋತ್ಪಾದನೆ ವಿರುದ್ಧ ತನ್ನ ಪ್ರಾಣದ ಹಂಗು ತೊರೆದು ಹೋರಾಡಿದಂಥ ವ್ಯಕ್ತಿಗೆ ಪರಿಹಾರವನ್ನೂ ಕೊಡಲಿಲ್ಲ, ಸರಿಯಾದ ಔಷಧೋಪಚಾರ ಮಾಡಿದ್ದರೆ ಅವರು ಬದುಕುತ್ತಿದ್ದರು ಎಂದು ಇಂದಿಗೂ ಕೂಡ ಅವರ ಹೆಂಡತಿ ಆಪಾದನೆ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಬಂಡೆ ಪ್ರಕರಣವನ್ನು ನಿಭಾಯಿಸುವಲ್ಲಿ ಸರ್ಕಾರ ವೈಫಲ್ಯ ಕಂಡಿದೆ ಎನ್ನುವುದು ಸಾಬೀತಾಗಿದೆ. ಈ ಘಟನೆಯಿಂದ ಇಷ್ಟಾದರೂ ಮೊದಲಿನಿಂದಲೂ ಆ ಹೆಣ್ಣು ಮಗಳು ಹೇಳುತ್ತಿದ್ದಾಳೆ, ಆ ಸಾವಿಗೆ ಕಾರಣವಾದ ಗುಂಡು ಪೊಲೀಸರ ಗುಂಡು ಎಂದು ಬಂದ ಮೇಲೂ, ನಿನ್ನೆ ಆ ಹೆಣ್ಣು ಮಗಳು ನಮಗೆ ಫೋನು ಮಾಡಿದ್ದರು. ನಾನು ಹೇಳಿದ್ದು ಸತ್ಯವಿದೆ, ಇದನ್ನು ನೀವು CBI ತನಿಖೆಗೆ ಕೊಡಬೇಕು. ಏಕೆಂದರೆ, ಪೊಲೀಸರ ಗುಂಡಿನಿಂದಲೇ ಸತ್ತಿರುವುದು ಎಂದು confirm ಆಗುತ್ತಿದೆ, ಆದುದರಿಂದ, CBI ತನಿಖೆಗೆ ಕೊಡಬೇಕೆಂದು ಆ ಹೆಣ್ಣುಮಗಳು ಆಗ್ರಹ ಮಾಡಿದ್ದಾರೆ, ನಾವು ಕೂಡ ಸರ್ಕಾರಕ್ಕೆ ಆಗ್ರಹ ಮಾಡುತ್ತೇವೆ. ಇದನ್ನು CBI ತನಿಖೆ ಕೊಡಿ, ಯಾರು ಗುಂಡು ಹಾರಿಸಿದರು, ಏಕೆ ಹಾರಿಸಿದರು, ಯಾವ ಸನ್ನಿವೇಶದಲ್ಲಿ ಹಾರಿಸಿದರು, ಯಾವ ಕಾರಣಕ್ಕೆ ಗುಂಡು ಹಾರಿಸಿದರು. ಅವನೊಬ್ಬ ಭಯೋತ್ಪಾದಕ, ಇಂಥವನ ವಿರುದ್ಧ ಹೋರಾಟ ಮಾಡಿದ್ದಾನೆ, ಇದನ್ನು CBI ತನಿಖೆಗೆ ಕೊಡಿ ಎಂದು ಹೇಳುತ್ತಿದ್ದೇನೆ. ಇದರ ಜೊತೆಗೆ ಗೃಹ ಇಲಾಖೆ ಹೇಗೆ ವೈಫಲ್ಯವಾಗಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ತಮ್ಮ ಮುಂದೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಬೆಂಗಳೂರಿನ ATM ನಲ್ಲಿ ಹಾಡುಹಗಲೇ ಜ್ಯೋತಿ ಉದಯ್ ಎನ್ನುವ ಬ್ಯಾಂಕ್ ಅಧಿಕಾರಿಯನ್ನು ಬರ್ಬರವಾಗಿ ಅವರ ಮೇಲೆ ಹಲ್ಲೆ ಮಾಡಲಾಯಿತು. ಹಲ್ಲೆ ಮಾಡಿ ಅವರ ಹತ್ತಿರ ಇದ್ದ ವಸ್ತುಗಳನ್ನು ಕಿತ್ತುಕೊಂಡ. ಇಡೀ ಕರ್ನಾಟಕದಲ್ಲಿ ಎಲ್ಲಾ ಚಾನಲ್‌ಗಳನ್ನು ಕತ್ತರಿಸುತ್ತಿರುವ ದೃಶ್ಯವನ್ನು ನೋಡಿದರೆ ನಮಗೆ ಅಂದು ಊಟ ಮಾಡುವುದಕ್ಕೂ ಮನಸ್ಸು ಬರಲಿಲ್ಲ. ಅಷ್ಟು ಬರ್ಬರವಾಗಿ ಆ ಘಟನೆ ನಡೆದುಹೋಯಿತು. ಇಡೀ ಬೆಂಗಳೂರು ಜನತೆ ATM ಹೋಗಬೇಕಾದರೆ ಭಯ ಬೀಳುತ್ತಾರೆ. ATM ಗೆ ಹೋಗಬೇಕಾದರೆ ಒಬ್ಬೊಬ್ಬರೆ ಹೋಗಬೇಡಿ, ಹುಷಾರಾಗಿ ಹೋಗಿ, ಪೇರೆಂಟ್ಸ್

ಕರೆದುಕೊಂಡು ಹೋಗಿ ಈ ತರಹ ನೂರಾರು circular ಗಳನ್ನು ಪತ್ರಿಕೆಗಳ ಮೂಲಕ ಕೊಡುತ್ತಿದ್ದರು. ಈ ಬಗ್ಗೆ 6 ತಂಡಗಳನ್ನು ರಚಿಸಲಾಗಿದೆ. ಈ ಪಾತಕಿಗಳು ಎಲ್ಲೇ ಅಡಗಿದ್ದರೂ ಅವರನ್ನು ಹಿಡಿದು ತಂದು ಕೂಡಲೇ ಕ್ರಮ ಕೈಗೊಳ್ಳುತ್ತೇವೆಂದು ಈ ಬಗ್ಗೆ ಮಾನ್ಯ ಗೃಹ ಸಚಿವರು ಹೇಳಿದರು. 6 ತಂಡ ರಚನೆಯಾಗಿ 8 ತಿಂಗಳಾಗಿದೆ. 240 ದಿನಗಳಾಗಿವೆ. ಆ ಕಳ್ಳನ video clippings ಇದೆ, finger prints ಇದೆ, ಇಷ್ಟೆಲ್ಲಾ ಇದ್ದರೂ 6 ತಂಡಗಳು ಹೋದರೂ, ಅವರೇನು ಹಿಮಾಲಯಕ್ಕೆ ಹೋಗಿದ್ದಾರೆಯೇ ಎಲ್ಲೆಲ್ಲಿ ಹೋಗಿದ್ದಾರೋ ಗೊತ್ತಿಲ್ಲ. 6 ತಂಡಕ್ಕೆ ಇದುವರೆವಿಗೂ ಆ ಕಳ್ಳನನ್ನು ಬಂಧಿಸಲಿಕ್ಕೆ ಆಗಲಿಲ್ಲ. ಈ ರೀತಿಯ dangerous ATM ಗಳಿಂದ ಜನ ಭಯ ಬಿದ್ದಿದ್ದಾರೆ. 8 ತಿಂಗಳಾದರೂ ಆ ಕಳ್ಳನನ್ನು ಹಿಡಿಯಲಿಕ್ಕೆ ಆಗಿಲ್ಲವೆಂದರೆ ಕಾನೂನು ಎಲ್ಲಿದೆ? ಬೆಂಗಳೂರನ್ನು ಹೇಗೆ control ಮಾಡುತ್ತೀರಿ? ಇದರ ಬಗ್ಗೆಯೂ ಮಾನ್ಯ ರಾಜ್ಯಪಾಲರು ಗರಂ ಆಗಿ ತಮ್ಮ statement ನ್ನು ಕೊಟ್ಟಿದ್ದಾರೆ. ATM ನಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆಯ ಪ್ರಕರಣವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದೆ. ಇತ್ತೀಚಿಗೆ ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವರಿಗೆ ರಕ್ಷಣೆ ಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಸ್ವತಃ ರಾಜ್ಯಪಾಲರು ಸಹ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ನಾನು ಮಾನ್ಯ ಗೃಹ ಸಚಿವರ ಗಮನಕ್ಕೆ ಏನು ತರುತ್ತೇನೆಂದರೆ, ಈ ರೀತಿಯ sensitive ವಿಚಾರಗಳು ಇದ್ದಾಗ, ಇಡೀ ಬೆಂಗಳೂರು ಹಾಗೂ ಇಡೀ ರಾಜ್ಯದ ಜನ ಭಯಭೀತರಾದಂಥ ಸಂದರ್ಭದಲ್ಲಿ ಇಂಥ ಕೇಸ್‌ಗಳಿಗಾದರೂ ನೀವು ಒತ್ತು ಕೊಡಬೇಕು. ಇಂಥ case ಗಳ ಮೇಲೆ ನೀವು interest ಕೊಟ್ಟು special squad ಮಾಡಿ ಅವರನ್ನು ಹಿಡಿಯುವಂಥ ಕೆಲಸ ಮಾಡುವುದಕ್ಕೆ ಒತ್ತು ಕೊಡಬೇಕು. ಜನರಿಗೂ ಗೊತ್ತಾಗಬೇಕು ತಪ್ಪು ಮಾಡಿದವನು ಎಲ್ಲೇ ಅಡಗಿದ್ದರೂ ನಮ್ಮ ಪೊಲೀಸ್‌ನವರು ಹಿಡಿದು ತರುತ್ತಾರೆ, ನಮ್ಮ ಪೊಲೀಸ್‌ನವರು ನಿಷ್ಠೆ ಇರತಕ್ಕಂಥವರು ಎಲ್ಲೇ ಇದ್ದರೂ ಹಿಡಿದು ತಂದು ನಿಲ್ಲಿಸುತ್ತಾರೆ, ನಾವೇನು ಭಯಪಡಬೇಕಾಗಿಲ್ಲ ಎನ್ನುವ

ಭಾವನೆ ಜನಗಳಿಗೆ ಕೊಡಬೇಕಾಗಿತ್ತು. ನೀವು ಜನಗಳಿಗೆ ಎಲ್ಲಿ ಕೊಟ್ಟಿದ್ದೀರಿ? ಇದನ್ನು ಕೊಡುವುದರಲ್ಲಿ ನೀವು ವಿಫಲರಾಗಿದ್ದೀರೆಂದು ಹೇಳುವುದಕ್ಕೆ ಬಯಸುತ್ತೇನೆ. ಇದರ ಜೊತೆಗೆ ಇವತ್ತಿನ ದಿನಗಳಲ್ಲಿ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಶಾಲಾ ಬಾಲಕಿಯ ಕಣ್ಣಿಗೆ ಬಟ್ಟೆ ಕಟ್ಟಿ ಅತ್ಯಾಚಾರ, ಕಾಮುಕರ ಪತ್ತೆಗೆ 7 ಪೊಲೀಸರ ತಂಡ, ಶಾಲೆಯಿಂದ ಮನೆಗೆ ತೆರಳುತ್ತಿದ್ದ 7 ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವಂಥ ಘಟನೆ ಹಾಗೂ 2013ರ ಜೂನ್ ತಿಂಗಳಲ್ಲಿ ಹೊಸಕೋಟೆಯಲ್ಲಿ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ, 2013ರ ಜುಲೈ ದೇವರದಿಣ್ಣೆಯಲ್ಲಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೆಯೇ 2013 ಜುಲೈ ಮಾದನಾಯ್ಕನ ಹಳ್ಳಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಕೆಂಗೇರಿಯ ಮಾಳಿಕಾಂಬ ಬಡಾವಣೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಈ ರೀತಿಯಾಗಿರುವಂಥ ಸುಮಾರು 20 ಮಾಹಿತಿಗಳು ನನ್ನ ಹತ್ತಿರ ಇವೆ. ಉತ್ತರ ಪ್ರದೇಶದಲ್ಲಿ ಆದಂಥ ಅತ್ಯಾಚಾರದ ಘಟನೆ ಇಡೀ ದೇಶ...

ಶ್ರೀ ಕೆ.ಜೆ. ಜಾರ್ಜ್ (ಗೃಹ ಇಲಾಖೆ ಸಚಿವರು):- ಮಾನ್ಯ ಅಶೋಕ್‌ರವರೆ, ಒಂದು ನಿಮಿಷ ನಾನು ಹೇಳುವುದನ್ನು ಕೇಳಿ. ನೀವೂ ಸಹ ಈ ರಾಜ್ಯದ ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ ಹಾಗೆಯೇ ಮಾನ್ಯ ಜಗದೀಶ್ ಶೆಟ್ಟರ್‌ರವರು ಮುಖ್ಯ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಈಗ ನೀವು ಒಂದೊಂದು ಅತ್ಯಾಚಾರ ಪ್ರಕರಣಗಳ ಬಗ್ಗೆ ಹೇಳುತ್ತಿದ್ದೀರಿ. ನಿಮ್ಮ ಕಾಲದಲ್ಲಿ ಯಾವುದೂ ಆಗಿರಲಿಲ್ಲವೇ? ನಮ್ಮ ಕಾಲದಲ್ಲಿ ಎಲ್ಲೆಲ್ಲಿ ಅತ್ಯಾಚಾರಗಳು ಆಗಿವೆಯೋ ಅವೆಲ್ಲದರ ಬಗ್ಗೆ ಪತ್ತೆ ಮಾಡಿ ಜೈಲಿಗೆ ಕಳುಹಿಸುವಂತಹ ಕೆಲಸ ಮಾಡಿದ್ದೇವೆ. ಇವತ್ತು ಎಟಿಎಂ ನಲ್ಲಿ ಆದಂಥ ವಿಚಾರವನ್ನು ತಾವು ಹೇಳಿದ್ದೀರಿ. ಈ ಎಟಿಎಂ ವಿಚಾರದಲ್ಲಿ ನಾವು ಈಗಲೂ ಸಹ ಒಂದು ಟೀಂ ಇಟ್ಟುಕೊಂಡು ಪತ್ತೆ ಕಾರ್ಯ ಮಾಡುತ್ತಿದ್ದೇವೆ. ಎಷ್ಟು ಪ್ರಕರಣಗಳ ಬಗ್ಗೆ ಪತ್ತೆ ಹಚ್ಚಿದ್ದೇವೆಂದು ಪ್ರತಿದಿವಸ ಪತ್ರಿಕೆಗಳಲ್ಲಿ ಬರುವುದನ್ನು ತಾವು ಓದುತ್ತಿಲ್ಲವೇ? ಅಂದರೆ, ಯವ್ವಾವ ಕೇಸ್‌ಗಳನ್ನು ಪತ್ತೆ

ಮಾಡಿದ್ದೇವೆಂದು ಪ್ರತಿದಿವಸ ಪತ್ರಿಕೆಗಳಲ್ಲಿ ಬರುತ್ತಿದೆ, ಇದನ್ನು ತಾವು ಓದುತ್ತಿಲ್ಲವೇ? ನೀವು ಕೇವಲ one sided ಹೇಳುತ್ತಿದ್ದೀರಿ. ಅಥವಾ ನೀವು ರಾಜಕೀಯ ಬಣ್ಣ ಕೊಟ್ಟು ಮಾತನಾಡುವುದಾದರೆ ಮಾತನಾಡಿಕೊಳ್ಳಿ ಪರವಾಗಿಲ್ಲ.

ಶ್ರೀ ಆರ್. ಅಶೋಕ್:- ಮಾನ್ಯ ಉಪಾಧ್ಯಕ್ಷರೆ, ಸನ್ಮಾನ್ಯ ಜಾರ್ಜ್‌ರವರು ನಮ್ಮ ಬೆಂಗಳೂರು ನಗರದವರಾಗಿದ್ದು, ಅವರು ನನ್ನ ಸ್ನೇಹಿತರಾಗಿದ್ದಾರೆ ಅವರ ಮೇಲೆ ನನ್ನದೇನು ವೈಯಕ್ತಿಕ ದ್ವೇಷ ಇಲ್ಲ. ರಾಜಕೀಯವಾಗಿ ಮಾತನಾಡಬೇಕೆಂದರೆ ಎಲ್ಲರೂ ಸಹ ಅದೇ ರೀತಿಯಲ್ಲಿ ಮಾತನಾಡಬಹುದು. ಆದರೆ, ನಾನೇನು ಆ ರೀತಿಯಲ್ಲಿ ಮಾತನಾಡುತ್ತಿಲ್ಲ. ನಾವು ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುತ್ತದೆ. ಕೋಲಾರ ಜಿಲ್ಲೆಯಲ್ಲಿ ಫ್ಲೋರೈಡ್ ಅಂಶ ನೀರಿನಲ್ಲಿ ಜಾಸ್ತಿ ಇರುತ್ತದೆ. ಈ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲಿ. ಆದರೆ, ಯಾವುದಕ್ಕೂ ಒಂದು ಲಿಮಿಟ್ ಇರಬೇಕು. ಅಂದರೆ, ನಾನು ಈಗ ಹೇಳುತ್ತಿರುವ ಘಟನೆಗಳಾದ ಅತ್ಯಾಚಾರ ಪ್ರಕರಣಗಳಿರಬಹುದು, ಅಧಿಕಾರಿಗಳ ಜಗಳ ಇರಬಹುದು, ಎಟಿಎಂನಲ್ಲಿ ಆದಂಥ ಘಟನೆಗಳಿರಬಹುದು, ಇವೆಲ್ಲ ಒಂದು ಮಟ್ಟಕ್ಕೆ ಇರಬೇಕಾಗುತ್ತದೆ. ನಾವು ಇದ್ದಾಗ ಏನೂ ಆಗಿಲ್ಲವೆಂದು ನಾನು ಹೇಳುವುದಿಲ್ಲ. Pollution ಒಂದು levelನಲ್ಲಿದ್ದರೆ ಅದು ಆರೋಗ್ಯಕರವಾಗಿರುತ್ತದೆ. ಒಂದು ವೇಳೆ ಇದು ಜಾಸ್ತಿ ಆದರೆ, ತೊಂದರೆ ಏನಾಗುತ್ತದೆ ಎಂಬ ಬಗ್ಗೆ ನಾನು ಹೇಳುತ್ತಿದ್ದೇನೆ. ಜಾಸ್ತಿಯಾಗಿದ್ದರೆ ದಯವಿಟ್ಟು ತಡೆದು ಅದರ ಬಗ್ಗೆ ಕ್ರಮ ತೆಗೆದುಕೊಳ್ಳಿ ನಾವೆಲ್ಲ ನಿಮ್ಮ ಜೊತೆ ಇದ್ದು ಸಹಕಾರ ಕೊಡುತ್ತೇವೆಂಬ ಮಾತನ್ನು ಹೇಳುತ್ತಿದ್ದೇನೆ. ಬೆಳೆಯುತ್ತಿರುವಂಥ ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಮುಖ್ಯವಾಗಿರುತ್ತದೆ. ಇದು ಬಹಳ ಕಷ್ಟ ಇದೆ ಎಂಬುದು ನನಗೂ ಸಹ ಗೊತ್ತಿದೆ. ಬೆಂಗಳೂರು ನಗರ ದಿನನಿತ್ಯ ಬೆಳೆಯುತ್ತಿದ್ದು, ಸಾವಿರಾರು ಮನೆಗಳು ಬರುತ್ತಿವೆ. ಇಂಥ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಕ್ಕೋಸ್ಕರ ಇಲಾಖೆಯಲ್ಲಿರುವ ಒಳ್ಳೆಯ ಅಧಿಕಾರಿಗಳನ್ನು ಗುರುತಿಸಿ ಈ ಒಂದು ಘಟನೆಗಳು ಆಗತಕ್ಕಂಥ

ಸಂದರ್ಭದಲ್ಲಿ ಕೂಡಲೇ ಕ್ರಮ ಕೈಗೊಳ್ಳತಕ್ಕಂಥ ಕೆಲಸ ಮಾಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂಬ ಉದ್ದೇಶದಿಂದ ಈ ಒಂದು ವಿಚಾರವನ್ನು ಹೇಳಿದ್ದೇನೆ. ಇದೊಂದೇ ವಿಚಾರವಲ್ಲ, ಇವತ್ತಿನ ದಿವಸ ಬೆಂಗಳೂರು ನಗರದಲ್ಲಿ ರೌಡಿಗಳ ಹಾವಳಿ ಕೂಡ ಜಾಸ್ತಿಯಾಗುತ್ತಿದೆ. ಮೊನ್ನೆ ದಿವಸ ಮದುವೆ ಮನೆಯಲ್ಲಿ ಇಸ್ಪೀಟ್ ಆಟ ಆಡುತ್ತಿದ್ದಾಗ ಎರಡು ರೌಡಿಗಳ ಗುಂಪು ಜಗಳ ಮಾಡಿಕೊಂಡು ಇಬ್ಬರು ಸತ್ತಿದ್ದಾರೆ. ಅಂದರೆ, ಇವತ್ತಿನ ದಿವಸ ರೌಡಿಗಳು ಬೀದಿಗಳಿಗೆ ಬಂದಿದ್ದಾರೆ. ಮೊನ್ನೆದಿವಸ ಕಗ್ಗಲೀಪುರ ರಸ್ತೆಯಲ್ಲಿ ಬೆಳಿಗ್ಗೆ 10.00 ಗಂಟೆಗೆ ರೌಡಿಗಳು ಮಚ್ಚು-ಲಾಂಗ್ ಹಿಡಿದುಕೊಂಡು ರಸ್ತೆಯ ಬದಿಯಲ್ಲಿರುವ ಅಂಗಡಿಗಳಲ್ಲಿ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಈ ವಿಷಯ ಟಿ.ವಿ. ಚಾನಲ್‌ಗಳಲ್ಲಿ ಬಂದಿದೆ. ಇದನ್ನು ನಾವೆಲ್ಲ ನೋಡಿದ್ದೇವೆ. ಬೆಳಗ್ಗಿನ ಸಮಯದಲ್ಲಿ ಹಫ್ತಾ ವಸೂಲಿಗೆ ರೌಡಿಗಳು ರಸ್ತೆಗೆ ಇಳಿಯುತ್ತಿದ್ದಾರೆಂದರೆ ಇವತ್ತಿನ ದಿವಸ ಕರ್ನಾಟಕದ ಜನರು ಮತ್ತು ಬೆಂಗಳೂರಿನ ಜನ ಯಾವ ರೀತಿಯಾಗಿ ಬದುಕಬೇಕು ಹೇಳಿ? ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡಿದ್ದರೆ ಇದೆಲ್ಲವನ್ನು ತಡೆಗಟ್ಟಬಹುದಾಗಿತ್ತು. ಈ ಒಂದು ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕರ್ನಾಟಕ ರಾಜ್ಯದಲ್ಲಿ ಕುಸಿದಿದೆ ಎಂದು ಹೇಳುತ್ತಾ ಇದನ್ನು ಸರಿ ಮಾಡಿ ಎಂದು ವಿನಂತಿ ಹಾಗೂ ಆಗ್ರಹ ಕೂಡ ಮಾಡುತ್ತೇನೆ. ಅಂದರೆ, ಈಗ ಆಗಿರುವ ಗಲಭೆಗಳು ಮತ್ತು ಅಧಿಕಾರಿಗಳ ಜಗಳದ ವಿಷಯದಲ್ಲಿ ಆ ಸಮಯಕ್ಕೆ ಸರಿಯಾಗಿ ಸಮಯದ ಪ್ರಜ್ಞೆಯನ್ನು ಉಪಯೋಗ ಮಾಡಿದ್ದರೆ ಅದನ್ನು ತಡೆಗಟ್ಟಬಹುದಾಗಿತ್ತು. ಆ ಒಂದು ಲಿಮಿಟ್ ಅನ್ನು ದಾಟಿ ಹೋಗುವುದಕ್ಕೆ ಸಾಧ್ಯವಿರಲಿಲ್ಲ. ನಾವು ಇದ್ದಾಗ ಏನೂ ನಡೆದಿಲ್ಲವೆಂದು ಹೇಳುವುದಿಲ್ಲ. ನಾವು ಇದ್ದಾಗಲೂ ಸಹ ನಡೆದಿವೆ. ಇದು ಜಾಸ್ತಿ ಆದಾಗ ಜನ ರೊಚ್ಚಿಗೇಳುವುದಕ್ಕಿಂತ ಮುಂಚೆ ಮತ್ತು ಜನ ಭಯಭೀತರಾಗುವುದಕ್ಕಿಂತ ಮುಂಚಿತವಾಗಿ ನಾವು ಕ್ರಮ ತೆಗೆದುಕೊಂಡರೆ ಮಾತ್ರ ಇದನ್ನು ತಪ್ಪಿಸುವುದಕ್ಕೆ ಸಾಧ್ಯವಾಗುತ್ತದೆ. ಈ ಒಂದು ದೃಷ್ಟಿಯಿಂದ ಮಾನ್ಯ ಗೃಹ ಸಚಿವರು ಆ ಬಗ್ಗೆ ಕ್ರಮ ಕೈಗೊಳ್ಳಲೆಂದು ಹೇಳುವುದಕ್ಕೆ ಬಯಸುತ್ತೇನೆ. ಮಾನ್ಯ ರಾಮಲಿಂಗಾರೆಡ್ಡಿಯವರಿಗೆ free hand

ಕೊಟ್ಟಿದ್ದೇನೆಂದು ಮಾನ್ಯ ಸಿದ್ದರಾಮಯ್ಯನವರು ಮೊನ್ನೆದಿವಸ ಇಲ್ಲಿಯೇ ಹೇಳಿದ್ದರು. ಆದ್ದರಿಂದ, ನಾನು ಹೇಳುವುದೇನೆಂದರೆ, ಅದೇ ರೀತಿಯಾಗಿ ಮಾನ್ಯ ಗೃಹ ಸಚಿವರಿಗೂ ಸಹ free hand ಕೊಡಿ ಎಂದು ಹೇಳುತ್ತೇನೆ. ಯಾವುದೇ third umpire ಇಲ್ಲದೆ ಅವರು ಕೆಲಸ ಮಾಡುವುದಕ್ಕೆ ಪೂರ್ಣವಾದ ಸ್ವಾತಂತ್ರ್ಯ ಕೊಡಿ. ಇಲಾಖೆಯಲ್ಲಿ ಏನೇನು ಆಗುತ್ತಿದೆಯೋ ಅದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳತಕ್ಕಂಥದ್ದು ಆಗಬೇಕು. ಈ ಬಗ್ಗೆ ಯಾರನ್ನೂ ಕೇಳದೆ ಅವರೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲಿ third empire ಯಾರು ಬೇಕಾಗಿಲ್ಲ. ಆ ರೀತಿಯಾಗಿ ಕ್ರಮ ತೆಗೆದುಕೊಂಡಾಗ ಈ ಒಂದು ಇಲಾಖೆಯನ್ನು ಇನ್ನೂ ಶಿಸ್ತುಬದ್ಧವಾಗಿ ಮಾಡುವುದಕ್ಕೆ ಅವಕಾಶ ಆಗುತ್ತದೆ ಎಂಬ ದೃಷ್ಟಿಯಿಂದ ಹೇಳುತ್ತಾ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಿ ಎಂದು ನಾನು ಆಗ್ರಹ ಮಾಡಿ ನನ್ನ ಮಾತನ್ನು ಮುಕ್ತಾಯ ಮಾಡುತ್ತೇನೆ.

ಶ್ರೀ ಸಿ.ಟಿ. ರವಿ:- ಮಾನ್ಯ ಶೋಕರ್‌ರವರೆ, third umpire or remote control ಇದರಲ್ಲಿ ಯಾವುದೆಂದು ಹೇಳಬೇಕಾಗುತ್ತದೆ.

ಶ್ರೀ ಜಗದೀಶ್ ಶೆಟ್ಟರ್ (ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಉಪಾಧ್ಯಕ್ಷರೆ, ಮಾನ್ಯ ಅಶೋಕ್‌ರವರು ಪ್ರಸ್ತಾಪ ಮಾಡಿರುವ ಕೆಲವು ವಿಚಾರಗಳನ್ನು ನಾನು ಮತ್ತೆ ರಿಪೀಟ್ ಮಾಡುವುದಕ್ಕೆ ಹೋಗುವುದಿಲ್ಲ. ಕೇವಲ ಎರಡು-ಮೂರು ವಿಚಾರಗಳನ್ನು ನಾನು ಇಲ್ಲಿ ಪ್ರಸ್ತಾಪ ಮಾಡುವುದಕ್ಕೆ ಬಯಸುತ್ತೇನೆ. ಮಾನ್ಯ ಮುಖ್ಯ ಮಂತ್ರಿಯವರಲ್ಲಿ ಹಾಗೂ ಮಾನ್ಯ ಗೃಹ ಮಂತ್ರಿಯವರಲ್ಲಿ ನಾನು request ಮಾಡುವುದೇನೆಂದರೆ, ಪೊಲೀಸ್ ಇಲಾಖೆಯಲ್ಲಿ ಮೊದಲಿನಿಂದಲೂ ಬಂದಿರುವಂಥ discipline ಅನ್ನು ಕಾಯ್ದುಕೊಂಡು ಹೋಗತಕ್ಕಂಥದ್ದು ಬಹಳ ಮುಖ್ಯವಾದುದೆಂದು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಇವತ್ತಿನ ದಿವಸ ಬೇರೆ ಇಲಾಖೆಯಲ್ಲಿ indiscipline ಪ್ರಾರಂಭವಾದರೂ ಸಹ ಹೇಗೋ ನಡೆದುಕೊಂಡು ಹೋಗುತ್ತದೆ. ಆದರೆ, ಇಲ್ಲಿ ಏನಾದರೂ indiscipline ಪ್ರಾರಂಭವಾದರೆ ಒಂದು ವ್ಯವಸ್ಥೆಯೇ ಪೂರ್ಣವಾಗಿ ಹದಗೆಡುತ್ತದೆ.

ಹಾಗೆಯೇ ಸಾರ್ವಜನಿಕರಲ್ಲಿ confidence ಹೋಗುತ್ತದೆ. ಮತ್ತೆ ಇಲಾಖೆಯಲ್ಲಿರುವ ಅಧಿಕಾರಿಗಳು ಹಾಗೂ ಕೆಳ ಹಂತದ ಸಿಬ್ಬಂದಿಗಳಲ್ಲಿಯೂ ಸಹ confidence ಕಡಿಮೆ ಆಗಿ de-moralize ಜಾಸ್ತಿಯಾಗುತ್ತದೆ. ಈ ಒಂದು ದೃಷ್ಟಿಯಿಂದ discipline maintain ಮಾಡತಕ್ಕಂಥದ್ದು ಬಹಳ ಮುಖ್ಯವಾದಂಥ ವಿಚಾರವಾಗಿದೆ. ಈ ಘಟನೆಗಳು ನಡೆದಾಗ ಇಲ್ಲಿ indiscipline ಆಗುತ್ತಿದೆ ಎಂದು ಮಾನ್ಯ ಮುಖ್ಯ ಮಂತ್ರಿಗಳು ಒಂದು ಮಾತನ್ನು ಹೇಳಿದ್ದರು. ಅಂದರೆ, ಈ ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿ indiscipline ಆಗುತ್ತಿದೆ ಎಂಬ ಬಗ್ಗೆ ಅವರು ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. Indiscipline ಆಗುತ್ತಿದೆ ಎಂದು ಅವರ ಗಮನಕ್ಕೆ ಬಂದ ಮೇಲೆ ಯಾರು indiscipline ಮಾಡುತ್ತಾರೆಯೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಕೇವಲ ಒಂದು ಹೇಳಿಕೆಯ ಮೇಲೆ indiscipline ಆಗುತ್ತಿದೆ, ಈ ರೀತಿ ಆಗಬಾರದೆಂದು ಮಾನ್ಯ ಮುಖ್ಯ ಮಂತ್ರಿಯವರು ಹೇಳಿದ ಮಾತ್ರಕ್ಕೆ ಅಲ್ಲಿಗೆ ಅದನ್ನು ಸರಿಪಡಿಸುವುದಕ್ಕೆ ಸಾಧ್ಯವಿಲ್ಲ. ಆ indiscipline ತಡೆಯಬೇಕಾದರೆ, ಯಾರು indiscipline ಆಗಿ ವರ್ತನೆ ಮಾಡುತ್ತಾರೆಯೋ ಅವರ ಮೇಲೆ discipline action ತೆಗೆದುಕೊಂಡರೆ ಮಾತ್ರ ಈ ಒಂದು ವ್ಯವಸ್ಥೆ ಸರಿಯಾಗುವುದಕ್ಕೆ ಸಾಧ್ಯವಿದೆ. ಇವತ್ತಿನ ದಿವಸ de-moralize ಆಗಿರುವಂಥ ಈ ಒಂದು ವ್ಯವಸ್ಥೆಯನ್ನು ಸರಿ ಮಾಡತಕ್ಕಂಥ ಕೆಲಸ ಮೊಟ್ಟಮೊದಲು ಆಗಬೇಕು. ಗೃಹ ಇಲಾಖೆ ಜವಾಬ್ದಾರಿ ತೆಗೆದುಕೊಂಡಿರುವಂಥ ಮಾನ್ಯ ಸಚಿವರು ಹಾಗೂ ಇಡೀ ರಾಜ್ಯದ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಮಾನ್ಯ ಮುಖ್ಯ ಮಂತ್ರಿಗಳು ಈ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಂಡು ಇಲ್ಲಿ confidence built-up ಕೆಲಸವನ್ನು ಮಾಡಬೇಕಾಗುತ್ತದೆ. ಹಾಗೆಯೇ ಇಂಥ ಒಂದು ಘಟನೆಗಳು ನಡೆದಾಗ ತಕ್ಷಣ attend ಮಾಡಬೇಕಾಗುತ್ತದೆ. Neglect ಮಾಡಿದರೆ ವಾರಗಟ್ಟಲೆ ಹೋಗುತ್ತದೆ. ಈ ಬಗ್ಗೆ Intelligence Department ನವರು ರಿಪೋರ್ಟ್ ಕೊಡುತ್ತಿರುತ್ತಾರೆ ಹಾಗೆಯೇ public opinion ಸಹ ಇರುತ್ತದೆ. ಇದರ ಆದಾರದ ಮೇಲೆ immediately tackle ಮಾಡುವಂಥ ಕೆಲಸ ಆಗಬೇಕು. ಇಲ್ಲದಿದ್ದರೆ 2–3 ದಿವಸಗಳಲ್ಲಿ ಕೆಲವು

ವಿಷಯಗಳ ಬಹಳ ಸೀರಿಯಸ್ ಆಗುವುದಕ್ಕೆ ಸಾಧ್ಯವಿರುತ್ತದೆ. ಮಾನ್ಯ ಗೃಹ ಮಂತ್ರಿಗಳಲ್ಲಿ ನಾನು ಒಂದು ಸಲಹೆ ಕೊಡುವುದಕ್ಕೆ ಬಯಸುತ್ತೇನೆ. ಅದೇನೆಂದರೆ, ಇವತ್ತಿನ ದಿವಸ ಮಾಧ್ಯಮಕ್ಕೆ ಎಲ್ಲರೂ ಸಹ ಡಿಬೇಟ್ ಮಾಡುವುದಕ್ಕೆ ಹೋಗುತ್ತಿದ್ದಾರೆ. ಟಿ.ವಿ. ಸ್ಟುಡಿಯೋದಲ್ಲಿ ಕುಳಿತು ಚರ್ಚೆ ಮಾಡತಕ್ಕಂಥ ಕೆಲವೊಂದು ವಿಷಯಗಳು ಇರುತ್ತವೆ. ಅಂದರೆ, ಕೆಲವು ಆರ್ಥಿಕ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಬಹುದು. ಆದರೆ, ಇವತ್ತಿನ ದಿವಸ ಏನಾಗಿದೆ ಎಂದರೆ, ವೈಯಕ್ತಿಕವಾದಂಥ ವಿಚಾರಗಳು ಅಂದರೆ, ಒಂದು ಕುಟುಂಬಕ್ಕೆ ಸಂಬಂಧಪಟ್ಟ ವಿಚಾರಗಳು ಸಹ ಟಿ.ವಿ. ಮಾಧ್ಯಮದಲ್ಲಿ public debate ಆಗುತ್ತಿದೆ. ಅಧಿಕಾರಿಗಳು ಆ ಒಂದು debateನಲ್ಲಿ ಕುಳಿತುಕೊಳ್ಳುವಂಥದ್ದು ಮತ್ತು ಮಾನ್ಯ ಗೃಹ ಸಚಿವರು ಆ ಒಂದು ಟಿ.ವಿ.ಯಲ್ಲಿ ಉತ್ತರ ಕೊಡತಕ್ಕಂಥದ್ದು ಸರಿಯಲ್ಲವೆಂಬುದು ನನಗೆ ಅನಿಸಿದೆ. ಮಾನ್ಯ ಜಾರ್ಜ್‌ರವರು ಆ ರೀತಿ ಏಕೆ ತೀರ್ಮಾನ ತೆಗೆದುಕೊಂಡರೋ ನನಗೆ ಗೊತ್ತಿಲ್ಲ. ಇದು ಸರಿಯಲ್ಲವೆಂದು ತಾವು ಆ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಬೇಕಾಗಿತ್ತು. ಏಕೆಂದರೆ, ಆ ಬಗ್ಗೆ ಕೇಸ್ ಆಗಿ ತನಿಖೆ ಕೂಡ ನಡೆಯುತ್ತಿದೆ. ನೀವು ಟಿ.ವಿ. ಗೆ ಹೋಗಿ ಅಲ್ಲಿ request ಮಾಡತಕ್ಕಂಥದ್ದು ಬೇಕಾಗಿರಲಿಲ್ಲ. ಇದರಲ್ಲಿ ಯಾರ್‍ಯಾರು ಅವರೆಲ್ಲನ್ನು ನಿಮ್ಮ ಕಛೇರಿಗೆ ಕರೆಸಿ ಮಾತನಾಡಬೇಕಾಗಿತ್ತು. ತಪ್ಪು ಮಾಡಿದ್ದಾರೆಯೋ ಅಥವಾ ತಪ್ಪು ಮಾಡಿಲ್ಲವೋ ಆ ಬಗ್ಗೆ ನಿಮ್ಮ ಕಛೇರಿಗೆ ಕರೆಸಿ ಈ ರೀತಿಯಾಗಿ ಮಾಡಿ ಎಂದು ನೀವು ಹೇಳಬೇಕಾಗಿತ್ತು. ಆದರೆ, ಈ ರೀತಿಯಾದಂಥ ಘಟನೆ ನಡೆದಾಗ ಒಬ್ಬ ಗೃಹ ಮಂತ್ರಿಯಾಗಿ ನೀವು ಟಿ.ವಿ. ಚಾನಲ್‌ಗೆ ಚರ್ಚೆ ಮಾಡುವುದಕ್ಕೆ ಹೋಗತಕ್ಕಂಥದ್ದು ಸರಿಯಲ್ಲವೆಂದು ನಾನು ಹೇಳುವುದಕ್ಕೆ ಬಯಸುತ್ತೇನೆ. ಇದು ಮತ್ತೆ ರೀಪಿಟ್ ಆಗಬಾರದು. ಈ ರೀತಿಯಾದರೆ ನಾಳೆ ದಿವಸ ಈ ಒಂದು ವ್ಯವಸ್ಥೆ ಕೆಟ್ಟು ಹೋಗುವುದಕ್ಕೆ ಸಾಧ್ಯವಿದೆ. ಆದ್ದರಿಂದ, ಈ ಬಗ್ಗೆ ಮಾನ್ಯ ಗೃಹ ಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಇಡೀ ರಾಜ್ಯದಲ್ಲಿ ಆಗಿರುವ ಕೆಲವೊಂದು ಘಟನೆಗಳ ಬಗ್ಗೆ ಮಾನ್ಯ ಅಶೋಕ್‌ರವರು ರೆಫರ್ ಮಾಡಿದರು.

ಈ ಬಗ್ಗೆ ನಾನು ಡೀಟೆಲ್ ಆಗಿ ಹೋಗದೆ ಒಂದೆರೆಡು ಘಟನೆಗಳ ಬಗ್ಗೆ ಮಾತ್ರ ಹೇಳುತ್ತೇನೆ. ಇವತ್ತಿನ ದಿವಸ ರಾಜಕೀಯ ಕಾರಣಗಳ ಸಲುವಾಗಿ ಕೆಲವರು ಮೇಲೆ false case ಹಾಕತಕ್ಕಂಥದ್ದು ಪ್ರಾರಂಭವಾಗಿದೆ ಹಾಗೆಯೇ ಗುಟ್ಕಾ ನಿಷೇಧ ಮಾಡಿದರೂ ಸಹ ಇವತ್ತಿಗೂ ಸಹ open market ನಲ್ಲಿ ಬೇರೆ ರೂಪದಲ್ಲಿ ಗುಟ್ಕಾ ಸಿಗುತ್ತಿದೆ. ಇವತ್ತಿನ ದಿವಸ ಇದೇನು ಬದಲಾವಣೆ ಆಗಿಲ್ಲ. ಅಂದರೆ, ಗುಟ್ಕಾ ನಿಷೇಧ ತಡೆಯುವುದಕ್ಕೆ ಆಗಿಲ್ಲ ಮತ್ತೆ ಇವತ್ತು ಮಟ್ಕಾ open ಆಗಿ ನಡೆಯುತ್ತಿದೆ, ಇದನ್ನು ಯಾರೂ ಕೂಡ ನಿಯಂತ್ರಣ ಮಾಡುತ್ತಿಲ್ಲ. ಹಾಗೆಯೇ ಇದೇ ರೀತಿಯಲ್ಲಿ ಉಳಿದ ವಿಚಾರಗಳು ಅಂದರೆ, ಬ್ಲಾಕ್ ಮಾರ್ಕೆಟ್‌ನಲ್ಲಿ ನಡೆಯುತ್ತಿರುವ ಕೆಲವು ವಿಚಾರಗಳು ನಿಯಂತ್ರಣ ಆಗುತ್ತಿಲ್ಲ. ಮತ್ತೊಂದು ವಿಚಾರ ಏನೆಂದರೆ, ಕೆಲವೊಂದು ಕಂಪನಿಗಳು ಇಲ್ಲಿಗೆ ಬಂದು ಹಣವನ್ನು ದ್ವಿಗುಣ ಮಾಡುತ್ತೇವೆಂದು ಹೇಳಿ ಸಾರ್ವಜನಿಕರಿಗೆ ಮೋಸ ಮಾಡತಕ್ಕಂಥ ಕೆಲಸಗಳೆಲ್ಲ ಇವತ್ತಿನ ದಿವಸ ನಡೆಯುತ್ತಿದೆ. ಮತ್ತೆ ಸಾರಾಯಿ ನಿಷೇಧ ಕೂಡ ಆಗಿದೆ. ಆದರೆ, ಕಳ್ಳಭಟ್ಟಿ ಸಾರಾಯಿ ಮಾರಾಟ ಇವತ್ತೂ ಸಹ ನಡೆಯುತ್ತಿದೆ. ಬೇಕಾದರೆ, ಕೆಲವು ಸ್ಥಳಗಳಿಗೆ surprise visit ಮಾಡಿದರೆ ಇದು ನಡೆಯುತ್ತಿರುವುದು ಗೊತ್ತಾಗುತ್ತದೆ. ಅಂದರೆ, ಈ ಸಂದರ್ಭದಲ್ಲಿ ನಾನು ಹೇಳುವುದೇನೆಂದರೆ, ಯಾವುದಕ್ಕೂ ನಿಯಂತ್ರಣ ಇಲ್ಲದಂಥ ಪರಿಸ್ಥಿತಿ ಇವತ್ತಿನ ದಿವಸ ನಿರ್ಮಾಣವಾಗಿದೆ. ಮಾನ್ಯ ಅಧ್ಯಕ್ಷರೆ, ನಾನು ಇನ್ನೊಂದು ವಿಷಯವನ್ನು ಹೇಳುತ್ತೇನೆ. ಇಲ್ಲಿ ಕೆಲವೊಂದು ಘಟನೆಗಳನ್ನು ನೋಡಿದಾಗ ಕುಟುಂಬಗಳು ಆತ್ಮಹತ್ಯೆಯನ್ನು ಮಾಡಿಕೊಂಡಿರುವುದನ್ನು ನಾವು ನೋಡಿದ್ದೇವೆ. ಹುಬ್ಬಳ್ಳಿಯಲ್ಲಿ ಒಂದು ಘಟನೆ ನಡೆಯಿತು. ಮಹಾಂತೇಶ್ ಧವನ್ ಎನ್ನುವ ಒಬ್ಬ ಉದ್ದಿಮೆದಾರ, ಅವನ ಹೆಂಡತಿ ಶೋಭಾ, ಮಗು ಅಮೋಘ ಎಂದು ಈ ಮೂರು ಜನರು. ಸುರೇಶ್ ಮತ್ತು ನಿತಿನ್ ಪಟಾಡಿಯಾ ಎಂದು ಹೇಳಿ ಆ ವ್ಯಕ್ತಿಗಳು ಯಾವ ರೀತಿ ಗೋಲ್‌ಮಾಲ್ ಮಾಡುತ್ತಾರೆಂದರೆ, ಅವರ ಕಡೆ ಕೋಟಿಗಟ್ಟಲೆ ಹಣ ಇದ್ದರೆ ಅದನ್ನು ಡಬಲ್ ಮಾಡುತ್ತೇನೆ, ತ್ರಿಬಲ್ ಮಾಡುತ್ತೇನೆ, ಒಂದು ವರ್ಷದಲ್ಲಿ ಡಬಲ್ ಮಾಡಿಕೊಡುತ್ತೇನೆಂದು ಈ ರೀತಿ ಇವತ್ತು ಸೊಸೈಟಿಯಲ್ಲಿ

ನಡೆಯುತ್ತವೆ. ಯಾರು ಅವರಿಗೆ ಒಂದು brain wash ಮಾಡಿ ಹಣ ತೆಗೆದುಕೊಂಡು ಹೋಗಿ 3–4 ಕೋಟಿ ರೂ.ಗಳನ್ನು ಇಟ್ಟಂಥ ಆ ವ್ಯಕ್ತಿಗಳು ಹಣ ಕೊಡದೆ ಇದ್ದಾಗ ಜೀವನದಲ್ಲಿ ಜಿಗುಪ್ಸೆಯಾಗಿ ಆ ಪಟಾಡಿಯಾಗೆ ಹೋಗಿ ಕೇಳಿದರೆ ನಾನು ಏನು ಮಾಡಲಿ ನನಗೂ ತೊಂದರೆ ಆಗಿದೆ ಇಲ್ಲಾ ನಾನು ವಿಷ ತೆಗೆದುಕೊಂಡು ಸಾಯುತ್ತೇನೆಂದು ಅಂದರೆ ನೀವು ಸಾಯಿ ಹೋಗು ನಿನಗೆ ಪೊಟಾಷಿಯಂ ಸಯನೈಡ್ ಆತನಿಗೆ ಕೊಟ್ಟಿರುತ್ತಾನೆ. ಆತನಿಗೆ ಕೊಟ್ಟು ಬೆಳಗಾವಿಯ ಒಂದು ಲಾಡ್ಜಿಂಗ್‌ದಲ್ಲಿ ಹೋಗಿ ಗಂಡ, ಹೆಂಡತಿ, ಮಗು ಆ ಧವನ್ ಕುಟುಂಬದ ಆ ಮೂರು ಜನರು ಸಯನೈಡ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸುರೇಶ್ ಮತ್ತು ನಿತಿನ್ ಪಟಾಡಿಯಾ ಇವರೇ ಇದಕ್ಕೆ ಕಾರಣ ಎಂದು ಚೀಟಿ ಬರೆದು ಇಡುತ್ತಾನೆ. ಸಯನೈಡ್ ಕೂಡ ಅವರೇ ಕೊಟ್ಟಿದ್ದಾರೆಂದು ಆ ಚೀಟಿಯಲ್ಲಿ ಬರೆಯುತ್ತಾನೆ. ಇವತ್ತು ಕೂಡ ಪೊಲೀಸ್‌ರ ದಾಖಲೆಯಲ್ಲಿ ಇದ್ದಾವೆ. ಹೀಗಾಗಿ ಆ ಘಟನೆ ಆದ ಮೇಲೆ ಇವತ್ತು ನೂರಾರು ಜನ ನಮ್ಮದು ಹಣ ಹೋಗಿದೆ, ನಮ್ಮದು ಹಣ ಹೋಗಿದೆ ಎಂದು ಇವತ್ತು public ಆಗಿ debate ಆಗುತ್ತಿದೆ. ಇಷ್ಟೆಲ್ಲಾ ಘಟನೆ ನಡೆದು ಬೆಳಗಾವಿಯಲ್ಲಿ suicide ಆಗಿದೆ. ಇವತ್ತು ಪೊಲೀಸ್ ಡಿಪಾರ್ಟ್‌ಮೆಂಟ್ ಏನಾಗಿದೆ ಎಂದರೆ investigation ಅನ್ನು ಅಲ್ಲಿಯ DCP ಮತ್ತು ಪೊಲೀಸ್‌ರೂ ಮಾಡಬೇಕು. ಆ ವ್ಯಕ್ತಿಗಳು ಹುಬ್ಬಳ್ಳಿಯವರು, ಆದರೆ ಇವತ್ತಿಗೂ ಸಹಿತ ಘಟನೆ ಆಗಿ ಒಂದು ತಿಂಗಳಾದರೂ ಇನ್ನುವರೆಗೆ ಆ ಪಟಾಡಿಯಾ ನಾಪತ್ತೆ ಆಗಿದ್ದಾರೆ. ಅವರ ಕುಟುಂಬದವರು ನಾಪತ್ತೆ ಆಗಿದ್ದಾರೆ. ಸ್ವಲ್ಪ ಜೋರಾಗಿ investigation ಮಾಡಿದರೆ ಆ ಪಟಾಡಿಯಾ ಕುಟುಂಬವನ್ನು ಅರೆಸ್ಟ್ ಮಾಡುವುದಕ್ಕೆ 24 ಗಂಟೆ ಕೂಡ ಬೇಕಾಗುವುದಿಲ್ಲ. ಆ ಪಟಾಡಿಯಾ ಕುಟುಂಬದವರನ್ನು ಇವತ್ತಿನವರೆಗೂ ಅರೆಸ್ಟ್ ಮಾಡಲಿಲ್ಲ. FIR ಆಗಿ ಎಲ್ಲಾ ಆಗಿದೆ. Special team ಮಾಡಿದ್ದಾರೆ. ಇವತ್ತು ಬೇರೆ ರಾಜ್ಯದವರು, ದರೋಡೆಕೋರರು, ಅಪರಿಚತರು ಅಲ್ಲ. ಇವರು ಇಲ್ಲಿಯೇ ಲೋಕಲ್ಲಾಗಿ ಇದ್ದಂಥವರು. ಇವತ್ತಿಗೂ investigation ಆಗಲಿಲ್ಲ. ಅದಕ್ಕಾಗಿ ನಾನು ಒತ್ತಾಯವನ್ನು ಮಾಡುತ್ತೇನೆ. ಇಂತಹ ಘಟನೆಗಳು ನಡೆದಾಗ ತಕ್ಷಣ

ಪೊಲೀಸ್ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ investigation ಮಾಡಬೇಕು. ಸಂಬಂಧಪಟ್ಟವರನ್ನು ಅರೆಸ್ಟ್ ಮಾಡಬೇಕೆಂದು ನಾನು ಒತ್ತಾಯವನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದೇನೆ. ಇದರ ಜೊತೆಗೆ ಇತ್ತೀಚೆಗೆ ನಾವು ಕೆಲವೊಂದು ಘಟನೆಗಳನ್ನು ನೋಡುತ್ತಿದ್ದೇವೆ. ಕೆಲವೊಂದು ರಾಜಕೀಯ ಹಿನ್ನೆಲೆ ಇಟ್ಟುಕೊಂಡು ಕೇಸ್‌ಗಳನ್ನು ಹಾಕುವಂಥದ್ದು ತಮಗೆ ಬಿಜಾಪುರದ ಒಂದು ಘಟನೆ. ಮಾನ್ಯ ನರೇಂದ್ರಮೋದಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡುವ ದಿವಸ ವಿಜಯೋತ್ಸವ ಎಂದು ಆಚರಣೆ ಮಾಡಿದರು. ಆ ವಿಜಯೋತ್ಸವ ಕಾರ್ಯಕ್ರಮಕ್ಕೆ ಈ Police Departmentನಿಂದ enquiry ಮಾಡಿ ಆ ವಿಜಯೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ permission ಅನ್ನು ತೆಗೆದುಕೊಂಡಿದ್ದರು. ನಿಮ್ಮ Department ಗೆ ಕೊಟ್ಟು ಎಲ್ಲವೂ Department ನವರಿಗೆ ಗೊತ್ತಿದ್ದು ಅದಕ್ಕೆ ಒಂದು ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಬಂದೋಬಸ್ತ್ ಮಾಡದೆ ಆ ಮೆರವಣಿಗೆ ಹೋದಂಥ ಸಂದರ್ಭದಲ್ಲಿ ಕಲ್ಲು ತೂರಾಟವಾಗಿ ಒಂದಿಷ್ಟು ಗೊಂದಲವಾದ ಮೇಲೆ..... ಮಾನ್ಯ ಗೃಹ ಮಂತ್ರಿಗಳು ತಾವು ಉತ್ತರ ಹೇಳುವಾಗ ಹೇಳಿ. ಮಾನ್ಯ ಉಸ್ತುವಾರಿ ಸಚಿವರು ಇರುತ್ತಾರೆ.

ಶ್ರೀ ಎಂ.ಬಿ. ಪಾಟೀಲ್:– ಕಲ್ಲು ತೂರಾಟ ಆಯಿತು ಏನಾಯಿತು ಎನ್ನುವುದರ ಸತ್ಯ ಘಟನೆಯನ್ನು ಮಾನ್ಯ ಗೃಹ ಸಚಿವರು ತಮ್ಮ ರಿಪ್ಲೈದಲ್ಲಿ ಹೇಳುತ್ತಾರೆ.

ಶ್ರೀ ಜಗದೀಶ್ ಶೆಟ್ಟರ್:– ಅವರು ಹೇಳಲಿ.

(ಗೊಂದಲ)

ಶ್ರೀ ಎಂ.ಬಿ. ಪಾಟೀಲ್:– ತಪ್ಪು ಮಾಹಿತಿಯನ್ನು ತಾವು ಕೊಡಬೇಡಿ. ಏನಾಯಿತು ಎನ್ನುವ ನಿಜವಾದ ಪರಿಸ್ಥಿತಿಯನ್ನು..

ಶ್ರೀ ಜಗದೀಶ್ ಶೆಟ್ಟರ್:– ಆಯಿತು ಆಯಿತು. ಒಂದು ಸಣ್ಣ ಘಟನೆಯನ್ನು ತೆಗೆದುಕೊಂಡು ಎಲ್ಲಿಗೆ ಒಯ್ಯುತ್ತಾರೆಂದರೆ, ಇವರು ಸರ್ಕಾರ

ನಡೆಸುವಂಥವರು, ಜಿಲ್ಲಾ ಉಸ್ತುವಾರಿಯವರು, ಜಿಲ್ಲಾ ಆಡಳಿತದವರು ಸಣ್ಣ ಘಟನೆಯನ್ನು ದೊಡ್ಡದು ಮಾಡಿಕೊಂಡು hype ಮಾಡಿಕೊಂಡು ಏನೋ ಒಂದು ಮರ್ಡರ್ ಆದವರ ತರಹ ಒಂದು ನಿರ್ಮಾಣ ಮಾಡಿ ಎಸ್.ಪಿ.ಯವರು ಊರಿನಲ್ಲಿ ಇಲ್ಲ. ಅಲ್ಲಿಗೆ ಬಾಗಲಕೋಟ ಜಿಲ್ಲೆಯ ಎಸ್.ಪಿ. ಬರುವವರೆಗೆ ಅಲ್ಲಿಗೆ ಯಾರು ಒಬ್ಬರು ಲೀಡರ್ ಇಲ್ಲ, ಯಾರಿಗೂ ಅಲ್ಲಿ ಕಂಟ್ರೋಲ್ ಇಲ್ಲ. Police Department ನಲ್ಲಿ ಯಾರು ಹೇಳುವವರು ಕೇಳುವವರು ಇಲ್ಲ. ಯಾರು ಆರ್ಡರ್ ಮಾಡುವವರು ಇಲ್ಲ. ಈ peace maintain ಮಾಡಿ ಎಂದು ಹೇಳುವವರು ಯಾರು ಇಲ್ಲ. ಅದಕ್ಕೆ ಯಾರು answerable ಇಲ್ಲ. ಅಲ್ಲಿ free ಬಿಟ್ಟು ಬಿಟ್ಟಿದ್ದಾರೆ. Police ಬಂದೋಬಸ್ತ್ ಇಲ್ಲ. ಪೊಲೀಸ್ ವ್ಯವಸ್ಥೆ ಇಲ್ಲ. ಇಂತಹ ಘಟನೆ ತೆಗೆದುಕೊಂಡು ಅಲ್ಲಿ ರಾಜಕೀಯವಾಗಿ ಅಲ್ಲಿ ನಮ್ಮ ಹಿಂದಿನ ಕೇಂದ್ರಮಂತ್ರಿಗಳಾಗಿದ್ದ ಬಸವನಗೌಡ ಪಾಟೀಲ್ ಯತ್ನಾಳ ಅವರ ಮೇಲೆ ಅವರನ್ನೆ ಘಟನೆ ಟಾರ್ಗೆಟ್ ಇಟ್ಟುಕೊಂಡು ಅಲ್ಲಿ ಚಾಕು, ಚೂರಿ, ಭರ್ಜಿ ಅಲ್ಲಿ ಏನೂ ಆಗಿಲ್ಲ. ಚಾಕು ಹಾಕುವಂಥದ್ದು ಆಗಲಿ, ಮರ್ಡರ್ ಮಾಡುವಂಥದ್ದು ಅಲ್ಲಿ ಏನೂ ಆಗಿಲ್ಲ. ಕಲ್ಲು ತೂರಾಟ ಮತ್ತು ಗುಲಾಲು ಎರಚುವುದನ್ನು ಬಿಟ್ಟರೆ ಅಲ್ಲಿ ಯಾವುದೇ ಘಟನೆ ಆಗದಿರುವಂಥ ಸಂದರ್ಭದಲ್ಲಿ ಇವತ್ತು ಆ ಬಸವನಗೌಡ ಪಾಟೀಲ್ ಯತ್ನಾಳ ಮೇಲೆ 17 ಕೇಸ್‌ಗಳನ್ನು ಜಡಿದಿದ್ದಾರೆ. ಅದು attempt to murder. 307ನಲ್ಲಿ 7–8 ಕೇಸ್‌ಗಳನ್ನು attempt to murder common ಆಗಿ ಹಾಕಿದ್ದಾರೆ. 17 ಮಂದಿಯ ಕಡೆಯಿಂದ ಕಂಪ್ಲೇಂಟ್ ತೆಗೆದುಕೊಳ್ಳುವುದು same ditto ಎಲ್ಲಾ ವಿಚಾರಗಳು ditto ನಿಮಗೆ ಕಾಪಿಗಳನ್ನು ತರಿಸುತ್ತೇನೆ. ಇವತ್ತು ನಿಮ್ಮ I.G., Bhaskar ಅವರು statement ನ್ನು ಕೊಟ್ಟಿದ್ದಾರೆ. ನಮ್ಮ ಹತ್ತಿರ video clipping ಇವೆ ಎಂದು. ಆ ಮೆರವಣಿಗೆ ಮಾಡಿದ್ದು, ಅವರು ಪ್ರಚೋದನೆ ಮಾಡಿದ್ದು ಎಲ್ಲಾ ಇವೆ ಎಂದು. ನಾನು ಹೇಳುತ್ತೇನೆ, ಎಲ್ಲೋ ಒಂದು ಕಡೆ ಒಂದು chamberದಲ್ಲಿ ಕುಳಿತುಕೊಳ್ಳೋಣ. ಆ video clipping ನಿಮ್ಮ ಹತ್ತಿರ ಇವೆಯಲ್ಲಾ, ಅವುಗಳನ್ನು ತೋರಿಸಿ ಬಿಡಿ. ಅವತ್ತು ಅಲ್ಲಿ ಏನೇನು ಮೆರವಣಿಗೆ ಆಯಿತು, ಅದರ ಬಗ್ಗೆ ನಮ್ಮಲ್ಲಿಯೂ C.D. clipping ಇವೆ. ಅವತ್ತು

ಯಾರ್‍ಯಾರು ಹೊಡೆದರು, ಯಾರು ಭರ್ಜಿ ತೆಗೆದುಕೊಂಡು ಬಂದಿದ್ದರು ಯಾರು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದಿದ್ದರು, ಆ ಎಲ್ಲಾ ಫೋಟೋಗಳು ನನ್ನ ಕಡೆ ಇವೆ. ಅವೆಲ್ಲಾ ನಾನು ಕೊಡುತ್ತೇನೆ. ನಿಮ್ಮ Police Department ನಲ್ಲಿರುವಂಥ ಏನು Photo clipping ಗಳು ಇವೆ, C.D.documents ಇವೆ, ಅವೆಲ್ಲವನ್ನು ತೋರಿಸಿ. ನೀವು prima facie ನೀವೇ ನೋಡಿಬಿಡಿ. ತಾವೇ ಗೃಹ ಸಚಿವರಿದ್ದೀರಿ, ತಾವೇ ನೋಡಿಬಿಡಿ. ಅದರಲ್ಲಿ ಯಾರದು ತಪ್ಪು ಇದೆ ಎನ್ನುವಂಥದ್ದು. ಆಗ ನಿಮಗೆ ಗೊತ್ತಾಗುತ್ತದೆ ಯಾವುದು ಎಷ್ಟು false case ಹಾಕಿದ್ದಾರೆ. ಎಲ್ಲಾ attempt to murder. ಒಬ್ಬ ವ್ಯಕ್ತಿ hospital ಗೆ admit ಆಗಿಲ್ಲ, injure ಆಗಿಲ್ಲ. ಯಾವುದೂ ಆಗದೆ, 17 ಕೇಸ್‌ಗಳನ್ನು ಅವರ ಮೇಲೆ ಜಡಿಯುವುದು ಇದೆಯಲ್ಲಾ, ಇದು politically motivated ಮತ್ತು ಮಾನ್ಯ ಎಂ.ಬಿ. ಪಾಟೀಲ್‌ರವರು ಇಲ್ಲಿಯೇ ಇದ್ದಾರೆ. ಅವರು statement ಕೊಡುತ್ತಾರೆ. ಏನೆಂದರೆ, ಘರ್ಷಣೆಗೆ ಯತ್ನಾಳ ಹೊಣೆ ಸಚಿವ ಪಾಟೀಲ್. ಅಂದರೆ ಇದನ್ನು Home Minister statement ಕೊಡಬೇಕು. ಅಲ್ಲಿಯ S.P. Statement ಕೊಡಬೇಕು. IG Bhasker ರವರು statement ಕೊಡಬೇಕು. ಆದರೆ ಇವತ್ತು ಅಲ್ಲಿಯ ಉಸ್ತುವಾರಿ ಸಚಿವರು, ನಾನು ಕೂಡ ಧಾರವಾಡ ಜಿಲ್ಲೆಗೆ ಸಾಕಷ್ಟು ಸಲ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಇದ್ದೆ. ಇಂತಹ ಘಟನೆ ಆದಾಗ Police Commissioner ಕೇಳಿ ಎಂದು ಅದರ ಬಗ್ಗೆ ನಾನು ಏನು reaction ಕೊಡುವುದಿಲ್ಲವೆಂದು ಹೇಳುತ್ತಿದ್ದೆ. ಆದರೆ ಇವರ statement ನೋಡಿದರೆ ಗೊತ್ತಾಗುತ್ತದೆ. ಘರ್ಷಣೆಗೆ ಯತ್ನಾಳ ಹೊಣೆ ಸಚಿವ ಪಾಟೀಲ್. ಅಂದರೆ ನಿಮಗೆ intelligence ದಿಂದ report ಬಂದಿತ್ತು. ಅಥವಾ ನಿಮಗೆ intelligence ನವರು ಹೇಳಿದ್ದಾರೆ. ಮತ್ತೆ ಇನ್ನೊಂದು ಕಡೆ statemenent ಕೊಡುತ್ತಾರೆ. ಬಿಜಾಪುರ ಗಲಭೆ ಪೂರ್ವ ನಿಯೋಜಿತ. ಇದು ಎಂ.ಬಿ. ಪಾಟೀಲ್‌ರವರ statement. ಈ statement police department ದು ಅಲ್ಲ. IG statement ಅಲ್ಲ. ಒಬ್ಬ District Minister statement. ಏನೆಂದರೆ, ಇದು ಪೂರ್ವ

ನಿಯೋಜಿತ ಗಲಭೆ. ಹಾಗಾದರೆ ಇದು ನಿಮಗೆ ಹೇಗೆ ಮಾಹಿತಿ ಬಂತು. ಹಾಗಾದರೆ intelligence ನಿಮಗೆ ಏನಾದರೂ ಹೇಳಿದ್ದರಾ?

(ಗೊಂದಲ)

Political motivation ಹೇಗಿರುತ್ತದೆಂದರೆ, ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡುವುದು ಹೇಗೆ ಎಂದರೆ, ಇದೇ ಕಾರಣದ ಮೇಲೆ ಟಾರ್ಗೆಟ್ ಮಾಡುವಂಥದ್ದು ಪೂರ್ವನಿಯೋಜಿತ. ಅದನ್ನು Home Ministerರವರು explain ಮಾಡಲಿ. ಪೂರ್ವ ನಿಯೋಜಿತ ಎನ್ನುವುದು ನಿಮಗೆ ಬಂದಿದ್ದರೆ ಇದರ ಬಗ್ಗೆ ನಿಮ್ಮ intelligence department ಗೆ ಗೊತ್ತಿರಲೇಬೇಕು. ನೀವು precautionary ಆಗಿ ಅರೆಸ್ಟ್ ಮಾಡಬೇಕಾಗಿತ್ತು, ನೀವು permission ಏಕೆ ಕೊಟ್ಟಿರಿ? ಇಲ್ಲಿ ಪೂರ್ವ ನಿಯೋಜಿತ ಪ್ಲಾನ್ ಆಗಿದೆ.

ಶ್ರೀ ಕೆ.ಆರ್ ರಮೇಶ್ ಕುಮಾರ್:- ಮಾನ್ಯ ಜಗದೀಶ್ ಶೆಟ್ಟರ್‌ವರೆ, ಈ political vengeance ತೆಗೆದುಕೊಳ್ಳುವುದರಲ್ಲಿ ಸ್ವಲ್ಪ ಜಾಣತನ ಇರಬೇಕು. ನೀವು ಹಲವಾರು ಬಾರಿ District In-charge Minister ಇದ್ದೆ ಎಂದು, ನೀವು ಹೇಳಿಕೆಯನ್ನು direct ಆಗಿ ಹೇಳಿಕೆಯನ್ನು ಕೊಡುತ್ತಿರಲಿಲ್ಲ. ಆದ್ದರಿಂದಲೇ ನೀವು ಚಿಕ್ಕ ವಯಸ್ಸಿನಲ್ಲಿ Chief Minister ಆಗಿ ಬಿಟ್ಟಿರಿ. ಅವರಿಗೆ ಜಾಣತನ ಇಲ್ಲದಿರುವುದರಿಂದ ಇಷ್ಟು ದಿವಸ ಕೊಳೆತು ನಾರಿ ಈಗ ಒಂದು Minister ಆಗಿದ್ದಾರೆ. ಇದನ್ನು ಬುದ್ಧಿವಂತಿಕೆಯಿಂದ ಮಾಡಬೇಕು. ಆ intelligence ನಿಮಗೆ ಇದೆ.

(ಈ ಹಂತದಲ್ಲಿ ಮಾನ್ಯ ಸಭಾಧ್ಯಕ್ಷರು ಅಧ್ಯಕ್ಷ ಪೀಠವನ್ನು ಅಲಂಕರಿಸಿದರು)

ಅಧ್ಯಕ್ಷರು:- ಜಗದೀಶ್ ಶೆಟ್ಟರೆ, ನೀವು ಮಾತನಾಡುವುದಕ್ಕೆ ಪ್ರಾರಂಭ ಮಾಡಿ ಒಂದು ಗಂಟೆ ಆಯಿತು.

ಶ್ರೀ ಸಿ.ಟಿ. ರವಿ:- ಅವರು ಮಂತ್ರಿಯಾಗಬೇಕಾಗದರೆ, ಅವರ ಜಿಲ್ಲೆಯಲ್ಲಿ ಎಷ್ಟೆಷ್ಟು ಜನರನ್ನು ಯಾಮಾರಿಸಿದ್ದಾರೆ, ಆ ಬುದ್ಧಿವಂತಿಕೆ ನಿಮಗೆ ಗೊತ್ತಿದೆಯೋ ಇಲ್ಲವೋ?

ಅಧ್ಯಕ್ಷರು:– ಕ್ಯಾಬಿನೆಟ್ ಸಭೆ ಬೇರೆ ಇದೆ.

ಶ್ರೀ ಜಗದೀಶ್ ಶೆಟ್ಟರ್:– ಆಯಿತು ಮುಗಿಸುತ್ತೇನೆ. ಅದಕ್ಕಾಗಿ ನಾನು ಹೇಳುತ್ತಿದ್ದೆನೆ ಎಂ.ಬಿ. ಪಾಟೀಲ್‌ರೆ, ನೀವು statement ಕೊಡುವಾಗ ಬಹಳ careful ಆಗಿರಬೇಕು.

ಅಧ್ಯಕ್ಷರು:– ಆಯಿತು ಹೇಳಿದ್ದೀರಲ್ಲಾ, ಮತ್ತೇ ಏಕೆ ಹೇಳುತ್ತಿದ್ದೀರಿ?

ಶ್ರೀ ಜಗದೀಶ್ ಶೆಟ್ಟರ್:– ಇದರ ಉದ್ದೇಶ ಏನಾಗುತ್ತದೆ. ಪೂರ್ವ ನಿಯೋಜಿತ ಎನ್ನುವಂಥ statement ಮತ್ತು ಒಬ್ಬ ವ್ಯಕ್ತಿಯನ್ನು ನೀವು target ಮಾಡಿಕೊಂಡು ಯತ್ನಾಳ್‌ರವರು ಕಾರಣ ಎಂದು ಹೇಳುವಂಥದ್ದು. ನೀವು ಏಕೆ ಹೇಳುತ್ತೀರಿ. ನಿಮ್ಮ ಆಫೀಸರ್ ಹೇಳಲಿ. ಅವರು ತಪ್ಪು ಮಾಡಿದರೆ ಕೇಸ್ ಹಾಕಲಿ. ಈಗ ಅರೆಸ್ಟ್ ಮಾಡಿದರು. ಅದು ಬಿಟ್ಟು ನೀವು ಈ statement ಮಾಡಿದಿರಲ್ಲಾ, ಅದರ ಮೇಲೆ ನಾನು ಹೇಳುತ್ತೇನೆ. ಉದ್ದೇಶಪೂರ್ವಕವಾಗಿ ನೀವು ಅವರ ಮೇಲೆ 17 ಕೇಸ್‌ಗಳನ್ನು, ಅವರನ್ನು ಟಾರ್ಗೆಟ್ ಮಾಡಿ ಅದು Sec 307 ಹಾಕಿದಿರಿ. ಒಬ್ಬರು ಅಡ್ಮಿಟ್ ಆಗಿಲ್ಲ, ಒಬ್ಬರು ಆಸ್ಪತ್ರೆಗೆ ಹೋಗಿಲ್ಲ. ಒಂದು ಚಾಕು, ಚೂರಿ ಇಲ್ಲ. ನೀವು ಪಂಚನಾಮೆ ಆಗಿರುವುದನ್ನು ನೋಡಿ ಯಾವುದು ಇಲ್ಲ. ಈ ರೀತಿ ಒಂದು ಟಾರ್ಗೆಟ್ ಇಟ್ಟುಕೊಂಡು ಕೇಸ್ ಹಾಕುವಂಥದ್ದು ನಡೆಯುತ್ತಿದೆ. ಅದಕ್ಕಾಗಿ ಇವತ್ತು ಬಿಜಾಪುರದಲ್ಲಿ ಆಗಿದೆ. ಅವರು prima facie ನೋಡಲಿ. IG ಅವರು ಏನೂ statement ಕೊಟ್ಟರು. ಅವರು ಗೂಂಡಾ ಆಕ್ಟ್ ಲಾಘು ಮಾಡುತ್ತೇನೆಂದು ಹೇಳಿದರು. ಯಾವ offender ಅಲ್ಲ, ಏನೂ ಅಲ್ಲ. ಗೂಂಡಾ ಆಕ್ಟ್ ಲಾಘು ಮಾಡಬೇಕಾದರೆ ಬಹಳಷ್ಟು procedure ಇವೆ. ಇಲ್ಲಾ ಆ ರೀತಿ ಹೇಳಿಕೆ ಕೊಟ್ಟಿಲ್ಲವೆಂದು ಹೇಳುವುದು. ಇದಕ್ಕೆ ಇನ್ನೊಂದು ಕಾರಣ ಅಲ್ಲೊಬ್ಬರು Dy.SP ಯವರು ಇದ್ದಾರೆ. ಅವರು 10 ವರ್ಷದಿಂದ ಅಲ್ಲಿಯೇ ಖಾಯಂ ಆಗಿ ಇದ್ದಾರೆ. ಇದಕ್ಕೆಲ್ಲಾ ಅವರ ಕುಮ್ಮಕ್ಕು. ಅಲ್ಲಿ ಯಾರು ಜನಪ್ರತಿನಿಧಿಗಳು ಇದ್ದಾರೆ, ಅವರು ಈ ರೀತಿ ಕುಮ್ಮಕ್ಕು ಕೊಟ್ಟು ಕೇಸ್ ಫಿಕ್ಸ್ ಮಾಡುತ್ತಾರೆ. ಈ ರೀತಿ politically motivated case ದಾಖಲು ಮಾಡುವುದನ್ನು ಬಿಡಿ. ಬೇರೆ ಬೇರೆ ಕಡೆ ಕೇಸ್

ದಾಖಲು ಮಾಡುವುದು ಇವೆ. ನಾನು ಅವುಗಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ಅದರ ಸಲುವಾಗಿ ಇಂತಹ political motivation ಅನ್ನು ಕೈ ಬಿಡಿ. ಇವತ್ತು ಏನು ಈ ಘಟನೆಗಳು ಆಗಿವೆ, ಅದರ ಬಗ್ಗೆ ತಕ್ಷಣ enquiry ಮಾಡಿ, false case ಇದ್ದರೆ ತಕ್ಷಣವೇ withdraw ಮಾಡುವಂಥದ್ದು ಆಗಬೇಕು. ಮಲ್ಲಿಕಾರ್ಜುನ ಬಂಡೆಯವರ ಕೇಸ್‌ನಲ್ಲಿ ಈಗಾಗಲೇ ಹೇಳಿದರು. CBI enquiry ಆಗಬೇಕು ಆ ರೀತಿ ಆದರೆ ಮಾತ್ರ ನಿಜಾಂಶ ಹೊರಗಡೆ ಬರಲಿಕ್ಕೆ ಸಾಧ್ಯವಿದೆ. ಬೆಳಗಾವಿ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಬಂಡೆಯವರ ವಿಷಯವಾಗಿ ಒಂದು preliminary statement ಕೊಟ್ಟಿದ್ದೀರಿ. ಅದು final ಆಗಿ ಏನು ಬಂತು ಎನ್ನುವುದು ಗೊತ್ತಿಲ್ಲ. COD ತನಿಖೆ ಏನಾಯಿತು, ಆ report ಏನಾಯಿತು, ಯಾರು ಗುಂಡು ಹಾಕಿದರು, ಅದರ ಬಗ್ಗೆ ಇಲ್ಲಿಯವರೆಗೂ statement ಮಾಡಲಿಲ್ಲ. ಪತ್ರಿಕೆಯಲ್ಲಿ ಬಂದಿರುವುದು ನೋಡಿದ್ದೇವೆ.

ಅಧ್ಯಕ್ಷರು:– ಸಾಕು ತಾವು ಮಾತನಾಡುವುದಕ್ಕೆ ಪ್ರಾರಂಭ ಮಾಡಿ ಒಂದು ಗಂಟೆ ಆಯಿತು.

ಶ್ರೀ ಜಗದೀಶ್ ಶೆಟ್ಟರ್:– ಒಂದು ನಿಮಿಷ ಸಾರ್, ಒಂದೆರಡು ವಿಚಾರಗಳನ್ನು ಮಾತನಾಡಬೇಕಾಗುತ್ತದೆ. ಮಾನ್ಯ ಸಿದ್ದರಾಮಯ್ಯನವರು ಪತ್ರಿಕೆಯನ್ನು ನೋಡಿ ಹೇಳುವವರು ಎಂದು ಹೇಳಿದರು. ಸರ್ಕಾರದವರು ಹೇಳಿಕೆ ಕೊಡದೇ ಇದ್ದರೆ ಪತ್ರಿಕೆಯಲ್ಲಿ ಬಂದಿರುವುದನ್ನು ನಾವು ನಿಜ ಎಂದು ನಂಬಬೇಕಾಗುತ್ತದೆ. COD ಯವರು ಇಂತಹ sensitive ವಿಷಯ ತೆಗೆದುಕೊಂಡಿರುವುದನ್ನು ಸರ್ಕಾರ ಹೇಳಬೇಕಾಗುತ್ತದೆ. ಅದಕ್ಕೆ statement ಮಾಡಬೇಕಾಗುತ್ತದೆ. ಇವೆಲ್ಲಾ ದೃಷ್ಟಿಕೋನದೊಳಗೆ ಇವತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ನೋಡಿದರೆ, ಇವತ್ತು ಈ ಗೃಹ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವುದಕ್ಕೆ failure ಆಗಿದೆ. Administration failure ಆಗಿದೆ. ಅದಕ್ಕಾಗಿ ಎಚ್ಚೆತ್ತುಕೊಂಡು ಹೋಗಲಿಲ್ಲವೆಂದರೆ ಇನ್ನೂ ಈ ರೀತಿಯ ಘಟನೆಗಳು ನಡೆಯಲಿಕ್ಕೆ ಸಾಧ್ಯವಿದೆ. ಅದಕ್ಕಾಗಿ ತಕ್ಷಣವೇ ಎಚ್ಚರ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ

ಮತ್ತು ಇವತ್ತು ಏನು ಘಟನೆಗಳು ಆಗಿವೆ ಅವು repeat ಆಗಬಾರದು. ಯಾರ ಮೇಲೆ false case ಹಾಕಿದ್ದೀರಿ, ಅವುಗಳನ್ನು withdraw ಮಾಡುವಂಥದ್ದು ಮತ್ತು ಧವನ್ ಕೇಸ್ ತಕ್ಷಣವೇ investigation ಮಾಡಿ ಪಟೋಡಿಯನ್ನು arrest ಮಾಡುವಂಥದ್ದು ಆಗಬೇಕೆಂದು ಈ ಸದನದಲ್ಲಿ ಹೇಳುತ್ತೇನೆ.

ಶ್ರೀ ವಿ. ಸುನಿಲ್ ಕುಮಾರ್:- ಮಾನ್ಯ ಅಧ್ಯಕ್ಷರೆ,. . .

ಅಧ್ಯಕ್ಷರು:- ಎರೆಡರಡು ನಿಮಿಷ ಮಾತನಾಡಿ. ಎಲ್ಲರೂ ಹೇಳಿದ್ದಾರೆ.

ಶ್ರೀ ವಿ. ಸುನಿಲ್ ಕುಮಾರ್:- ಒಂದೇ ಒಂದು ಘಟನೆ ಹೇಳುತ್ತೇನೆ. ನಾನೇನೂ ಜಾಸ್ತಿ ಮಾತನಾಡುವುದಕ್ಕೆ ಹೋಗುವುದಿಲ್ಲ.

ಅಧ್ಯಕ್ಷರು:- ಮಾನ್ಯ ಸಚಿವರು ಉತ್ತರ ನೀಡಿದ ಮೇಲೆ ಏನಾದರೂ ಇದ್ದರೆ ಕೇಳಬಹುದು.

ಶ್ರೀ ಕೆ.ಜಿ. ಬೋಪಯ್ಯ (ವಿರಾಜಪೇಟೆ):- ನಮ್ಮ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು lady. ಅವರನ್ನು rowdy list ನಲ್ಲಿ ಸೇರಿಸಿ ಕೇಸ್ ಹಾಕಿದ್ದಾರೆ.

ಅಧ್ಯಕ್ಷರು:- ಆಯಿತು, ಅದಕ್ಕೆ ಏನು ಮಾಡುವುದಕ್ಕೆ ಆಗುತ್ತದೆ?

(ಗೊಂದಲ)

ಶ್ರೀ ಕೆ.ಜಿ. ಬೋಪಯ್ಯ:- ಅಲ್ಲ ಮಾಡುವುದು ಏನಿದೆ?

(ಗೊಂದಲ)

ಶ್ರೀ ಸಿ.ಟಿ. ರವಿ:- ಮಾನ್ಯ ಅಧ್ಯಕ್ಷರೆ, ಆ ರೀತಿ ಹೇಳಿದರೆ ಹೇಗೆ? ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಅತ್ಯಾಚಾರ ಆದರೆ ಏನು ಮಾಡುವುದಕ್ಕೆ ಆಗುತ್ತದೆ? ಕೊಲೆ ಮಾಡಿದರೆ ಏನು ಮಾಡುವುದಕ್ಕೆ ಆಗುತ್ತದೆ ಎಂದು ಹೇಳಿದರೆ ಮುಗಿದು ಹೋಯಿತಲ್ಲ.

(ಗೊಂದಲ)

Hon’ble Speaker:- Law under operation...

(ಗೊಂದಲ)

ಶ್ರೀ ಕೆ.ಆರ್. ರಮೇಶ್ ಕುಮಾರ್:- ಏನು ಮಾನ್ಯ ಬೋಪಯ್ಯನವರೆ, ಕೊಡಗಿನ ಲೇಡಿಸ್ ರೌಡಿಗಳೇ?

ಶ್ರೀ ಕೆ.ಜಿ. ಬೋಪಯ್ಯ:- ಆ ರೀತಿ ಕೇಸ್ ಅನ್ನು ಹಾಕಿದ್ದಾರೆ.

Sri K.R. Ramesh Kumar:- Very unfair. Chivalry ನೇ ಇಲ್ಲ. ಏನು ಮಾಡುವುದು, very unfair.

ಶ್ರೀ ಕೆ.ಜಿ. ಬೋಪಯ್ಯ:- ರಿಪೋರ್ಟ್‌ಅನ್ನು ತೋರಿಸುತ್ತೇನೆ. ಇಬ್ಬರು ಲೇಡಿಸ್ ಮೇಲೆ ಕೇಸ್ ಹಾಕಿದ್ದಾರಲ್ಲಾ. ಇವರಿಗೆ ಬೇರೆ ಯಾರೂ ಸಿಕ್ಕಿಲ್ಲ.

ಶ್ರೀ ಕೆ.ಜಿ. ಜಾರ್ಜ್:- ಮಾನ್ಯ ಅಧ್ಯಕ್ಷರೆ, ಮಾನ್ಯ ಬೋಪಯ್ಯನವರು, rowdies sheet ಹಾಕಬೇಕಾದರೆ ಗೃಹ ಸಚಿವರಿಗೆ ಇಡೀ ರಾಜ್ಯದ್ದೆಲ್ಲಾ ವಿವರ ಇರುತ್ತದೆ ಎಂದು ತಿಳಿದುಕೊಂಡಿದ್ದಾರೆ. ತಾವು particular case ಇದ್ದರೆ ತೆಗೆದುಕೊಂಡು ಬನ್ನಿ ನಾನು ಉತ್ತರ ಕೊಡುತ್ತೇನೆ.

(ಗೊಂದಲ)

ಶ್ರೀ ಕೆ.ಜಿ. ಬೋಪಯ್ಯ:- Particular ಆಗಿಯೂ ತಮ್ಮ ಗಮನಕ್ಕೆ ತರಲಾಗಿತ್ತು. ನೀವೇನೂ ಮಾಡಲಿಲ್ಲ. ಆದರೆ ಮಹದೇವಪ್ಪನವರು ಇದ್ದಾಗ ಆ ರೀತಿ ಆಗಲಿಲ್ಲ. ನೀವು ಬಂದ ಮೇಲೆಯೇ ಎಲ್ಲಾ ಈ ರೀತಿ ಆಗುವುದು.

(ಗೊಂದಲ)

ಶ್ರೀ ವಿ. ಸುನಿಲ್‌ಕುಮಾರ್ (ಕಾರ್ಕಳ):- ಮಾನ್ಯ ಅಧ್ಯಕ್ಷರೆ, ಕಾನೂನು ಸುವ್ಯವಸ್ಥೆ ಯಾವ ರೀತಿ ಹದಗೆಡುತ್ತಿದೆ ಎನ್ನುವ ಸಂಗತಿಯನ್ನು ಮಾನ್ಯ ಅಶೋಕ್‌ರವರು ಹಾಗೂ ನಮ್ಮ ನಾಯಕರು ಈಗಾಗಲೇ ಬೇರೆ ಬೇರೆ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದರು. ನನ್ನ ಕ್ಷೇತ್ರದ ಗಡಿಭಾಗದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಂತಹ ಘಟನೆ. ಏಪ್ರಿಲ್ 19ನೇ ತಾರೀಖು ಶೃಂಗೇರಿಯ ತನಿಕೋಡಿನಲ್ಲಿ ನಡೆದಂಥಹ shoot out ಪ್ರಕರಣ,

ಬೆಳಗಿನ ಜಾವ ಮೂರು ಗಂಟೆಗೆ Mahindra Pickupನಲ್ಲಿ 5 ಜನ ಯುವಕರು 28 ಗೋವುಗಳನ್ನು ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ಸಾಗಾಟವನ್ನು ಮಾಡುತ್ತಿದ್ದಂತಹ ಸಂದರ್ಭದಲ್ಲಿ ಶೃಂಗೇರಿಯ ತನಿಕೋಡು check post ನಲ್ಲಿ ಪೊಲೀಸರು ವಿಚಾರಣೆಗೆ ನಿಲ್ಲಿಸಿದ್ದರು. ಪೊಲೀಸರು ವಿಚಾರಣೆಗೆ ನಿಲ್ಲಿಸಿದಾಗ check post ನಲ್ಲಿ ಎಲ್ಲರೂ ಕೂಡ ವಿಚಾರಣೆಗೆ ಸಹಕಾರ ಮಾಡಿದರು.

ಶ್ರೀ ಕೆ.ಜೆ. ಜಾರ್ಜ್:- ಮಾನ್ಯ ಅಧ್ಯಕ್ಷರೆ, ಇವೆಲ್ಲಾ ಕೋರ್ಟ್‌ನ ಮುಂದೆ ಇರುವ ವಿಚಾರ. ನಾವು ಇಲ್ಲಿ discuss ಮಾಡುವುದಕ್ಕೆ ಶುರು ಮಾಡಿದರೆ ಅದು ಹೇಗೆ ಮಾಡುವುದಕ್ಕಾಗುತ್ತದೆ. ಇದಕ್ಕೆಲ್ಲಾ ಹೇಗೆ allow ಮಾಡುತ್ತಾರೆ? ವಿಷಯ ಕೋರ್ಟ್ ಮುಂದೆ ಇದೆ.

ಅಧ್ಯಕ್ಷರು:- Sub judice ಆಗುತ್ತದೆ.

ಶ್ರೀ ಸಿ.ಟಿ. ರವಿ:- ಎಲ್ಲಾ ಕೇಸ್‌ಗಳೂ ಕೋರ್ಟ್‌ನಲ್ಲಿಯೇ ಇರುವುದು.

ಶ್ರೀ ಕೆ.ಜೆ. ಜಾರ್ಜ್:- ಕೋರ್ಟ್‌ನಲ್ಲಿದ್ದರೆ ಅದರ ವಿವರವನ್ನು ಕೇಳುವುದಕ್ಕೆ ಹೋಗುತ್ತಿದ್ದಾರೆ. Incident ಆಗಿರುವುದನ್ನು ಹೇಳಬಹುದೇ ಹೊರತು, ಯಾರು ತಪ್ಪು ಮಾಡುತ್ತಾರೆ, ಯಾರು ಸರಿ ಮಾಡುತ್ತಾರೆ, ಇವೆಲ್ಲಾ ಹೇಳುವುದಕ್ಕಾಗುವುದಿಲ್ಲ.

(ಗೊಂದಲ)

ಶ್ರೀ ಕೆ.ಜಿ. ಬೋಪಯ್ಯ:- Incident ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. Merits, demerits ಬಗ್ಗೆ, ನಿಮ್ಮ ಪೊಲೀಸ್‌ರವರ ವರ್ತನೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನೀವು ಕಾನೂನು ಸುವ್ಯವಸ್ಥೆಯಲ್ಲಿ ವಿಫಲರಾಗಿದ್ದೀರಿ.

(ಗೊಂದಲ)

ಶ್ರೀ ವಿ. ಸುನಿಲ್‌ಕುಮಾರ್:- 28 ಗೋವುಗಳನ್ನು Mahindra pickupನಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾಗ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ವಿಚಾರಣೆಗೆ ನಿಲ್ಲಿಸುತ್ತಾರೆ. ಆತ

ವಿಚಾರಣೆಗೆ ಒಳಪಡದೇ ಓಡಿ ಹೋಗುವಂತಹ ಸಂದರ್ಭದಲ್ಲಿ ಅಲ್ಲದ್ದಂತಹ ANF ಪಡೆ ಗುಂಡು ಹಾರಿಸಿದರು ಎಂದು ಪತ್ರಿಕೆಗಳಲ್ಲಿ ಬಂದಿತ್ತು. ತನಿಖೆಗಳು ನಡೆಯುತ್ತಿತ್ತು. 28 ಗೋವುಗಳ ಪೈಕಿ 8 ಗೋವುಗಳು ಸ್ಥಳದಲ್ಲೇ ಸತ್ತು ಹೋಗಿದ್ದವು. ಯಾರು ಆರೋಪಿಗಳು 5 ಜನ ಸಾಗಾಟವನ್ನು ಮಾಡುತ್ತಿದ್ದರು, ಅವರ ಮೇಲೆ ಬೆಳ್ತಂಗಡಿ ಪೊಲೀಸ್ ಸ್ಟೇಷನ್‌ನಲ್ಲಿ, ಪಣಂಬೂರು ಪೊಲೀಸ್ ಸ್ಟೇಷನ್‌ನಲ್ಲಿ, ಕಾರ್ಕಳ ಪೊಲೀಸ್ ಸ್ಟೇಷನ್‌ನಲ್ಲಿ, ಶೃಂಗೇರಿ ಪೊಲೀಸ್ ಸ್ಟೇಷನ್‌ನಲ್ಲಿ ಈ ಹಿಂದೆ ಇದೇ ರೀತಿ ಗೋವುಗಳ ಸಾಗಾಣಿಕೆ ಮಾಡುತ್ತಿದ್ದರು ಎಂದು ಮೊಕದ್ದಮೆಗಳು ದಾಖಲಾಗಿದೆ. ವಿಚಾರಣೆಗೆ ಒಳಪಡುತ್ತಿದೆ. ಏಪ್ರಿಲ್ 19ನೇ ತಾರೀಖು ಈ ಘಟನೆ ನಡೆದಾಗ, ಆತನ ಮೇಲೆ ಪೊಲೀಸರು ವಿಚಾರಣೆಗೆ ಒಳಪಡಲಿಲ್ಲವೆಂದು ಓಡಿ ಹೋಗುವ ಸಂದರ್ಭದಲ್ಲಿ ಸಹಜವಾಗಿ ಪೊಲೀಸ್ ಅಧಿಕಾರಿಗಳು ಯಾವ ಕ್ರಮವನ್ನು ತೆಗೆದುಕೊಳ್ಳಬೇಕೋ ಆಗ ಗುಂಡನ್ನು ಹಾರಿಸಿದ್ದಾರೆ. ಒಂದು ವ್ಯಕ್ತಿಗೆ ಗುಂಡು ತಗುಲಿದೆ ಆತ ಸಾವನ್ನಪ್ಪಿದ್ದಾನೆ.

ಅಧ್ಯಕ್ಷರು:– ತಾವು ಪೊಲೀಸ್ ಅಧಿಕಾರಿಗಳ ಪರವಾಗಿ ಮಾತನಾಡುತ್ತಿದ್ದೀರಾ?

ಶ್ರೀ ವಿ. ಸುನಿಲ್‌ಕುಮಾರ್:– ಸಾರ್ ನಾನು ಅದನ್ನೇ ಹೇಳುತ್ತಿರುವುದು. ಕಳೆದ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಬಂಡೆಯವರ ಘಟನೆ ನಡೆದಾಗ ಅವತ್ತು ಇಡೀ ಸದನದಲ್ಲಿ ನಾವು ಏನು ಹೇಳಿದ್ದು ಎಂದರೆ, ಮಲ್ಲಿಕಾರ್ಜುನ ಬಂಡೆಯವರಿಗೆ ಅನ್ಯಾಯವಾಗಿದೆ. IGP ಮೇಲೆ ಆರೋಪಿಗಳು ಬಂದಿವೆ ಎಂದು ಎಲ್ಲಾ ಆರೋಪಿಗಳು ಬಂದಾಗ ಆತನನ್ನು ರಜೆ ಮೇಲೆ ಕಳುಹಿಸಿ, ಆತನನ್ನು suspend ಮಾಡಿ ಎಂದಾಗ, ಇದೇ ಸದನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು, ಗೃಹಸಚಿವರು ಹೇಳಿದ್ದು ಏನೆಂದರೆ, ಆ ರೀತಿ ಕಳುಹಿಸುವುದಕ್ಕಾಗುವುದಿಲ್ಲ. ಪೊಲೀಸರ ನೈತಿಕ ಸ್ಥೈರ್ಯವನ್ನು ಸರ್ಕಾರ ಹೆಚ್ಚಿಸಬೇಕೆಂದು ಹೇಳಿದರು. ಒಂದು ಕಡೆ ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕೆಂದು ಹೇಳುವ ಸರ್ಕಾರ ಇವತ್ತು ನವೀನ್ ನಾಯಕರ ಮೇಲೆ 307 ಕೇಸ್ ಹಾಕಿ ಆತನನ್ನು

ಎನ್.ಆರ್.ಪುರ ಜೈಲಿನಲ್ಲಿ ಒಳಗೆ ಹಾಕಿದ್ದಾರೆ. ಅವನು 45 ದಿನ ಒಳಗೆ ಇದ್ದ. ಯಾರು ಕಳ್ಳ ಸಾಗಾಣಿಕೆ ಮಾಡುತ್ತಿದ್ದ, ನಾಲ್ಕು ಪ್ರಕರಣಗಳು ಈ ಹಿಂದೆ ಇತ್ತು, ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ವ್ಯಕ್ತಿಗೆ ಸರ್ಕಾರ 10 ಲಕ್ಷ ರೂ.ಗಳ ಪರಿಹಾರವನ್ನು ಕೊಡುತ್ತದೆ. ಇನ್ನೊಂದು ಕಡೆ ಪೊಲೀಸರ ಮೇಲೆ 307 ಅನ್ನು ನವೀನ್ ನಾಯಕನ ಮೇಲೆ ಹಾಕಿತು. ಶೃಂಗೇರಿ ಹಾಗೂ ಕಾರ್ಕಳದ ನಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಇವೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ಸಂಗತಿ. ಬಹಳ ಸೂಕ್ಷ್ಮವಾದಂತಹ ಪ್ರದೇಶ ಅದು. ಅಲ್ಲಿರುವಂತಹ ಎರಡು ಚೆಕ್‌ಪೋಸ್ಟ್‌ಗಳಲ್ಲಿ ಆ ಚೆಕ್ ಪೋಸ್ಟ್‌ನಿಂದ ಈ ಚೆಕ್ ಪೋಸ್ಟ್‌ಗೆ ಹೋಗಬೇಕಾದರೆ ಗುರುತಿನ ಚೀಟಿಯನ್ನು ತೋರಿಸಬೇಕು. ಯಾವುದಾದರೂ ಒಂದು ಚೆಕ್ ಪೋಸ್ಟ್‌ನಲ್ಲಿ ಗುರುತಿನ ಚೀಟಿಯನ್ನು ತೋರಿಸಲಿಲ್ಲವೆಂದರೆ ವಾಹನವನ್ನು ನಿಲ್ಲಿಸುತ್ತಾರೆ. ಮುಂದೆ ಹೋಗುವುದಕ್ಕೆ ಬಿಡುವುದಿಲ್ಲ. ಇವತ್ತು ಆ ರೀತಿ ಗೋವನ್ನು ಸಾಗಾಣಿಕೆ ಮಾಡುತ್ತಿದ್ದಂತಹ ವ್ಯಕ್ತಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕ್ರಮವನ್ನು ಕೈಗೊಂಡಾಗ ಗೃಹ ಸಚಿವರು ಮತ್ತು ಸರ್ಕಾರ ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿ ಪೊಲೀಸರಿಗೆ ಬೆಂಬಲವನ್ನು ಕೊಡಬೇಕಾಗಿತ್ತು. ಬದಲಾಗಿ ಇವತ್ತು ಪೊಲೀಸರಿಗೆ 307 ಕೇಸ್ ಹಾಕಿ ಜೈಲಿಗೆ ಹಾಕುತ್ತಾರೆ. ಯಾರು ಕಳ್ಳತನ ವೃತ್ತಿಯನ್ನು ಮಾಡಿಕೊಂಡಿದ್ದ, ಅವನಿಗೆ 10 ಲಕ್ಷ ರೂ.ಗಳ ಪರಿಹಾರವನ್ನು ಕೊಡುತ್ತಾರೆ ಎನ್ನುವುದಾದರೆ ಈ ಸರ್ಕಾರದ ಆದ್ಯತೆ ಯಾವುದು? ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕಾಗಿರುವುದು ಸರ್ಕಾರದ ಆದ್ಯತೆಯೇ ಅಥವಾ ಗೋವನ್ನು ಕಳ್ಳತನ ಮಾಡುವಂತಹ ವ್ಯಕ್ತಿಗಳಿಗೆ ಪರಿಹಾರವನ್ನು ಕೊಡುವಂಥದ್ದು ಸರ್ಕಾರದ ಆದ್ಯತೆಯೇ? ಯಾವುದರಲ್ಲಿ ಸರ್ಕಾರ ತನ್ನ ಆದ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು? ಇದು ಪ್ರಶ್ನೆ ಇರುವಂಥದ್ದು. ಹಾಗಾಗಿ ನಾನು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯ ಮಾಡುವಂಥದ್ದು, ಗೃಹಸಚಿವರಿಗೆ ಈ ಹಿಂದೆಯೇ ಪತ್ರವನ್ನು ಬರೆದಿದ್ದೆ. ತಕ್ಷಣ ಪೊಲೀಸ್ ಪೇದೆ ನವೀನ್ ನಾಯಕನ ಮೇಲೆ ಹಾಕಿದಂತಹ 307 ಕೇಸ್ ಅನ್ನು ವಾಪಸ್ಸು ತೆಗೆದುಕೊಳ್ಳಿ. ಯಾವ ಆರೋಪಿಗೆ 10 ಲಕ್ಷ

ರೂ.ಗಳ ಪರಿಹಾರವನ್ನು ಕೊಟ್ಟಿದ್ದೀರಿ, ಅದನ್ನು ಕೊಡುವಂತಹ ಅಗತ್ಯತೆ ಇಲ್ಲ. ಸರ್ಕಾರ ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಬೇಕೆಂದು ನಾನು ಸರ್ಕಾರವನ್ನು ಆಗ್ರಹ ಮಾಡುತ್ತೇನೆ.

ಶ್ರೀ ಸಿ.ಟಿ. ರವಿ:– ಮಾನ್ಯ ಅಧ್ಯಕ್ಷರೆ. . .

(ಗೊಂದಲ)

ಅಧ್ಯಕ್ಷರು:– ಮಾನ್ಯ ರವಿಯವರೆ, ಆನಂತರ ಮಾತನಾಡಿ.

(ಗೊಂದಲ)

ಶ್ರೀ ಸಿ.ಟಿ. ರವಿ:– ಮಾನ್ಯ ಅಧ್ಯಕ್ಷರೆ, ನಾನೂ ಸಹ sign ಹಾಕಿದ್ದೇನೆ.

(ಗೊಂದಲ)

ಅಧ್ಯಕ್ಷರು:– ಬೇಡ. Time ಇಲ್ಲ.

(ಗೊಂದಲ)

ಶ್ರೀ ಸಿ.ಟಿ. ರವಿ:– ಮಾನ್ಯ ಅಧ್ಯಕ್ಷರೆ, ನಾನೂ sign ಹಾಕಿದ್ದೇನೆ. ನನಗೆ ಮಾತನಾಡಲು ಅವಕಾಶ ಕೊಡದಿದ್ದರೆ ನಾವು ಏಕೆ ಸದನಕ್ಕೆ ಬರಬೇಕು?

(ಗೊಂದಲ)

ಅಧ್ಯಕ್ಷರು:– Time ಇಲ್ಲ.

(ಗೊಂದಲ)

ಶ್ರೀ ಸಿ.ಟಿ. ರವಿ:– ತಾವು time ಇಲ್ಲವೆಂದರೆ ನಾಳೆ ಚರ್ಚೆಯನ್ನು continue ಮಾಡಿ.

(ಗೊಂದಲ)

ಅಧ್ಯಕ್ಷರೆ:– ನಾಳೆ continue ಮಾಡುವುದಕ್ಕೆ ಬರುವುದಿಲ್ಲ. ಅವೆಲ್ಲಾ ಸೆಡವು ತೋರಿಸಬೇಡಿ. ಹೇಳುವುದಾದರೆ ಹೇಳಿ.

ಶ್ರೀ ಸಿ.ಟಿ ರವಿ:– ಸೆಡವು ತೋರಿಸುವುದು ಏನು ಬಂತು?

(ಗೊಂದಲ)

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:– ಮಾನ್ಯ ಅಧ್ಯಕ್ಷರೆ, ಎರಡು ನಿಮಿಷದಲ್ಲಿ ಮಾತನಾಡುವುದನ್ನು ಮುಗಿಸುತ್ತೇನೆ.

(ಗೊಂದಲ)

ಅಧ್ಯಕ್ಷರು:– ಆಯಿತು ಹೇಳಿ. ಮಾನ್ಯ ರವಿಯವರೆ, ಅದಕ್ಕೋಸ್ಕರ ಆ ಸಿಟ್ಟನ್ನು ತೋರಿಸಬೇಡಿ. ಇಲ್ಲದ್ದಿಲ್ಲಾ ಕಥೆ ಹೇಳಬೇಡಿ.

(ಗೊಂದಲ)

ಶ್ರೀ ಸಿ.ಟಿ. ರವಿ:– ಮಾನ್ಯ ಅಧ್ಯಕ್ಷರೆ, ತಾವು ಕೋಪಗೊಳ್ಳುವ ಹಾಗಿಲ್ಲ.

(ಗೊಂದಲ)

ಅಧ್ಯಕ್ಷರು:– ಅರ್ಧ ಗಂಟೆ, ಮುಕ್ಕಾಲು ಗಂಟೆಯಲ್ಲಿ ಚರ್ಚೆ ಮಾಡಿ ಪೂರೈಸುವಂತಹ ವಿಷಯ. ಈ ರೀತಿ ಒಂದೊಂದು ಗಂಟೆ ಚರ್ಚೆ ಮಾಡುತ್ತೀರಾ? ನಿಯಮ 69 ಅಡಿಯಲ್ಲಿ ಯಾವ ಸಂದರ್ಭದಲ್ಲಿ ಇಷ್ಟೊಂದು ಸಮಯ ಕೊಟ್ಟು ಚರ್ಚೆಯಾಗಿದೆ ಎನ್ನುವುದನ್ನು ತೆಗೆದು ತೋರಿಸಿ.

(ಗೊಂದಲ)

ಶ್ರೀ ಸಿ.ಟಿ. ರವಿ:– ನಮಗೆ ಮಾತನಾಡಲು ಅವಕಾಶ ಕೊಡಬೇಕಲ್ಲವೇ? ನಾವು ಅದಕ್ಕೆ signature ಹಾಕಿಲ್ಲವೇ?

(ಗೊಂದಲ)

ಅಧ್ಯಕ್ಷರು:– Signature ಹಾಕಿರಬಹುದು.

(ಗೊಂದಲ)

ಶ್ರೀ ಸಿ.ಟಿ. ರವಿ:– ಇದೊಳ್ಳೆ ಕಥೆಯಾಯಿತಲ್ಲ. ನಾನೇನು ಎಳೆ ಮಗುನಾ, ನಾನೂ ಸದನಕ್ಕೆ ಮೂರನೇ ಬಾರಿ ಗೆದ್ದು ಬಂದಿದ್ದೇನೆ.

(ಗೊಂದಲ)

ಅಧ್ಯಕ್ಷರು:– ಆಯಿತು ಮಾತನಾಡಿ.

ಶ್ರೀ ಸಿ.ಟಿ. ರವಿ (ಚಿಕ್ಕಮಗಳೂರು):– ಮಾನ್ಯ ಅಧ್ಯಕ್ಷರೆ, ADGP ರವೀಂದ್ರನಾಥ್ ಪ್ರಕರಣದಲ್ಲಿ ಹಾದಿ ರಂಪ, ಬೀದಿ ರಂಪ ಆಗಿದ್ದು ಜಗತ್ತಿಗೇ ಗೊತ್ತಿರುವಂತಹ ವಿಷಯ. ಯಾವತ್ತೂ ಕರ್ನಾಟಕದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಈ ರೀತಿ ಬೀದಿ ಜಗಳಕ್ಕೆ ನಿಂತಂಥ ಉದಾಹರಣೆ ನಮ್ಮ ರಾಜ್ಯದ ಸ್ವತಂತ್ರದ ಇತಿಹಾಸದಲ್ಲಿ ಯಾವುದಾದರೂ ಇತ್ತಾ? ಪೇದೆಗಳು ಪಾನಮತ್ತರಾಗಿ ಜಗಳವಾಡಿದರು ಎನ್ನುವ ಸುದ್ದಿಯನ್ನು ನಾವು ಕೇಳುತ್ತಿದ್ದೆವು. ಅದೇ ದೊಡ್ಡ ಸಂಗತಿ ಆಗುತ್ತಿತ್ತು. ಆದರೆ ADGP ಮಟ್ಟದ ಹಿರಿಯ ಪೊಲೀಸ್ ಅಧಿಕಾರಿ ದಿನನಿತ್ಯ ಟಿ.ವಿ. ಚಾನೆಲ್‌ಗೆ ಹೋಗುತ್ತಾರೆ. ಇಲಾಖೆಯ ಮರ್ಯಾದೆಯನ್ನು ಹರಾಜು ಹಾಕುತ್ತಾರೆ. ಅಲ್ಲಿ ಹರಾಜು ಆಗುವುದು ವ್ಯಕ್ತಿಗಳ ನಡುವಿನ ಚರ್ಚೆ ಅಲ್ಲ. ಒಂದು ಇಲಾಖೆಯ ಮರ್ಯಾದೆಯನ್ನು ಹರಾಜು ಹಾಕುತ್ತಾರೆ. ಅವರು..

ಶ್ರೀ ಕೆ.ಜೆ. ಜಾರ್ಜ್ (ಮಾನ್ಯ ಗೃಹ ಸಚಿವರು):– ದಯವಿಟ್ಟು, ಮಾನ್ಯ ಜಗದೀಶ್ ಶೆಟ್ಟರ್‌ರವರು ಈಗಾಗಲೇ ಅದನ್ನು ಹೇಳಿದ್ದಾರೆ. ನಾನು ಉತ್ತರ ಕೊಡಬೇಕಾದರೆ ಈಗಲೇ ಹೇಳುತ್ತೇನೆ. ನಾನು ಯಾವತ್ತು ಈ ವಿಚಾರಕ್ಕೆ ಹೋಗಿಲ್ಲ. ದಯವಿಟ್ಟು ತಪ್ಪು ಮಾಹಿತಿಯನ್ನು ಸದನಕ್ಕೆ ....

(ಗೊಂದಲ)

ಶ್ರೀ ಕೆ.ಜೆ. ಜಾರ್ಜ್:– ಮರ್ಯಾದೆ ಹೋಗುತ್ತಿದೆ ಎಂದು ಹೇಳಿದ್ದೀರಿ.

ಶ್ರೀ ಸಿ.ಟಿ. ರವಿ:– ನಾನು ಗೃಹ ಸಚಿವರು ಎಂದು ಹೇಳಲಿಲ್ಲ. ನಾನು ಮುಂದೆ ಹೇಳುವುದಕ್ಕೆ ಬರುತ್ತೇನೆ. ಎಡಿಜಿಪಿ ರವೀಂದ್ರನಾಥ್‌ರವರು ಎಷ್ಟು ಟಿ.ವಿ.ಚಾನಲ್‌ಗೆ ಸಂದರ್ಶನ ನೀಡುವುದಕ್ಕೆ ಹೋದರು?

(ಗೊಂದಲ)

ಶ್ರೀ ಕೆ.ಜೆ. ಜಾರ್ಜ್:– ನಾನು ಉತ್ತರ ಕೊಡುವಾಗ ಹೇಳುತ್ತೇನೆ.

ಶ್ರೀ ಸಿ.ಟಿ. ರವಿ:– ಅಲ್ಲಿ ಆ್ಯಂಕರ್ telephone ಮೂಲಕ ಗೃಹ ಸಚಿವರನ್ನು ಸಂಪರ್ಕ ಮಾಡುತ್ತಾರೆ. ಗೃಹ ಸಚಿವರು ಆ ಸ್ಥಾನದ...

ಶ್ರೀ ಕೆ.ಜೆ. ಜಾರ್ಜ್:– ನಾನು ಉತ್ತರ ಕೊಡುವುದಕ್ಕೆ ಅವಕಾಶವನ್ನು ಕೊಡಲಿ. ನಾನು ಅದನ್ನೆಲ್ಲಾ...

ಶ್ರೀ ಸಿ.ಟಿ. ರವಿ:– ಇದಕ್ಕೆ ನೀವೇ ಉತ್ತರವನ್ನು ಕೊಡಬೇಕು.

ಶ್ರೀ ಕೆ.ಜೆ. ಜಾರ್ಜ್:– ನೀವು ಯಾವುವು ಪ್ರಶ್ನೆಯನ್ನು ಕೇಳುತ್ತೀರೋ ಅದಕ್ಕೆ ನಾನು ಉತ್ತರ ಕೊಡುತ್ತೇನೆ.

(ಗೊಂದಲ)

ಅಧ್ಯಕ್ಷರು:– ಮಾನ್ಯ ರವಿಯವರೆ, ಇಲ್ಲಿ ಪ್ರಶ್ನೆ ಇರುವುದು ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಅರಾಜಕತೆ ಇದೆ.

ಶ್ರೀ ಸಿ.ಟಿ. ರವಿ:– ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅರ್ಥ.

ಅಧ್ಯಕ್ಷರು:– ನೀವು ಒಂದೊಂದು ವಿಷಯಗಳನ್ನು Courtನಲ್ಲಿ examination ಮಾಡುವ ರೀತಿಯಲ್ಲಿ ಮಾಡುವುದಕ್ಕೆ ಹೋಗಬಾರದು. ಇದು general discussion.

ಶ್ರೀ ಸಿ.ಟಿ. ರವಿ:– ಮಾನ್ಯ ಅಧ್ಯಕ್ಷರೆ, ಇಲ್ಲಿ general discussion ಇನ್ನು start ಮಾಡಿರುವುದಿಲ್ಲ.

ಅಧ್ಯಕ್ಷರು:– ನೀವು ಏನು ಮಾತನಾಡುತ್ತೀರಿ?

ಶ್ರೀ ಸಿ.ಟಿ. ರವಿ:– ನೀವು examination ಎಂದು ಹೇಳುತ್ತಿದ್ದೀರಿ.

ಅಧ್ಯಕ್ಷರು:– ಮಾನ್ಯ ರವಿಯವರೆ, ನೀವು ಏನು ಹೇಳುತ್ತೀರಿ?

ಶ್ರೀ ಕೆ.ಜೆ. ಜಾರ್ಜ್:– ಮಾನ್ಯ ಸದಸ್ಯರಾದ ಅಶೋಕ್‌ರವರು ಈ ಬಗ್ಗೆ ಸಂಪೂರ್ಣ ವಿವರಗಳನ್ನು ಹೇಳಿದ್ದಾರೆ. ನೀವು ಅದರ ಬಗ್ಗೆ repeat ಮಾಡುತ್ತಿದ್ದೀರಿ.

(ಗೊಂದಲ)

ಅಧ್ಯಕ್ಷರು:– ಪೊಲೀಸರು ನಡೆದುಕೊಂಡ ರೀತಿ ಇದರಿಂದಾಗಿ...

ಶ್ರೀ ಸಿ.ಟಿ. ರವಿ:– ಮಾನ್ಯ ಅಶೋಕ್‌ರವರು ಮಾತನಾಡಿದ್ದಾರೆಂದರೆ ನಾನು ಮಾತನಾಡಬಾರದು ಎಂದು ಇದೆಯೇ?

ಅಧ್ಯಕ್ಷರು:– ಆಯಿತು ಹೇಳಿ.

(ಗೊಂದಲ)

ಶ್ರೀ ಕೆ.ಜೆ. ಜಾರ್ಜ್:– ನಾನು ಅವರು ಕೇಳಿದ್ದಕ್ಕೆ ಉತ್ತರ ಕೊಡುತ್ತೇನೆ. ಮೊದಲು ಅವರು ಪ್ರಶ್ನೆ ಕಳುಹಿಸಲಿ.

ಅಧ್ಯಕ್ಷರು:– Detail ಆಗಿ ಹೋಗಬೇಡಿ. ಅವೆಲ್ಲಾ Courtನಲ್ಲಿವೆ sub judice ಆಗುತ್ತದೆ. ಆಯಿತು, ಹೇಳಿ.

ಶ್ರೀ ಸಿ.ಟಿ. ರವಿ:– ಮಾನ್ಯ ಅಧ್ಯಕ್ಷರೆ, ಈ ಪ್ರಕರಣದಲ್ಲಿ ಅದು ಪಾರ್ಟ್ ಆಗಿದೆ. ಮಾನ್ಯ ಗೃಹ ಸಚಿವರು ನಾನು ಟಿ.ವಿ. ಮಾಧ್ಯಮಕ್ಕೆ ಹೋಗಿಲ್ಲವೆಂದು ಹೇಳಿದರು. ನಾನು ಇವರು ಸಾಂತ್ವನ ಹೇಳಿರುವುದನ್ನು ಅಲ್ಲಿ ಸಮಾಧಾನ ಸ್ಥಿತಿಯಲ್ಲಿ ಮಾತನಾಡಿರುವುದನ್ನು ನೋಡಿದ್ದೇನೆ.

ಅಧ್ಯಕ್ಷರು:– ಇದು court case ಅಲ್ಲ.

ಶ್ರೀ ಸಿ.ಟಿ. ರವಿ:– ಇದು court case ಅಲ್ಲ ಅಧ್ಯಕ್ಷರೆ, ಮಾನ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗ.....

ಅಧ್ಯಕ್ಷರು:– ಅವೆಲ್ಲವನ್ನು courtನಲ್ಲಿ ವಿಚಾರ ಮಾಡುವಂತಹವು. ನಾನು ಇಲ್ಲಿ ವಿಚಾರಣೆ ಮಾಡುವುದಕ್ಕೆ ಕುಳಿತಿಲ್ಲ. ಅಲ್ಲಿ ಸಾರ್ವತ್ರಿಕವಾಗಿ ವಾತಾವರಣ ಏನಾಗಿದೆ ಅದರ ಬಗ್ಗೆ ಕೇಳಬೇಕು.

ಶ್ರೀ ಸಿ.ಟಿ. ರವಿ:– ನಾನು ಕೋರ್ಟಿನಲ್ಲಿ ಮಾತನಾಡುವುದಕ್ಕೆ ನನಗೆ ಅವಕಾಶವಿಲ್ಲ ಏಕೆಂದರೆ ನಾನು ಲಾಯರ್ ಅಲ್ಲ. ನನ್ನನ್ನು ಜನರು ಎಂಎಲ್‌ಎ ಆಗಿ ಆಯ್ಕೆ ಮಾಡಿ ಇಲ್ಲಿಗೆ ಕಳುಹಿಸಿದ್ದಾರೆ. ನಾನು ಸದನದಲ್ಲಿ ಬೆಳಕನ್ನು

ಚೆಲ್ಲಲಿ ಎಂದು ಜನರು ಇಲ್ಲಿಗೆ ಕಳುಹಿಸಿಕೊಟ್ಟಿರುವುದು. ನಾನು ಸದನದಲ್ಲಿ ಮಾತನಾಡದೆ ಇನ್ನೆಲ್ಲಿ ಮಾತನಾಡಲಿ? ನನಗೆ ಇರುವಂತಹ ಅವಕಾಶ ಮತ್ತು ಹಕ್ಕು ಅದರ ಮೇಲೆ ಬೆಳಕನ್ನು ಚೆಲ್ಲಬೇಕಾಗುತ್ತದೆ. ಇಲ್ಲಿ ನನ್ನ ಹಕ್ಕಿಗೆ ಬೆಂಬಲ ಮತ್ತು ರಕ್ಷಣೆ ಮಾಡಬೇಕಾಗಿರುವುದು ನೀವೇ.

(ಗೊಂದಲ)

ಅಧ್ಯಕ್ಷರು:– ಈಗ ಯಾವುದೋ ಒಂದು ಪ್ರಕರಣವನ್ನು ನಾವು ಇಲ್ಲಿ ಚರ್ಚೆ ಮಾಡುತ್ತಿಲ್ಲ. ಸಾರ್ವಜನಿಕವಾಗಿ ಏನು ನಿರ್ಮಾಣವಾಗಿದೆ, ಅದನ್ನು ತೋರಿಸುವುದಕ್ಕಾಗಿ ಇದ್ದೇವೆ.

ಶ್ರೀ ಸಿ.ಟಿ. ರವಿ:– ನಾನು ಇನ್ನು ಹೇಳುವುದಕ್ಕೆ ಆರಂಭ ಮಾಡುತ್ತಿದ್ದ ಹಾಗೆಯೇ ನೀವು ಮಾತನಾಡುವುದು ಬೇಡವೆಂದರೆ ಹೇಗೆ? ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಬೇಕಾದರೆ ನಾವು ಸತ್ಯ, ನ್ಯಾಯ ಮತ್ತು ನಿಷ್ಠೆ ಎಂದು ಸಂವಿಧಾನದ ಅಡಿಯಲ್ಲಿ ಸ್ವೀಕಾರ ಮಾಡುತ್ತೇವೆ. ಹಾಗೆ ಪ್ರಮಾಣವಚನ ಸ್ವೀಕಾರ ಮಾಡಿದಂತಹ ಸಚಿವರುಗಳು ಅವರು ಎಲ್ಲರ ಹಕ್ಕನ್ನು ರಕ್ಷಣೆ ಮಾಡುವಂತಹ ಹೊಣೆಗಾರಿಕೆ ಸಂವಿಧಾನಾತ್ಮಕವಾಗಿ ಪಡೆದುಕೊಂಡಿರುತ್ತಾರೆ. ಹಾಗೆ ಪಡೆದುಕೊಂಡಂತಹ ಹಿರಿಯ ಸಚಿವರು ಈ ಎಡಿಜಿಪಿ ಪ್ರಕರಣದಲ್ಲಿ ಜಾತಿಯ ಲಾಬಿಯ ಪರವಾಗಿ ಸಾರ್ವಜನಿಕವಾಗಿ ಮಾತನಾಡುತ್ತಾರೆ. ಇದರ ಹಿಂದೆ ಜಾತಿ ಇದೆ ಎಂದು ಹೇಳುತ್ತಾರೆ. ಇನ್ನು ಈ ಬಗ್ಗೆ ತನಿಖೆಯ ವರದಿ ಬಂದಿರುವುದಿಲ್ಲ. ತನಿಖೆಗೆ ನೇಮಕ ಮಾಡಿದಂತಹ ತನಿಖಾ ವರದಿಯೂ ಬರುವುದಕ್ಕೆ ಮುಂಚಿತವಾಗಿ ಈ ಸರ್ಕಾರದ ಹಿರಿಯ ಸಚಿವರು ಇದರಲ್ಲಿ ಜಾತಿ ಪ್ರಚೋದಿತವಾಗಿ ಸಾರ್ವಜನಿಕವಾಗಿ ಹೇಳಿಕೆಯನ್ನು ಕೊಟ್ಟರೆ ಆ ತನಿಖೆಯು ಹೇಗೆ ನ್ಯಾಯಸಮ್ಮತವಾಗಿ ನಡೆದು ವರದಿ ಬರುವುದಕ್ಕೆ ಹೇಗೆ ಸಾಧ್ಯವಿದೆ. ಏಕೆಂದರೆ ಇಲ್ಲಿ ಹೇಳಿಕೆಯನ್ನು ಕೊಟ್ಟವರು ಸಾರ್ವಜನಿಕರಲ್ಲ. ಅವರು ಎಡಿಜಿಪಿಯ ಲಾಯರ್‌ಗಳು ಸಹ ಅಲ್ಲ. ನಮ್ಮ ಸರ್ಕಾರದಲ್ಲಿರುವಂತಹ ಸಚಿವರುಗಳೆ, ಎಡಿಜಿಪಿಯ ಲಾಯರ್‌ಗಳಾಗಿ ಜಾತಿ ಲಾಬಿಯನ್ನಿಟ್ಟುಕೊಂಡು ಮಾತನಾಡಿದರೆ ಕಾನೂನು ಸುವ್ಯವಸ್ಥೆ ಹೇಗೆ

ನಿಯಂತ್ರಣಕ್ಕೆ ತರುವುದಕ್ಕೆ ಸಾಧ್ಯ? ಎಲ್ಲವೂ ಜಾತಿಯ ಹಿನ್ನೆಲೆಯಲ್ಲಿ ಹೋಗುವುದಿಲ್ಲವೇ? ಅದಕ್ಕೆ ಆ ನಿಟ್ಟಿನಲ್ಲಿ ಇಡೀ ಪ್ರಕರಣದಲ್ಲಿ ಸಾರ್ವಜನಿಕವಾಗಿ ಇರುವ ಘನತೆ ಗೌರವಗಳು ಸಹ ಕುಸಿದಿದೆ. ಇದುವರೆಗಿನ ಯಾವುದೇ ಸಂದರ್ಭದಲ್ಲಿಯೂ ಕೂಡ ಈ ರೀತಿಯ ಪ್ರಕರಣ ಆದಂತಹ ಉದಾಹರಣೆಗಳು ಇಲ್ಲ ಎನ್ನುವುದನ್ನು ಹೇಳುವುದಕ್ಕೋಸ್ಕರ ಇದನ್ನು ಹೇಳಬೇಕಾಯಿತು. ಅದರ ವಿವರಗಳನ್ನು ಹೇಳುವುದಕ್ಕೆ ನಾನು ಹೋಗುವುದಿಲ್ಲ. ಈಗ ನಮ್ಮ ರಾಜ್ಯದಲ್ಲಿ ಎಷ್ಟು encounter ಪ್ರಕರಣಗಳು ನಡೆದಿವೆ. ಯಾವ ಯಾವ encounter ಪ್ರಕರಣದಲ್ಲಿ ...

ಅಧ್ಯಕ್ಷರು:– ಮಾನ್ಯ ರವಿಯವರೆ, ಇವೆಲ್ಲವನ್ನು demand ಬರುತ್ತದೆಯಲ್ಲಾ ಆಗ ಈ ಬಗ್ಗೆ ಚರ್ಚೆ ಮಾಡಿ.

ಶ್ರೀ ಸಿ.ಟಿ. ರವಿ:– ಮಾನ್ಯ ಅಧ್ಯಕ್ಷರೆ, ಎಷ್ಟು encounter ಪ್ರಕರಣದಲ್ಲಿ ಸರ್ಕಾರವು ಎಷ್ಟೆಷ್ಟು ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಿದೆ ಎಂದು ಮಾನ್ಯ ಸಚಿವರು ಹೇಳಬೇಕಲ್ಲವೇ? ಯಾರ್ಯಾರು encounterನಲ್ಲಿ ಸತ್ತಿರುವವರಿಗೆ ...

ಅಧ್ಯಕ್ಷರು:– ನೀವು ಈ ರೀತಿ ಕೇಳಿರುವುದಕ್ಕೆಲ್ಲಾ ಉತ್ತರ ಹೇಳುವುದಕ್ಕಾಗುವುದಿಲ್ಲ. ಬೇಡಿಕೆಯ ಮೇಲೆ ಚರ್ಚೆ ಬರುತ್ತದೆಯಲ್ಲಾ, ಆಗ ಮಾತನಾಡಿ.

ಶ್ರೀ ಸಿಟಿ. ರವಿ:– ಈಗ ತನಿಕೋಡು ಎಂಬ ಸೂಕ್ಷ್ಮ ಪ್ರದೇಶ, ಅದು ನಕ್ಸಲ್ ವ್ಯಾಪ್ತಿಯಲ್ಲಿ ಬರುವಂತಹ ಪ್ರದೇಶವಾಗಿದೆ. ಅಲ್ಲಿ ನಕ್ಸಲ್ ಎಂದು ಭಾವಿಸಿ ಗುಂಡು ಹೊಡೆದರೋ ಅಥವಾ ಉದ್ದೇಶಪೂರ್ವಕವಾಗಿ ಪೋಲೀಸರು ಗುಂಡು ಹೊಡೆದರೋ ಎಂದು ವರದಿ ಬಂದಿದೆಯೇ? ವರದಿ ಬರುವುದಕ್ಕೆ ಮುಂಚಿತವಾಗಿಯೆ ಸರ್ಕಾರದವರು 10 ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆಂದು ಹೇಗೆ ಘೋಷಣೆ ಮಾಡಿತು. ಆತ ನಿರಪರಾಧಿ ಅಥವಾ ಅಪರಾಧಿಯೋ ತೀರ್ಮಾನವಾಗುವುದಕ್ಕೆ ಸರ್ಕಾರಕ್ಕೆ ವರದಿ ಬರಬೇಕಲ್ಲಾ? ವರದಿ ಬರುವುದಕ್ಕೆ ಮುಂಚಿತವಾಗಿ 10 ಲಕ್ಷ

ರೂಪಾಯಿಗಳನ್ನು ಸರ್ಕಾರವು ಘೋಷಣೆಯನ್ನು ಮಾಡಿತು. ಇದನ್ನು ನಾವು ಕ್ರೈಂ ಭಾಗ್ಯ ಎಂದು ಹೇಳದೆ ಇನ್ನೇನು ಕರೆಯಬೇಕು? ಸರ್ಕಾರವು ಹೇಗೆ ಅನ್ನ ಭಾಗ್ಯ ಕೊಟ್ಟರೋ, ಶಾದಿ ಭಾಗ್ಯ ಕೊಟ್ಟರೋ ಹಾಗೆಯೇ ಕ್ರೈಂ ಭಾಗ್ಯವನ್ನು ಘೋಷಣೆ ಮಾಡುವಂತಹ ಒಂದು ಕೆಟ್ಟ ಪರಿಸ್ಥಿತಿಯನ್ನು ನಮ್ಮ ರಾಜ್ಯದಲ್ಲಿ ಘೋಷಣೆ ಮಾಡಿಬಿಟ್ಟರು. ಹೀಗಿದ್ದಾಗ ಪೊಲೀಸ್‌ರ ನೈತಿಕ ಸ್ಥೈರ್ಯವನ್ನು ಹೇಗೆ ಉಳಿಸುವುದಕ್ಕೆ ಸಾಧ್ಯ. ಒಂದು ಕಡೆ ಬಂಡೆಯವರ ಪ್ರಕರಣದಲ್ಲಿ ಪೋಲೀಸರ ನೈತಿಕ ಸ್ಥೈರ್ಯ ಎಂದು ಹೇಳಿ ನೀವೆ ಕರೆದಂತಹ ಬಿಎಸಿ ಮೀಟಿಂಗ್‌ನಲ್ಲಿ ಯಾವ ಯಾವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡರೆ, ಪೋಲೀಸರ ಆತ್ಮವಿಶ್ವಾಸ ಕುಗ್ಗುತ್ತದೆ, ಕ್ರಮ ಕೈಗೊಳ್ಳುವುದಕ್ಕಾಗುವುದಿಲ್ಲ ಎಂದು ಹೇಳಿದವರು ಇದರಲ್ಲಿ 307 ಕೇಸ್ ಹಾಕಿ ಯಾರು ಅಪಾಧಿತ ಇದ್ದ ಅವನಿಗೆ 10 ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡುತ್ತಾರೆಂದರೆ, ಇದನ್ನು ನಾವು ಕ್ರೈಂ ಭಾಗ್ಯ ಎಂದು ಹೇಳದೆ ಇನ್ನೇನು ಹೇಳುವುದಕ್ಕೆ ಸಾಧ್ಯ? ಹೀಗೆ ಹಲವಾರು ಪ್ರಕರಣಗಳಲ್ಲಿ ಉದಾಹರಣೆಗೆ ಎಲ್ಲಾ ವಿವರಕ್ಕೂ ನಾನು ಹೇಳುವುದಕ್ಕೆ ಹೋಗುವುದಿಲ್ಲ. ಹಲವಾರು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ವಿಶ್ವಾಸವನ್ನು ಕೆಡಿಸತಕ್ಕಂತಹ ಕೆಲಸಗಳು ನಡೆದಿವೆ.

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:- ಮಾನ್ಯ ಅಧ್ಯಕ್ಷರೆ, ನಾನು ಒಂದು ನಿಮಿಷ ಮಾತನಾಡುತ್ತೇನೆ.

ಅಧ್ಯಕ್ಷರು:- ಸಾಕು ಬೇಡ. ಮಾನ್ಯ ರವಿಯವರು ಹೇಳಿರುವುದರಲ್ಲಿ ಎಲ್ಲಾ ಸಾರಾಂಶವು ಬಂದಿದೆ. ಈಗಾಗಲೇ ಟೈಮ್ ಆಗಿದೆ.

(ಗೊಂದಲ)

ಶ್ರೀ ಕೆ.ಎಂ. ಶಿವಲಿಂಗೇಗೌಡ:- ಸ್ವಂತಕ್ಕೆ ಇವರ ಮೇಲೆ ಕೇಸ್ ಹಾಕಿದ್ದಾರಂತೆ ಅದರ ಬಗ್ಗೆ ಹೇಳುತ್ತೇನೆ.

(ಗೊಂದಲ)

ಅಧ್ಯಕ್ಷರು:- ಮಾನ್ಯ ರವಿಯವರು ಇನ್ನು ಮಾತನಾಡಿ ಮುಗಿಸಿಲ್ಲ.

ಶ್ರೀ ಸಿ.ಟಿ. ರವಿ:– ನಾನು ಮಾತನಾಡುವುದನ್ನು ಇನ್ನು ಮುಗಿಸಿರುವುದಿಲ್ಲ. ಈ ಚೋರಭಾಗ್ಯ ಕೊಡತಕ್ಕಂತಹದ್ದು ಸರಿಯಿಲ್ಲ. ಆ ಚೋರಭಾಗ್ಯ ಯೋಜನೆಯನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ನಾನು ಆಗ್ರಹ ಮಾಡುತ್ತೇನೆ. ಈ ರೀತಿಯಾಗಿ ಹಲವು ಪ್ರಕರಣಗಳಲ್ಲಿ ಸರ್ಕಾರವು ತಪ್ಪಾಗಿ ವರ್ತನೆಯನ್ನು ಮಾಡುತ್ತಿದೆ, ಇದರಿಂದಾಗಿ ಜನರಿಗೆ ಪೊಲೀಸ್ ಇಲಾಖೆಯ ಮೇಲೆ ನಂಬಿಕೆಯೂ ಕಡಿಮೆಯಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಪೊಲೀಸ್ ಅಧಿಕಾರಿಗಳು ಒಂದು ರೀತಿ real estate ಮಾಫಿಯಾದ ವಕ್ತಾರರಂತೆ ವರ್ತನೆ ಮಾಡುತ್ತಿದ್ದಾರೆ. ಇದರಲ್ಲಿ ಒಂದು ಪ್ರಕರಣವನ್ನು ನಾನು ವೈಯಕ್ತಿಕವಾಗಿ ಗೃಹಸಚಿವರಲ್ಲಿ ಹೇಳಿದ್ದೇನೆ. ಆ ಒಂದು ಪ್ರಕರಣದಲ್ಲಿ ಒಂದು ರೀತಿಯಲ್ಲಿ ಪೊಲೀಸರೆ ಮಾಫಿಯಾ ತರಹ ವರ್ತನೆ ಮಾಡುತ್ತಿದ್ದಾರೆ. ಈ ರೀತಿ ಪ್ರಕರಣಗಳು ಇಲಾಖೆ ಮೇಲಿನ ನಂಬಿಕೆಯನ್ನು ಹಾಳು ಮಾಡುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಸರಣಿ ಪ್ರಕರಣಗಳನ್ನು ಮಾಜಿ ಉಪಮುಖ್ಯಮಂತ್ರಿಗಳು ಕುಳಿತಿದ್ದಾರೆ ಅದಕ್ಕಿಂತ ಇನ್ನೇನು ಬಿಚ್ಚಿಡುವುದು ಬೇಡ. ಇದಾದ ಮೇಲೂ ಕೂಡ ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆ ಎಂದು ಸಮರ್ಥನೆ ಮಾಡಿಕೊಂಡರೆ ಅದನ್ನು ಭಂಡತನ ಎಂದು ಹೇಳದೆ ಇನ್ನೇನು ಹೇಳುವುದಕ್ಕಾಗುವುದಿಲ್ಲ.

ಅಧ್ಯಕ್ಷರು:– ಆ ತರಹ ಎಲ್ಲಾ ಹೇಳಬೇಡಿ.

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:– ಒಂದು ಸಣ್ಣ ವಿಷಯವನ್ನು ಹೇಳಿಬಿಡುತ್ತೇನೆ.

ಅಧ್ಯಕ್ಷರು:– ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವುದಕ್ಕೆ ಎಷ್ಟು ಅವಕಾಶ ಕೊಡಬೇಕೋ ಅಷ್ಟನ್ನು ಕೊಟ್ಟಿದ್ದೇನೆ. ಅದರ ಮೇಲೆ ನೀವು ಸುಮ್ಮನೆ ಒತ್ತಾಯ ಮಾಡಿದರೆ ಆಗುವುದಿಲ್ಲ.

(ಗೊಂದಲ)

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:– ಮಾನ್ಯ ಅಧ್ಯಕ್ಷರೆ, ನಮ್ಮ ಅಂಕೋಲಾದಲ್ಲಿ ಹಾಡುಹಗಲಲ್ಲಿ ಹತ್ಯ ಆಯಿತಲ್ಲಾ..

(ಗೊಂದಲ)

ಶ್ರೀ ವೈ.ಎಸ್.ವಿ. ದತ್ತ:– ಮಾನ್ಯ ಅಧ್ಯಕ್ಷರೆ, ಒಬ್ಬ MLA ಮೇಲೆ ವೈಯಕ್ತಿಕವಾಗಿ ಕೇಸ್ ಹಾಕಿದ್ದಾರೆ. ಈ ಬಗ್ಗೆ ಮಾತನಾಡುವುದಕ್ಕೆ ಅವಕಾಶವನ್ನು ಮಾಡಿಕೊಡಬೇಕು.

(ಗೊಂದಲ)

ಶ್ರೀ ಕೆ.ಜೆ. ಜಾರ್ಜ್:– ಅವರು ಸಹಿ ಮಾಡದೆಯೇ ಹೇಗೆ ಮಾತನಾಡುವುದಕ್ಕೆ ಸಾಧ್ಯ? adjournment motionಗೆ ಯಾರು ಸಹಿ ಮಾಡಿರುತ್ತಾರೋ ಅವರು ಮಾತನಾಡಬೇಕಲ್ಲವೇ? Home Departmentಗೆ ಸಂಬಂಧಿಸಿದ್ದರೆ ಮಾತನಾಡಿ.

(ಗೊಂದಲ)

ಅಧ್ಯಕ್ಷರು:– ದತ್ತಾರವರೆ ನೀವು ಇಲ್ಲಿ ಸಹಿ ಮಾಡಿರುವುದಿಲ್ಲ. ತಾವು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಆರ್. ರೋಷನ್ ಬೇಗ್:– General discussion ಬಂದಾಗ department ಬಗ್ಗೆ ಮಾತನಾಡಿ.

ಶ್ರೀ ಕೆ.ಜೆ. ಜಾರ್ಜ್:– ಸನ್ಮಾನ್ಯ ಸಭಾಧ್ಯಕ್ಷರೆ, ...

ಅಧ್ಯಕ್ಷರು:– ದಯಮಾಡಿ ತಾವು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ವೈ.ಎಸ್.ವಿ. ದತ್ತ:– ಈ ಸದನದ ಒಬ್ಬ ಶಾಸಕರ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ.

(ಗೊಂದಲ)

(ಈ ಹಂತದಲ್ಲಿ ಜೆಡಿಎಸ್ ಪಕ್ಷದ ಹಲವು ಮಾನ್ಯ ಸದಸ್ಯರು ಒಟ್ಟಿಗೆ ಎದ್ದು ನಿಂತು ಮಾತನಾಡುತ್ತಿದ್ದರು)

(ಗೊಂದಲ)

ಅಧ್ಯಕ್ಷರು:– ಆಮೇಲೆ ಪ್ರಶ್ನೆ ಕೇಳಿ.

(ಗೊಂದಲ)

ಶ್ರೀ ಟಿ.ಬಿ. ಜಯಚಂದ್ರ:– Rule 69 ಅಡಿಯಲ್ಲಿ ಎಷ್ಟು ಜನಕ್ಕೆ allow ಮಾಡುವಿರಿ?

(ಗೊಂದಲ)

ಅಧ್ಯಕ್ಷರು:– ನೋಡಿ ಸದನದ ಸಮಯವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ವಾಸ್ತವಿಕವಾಗಿ.. ಕೇಳಿ ಸ್ವಾಮಿ, ಕೊಡುವುದಕ್ಕಾಗುವುದಿಲ್ಲ. ಉತ್ತರ ಹೇಳಿ. ನೋಟಿಸ್ ಕೊಟ್ಟಿಲ್ಲ, ನೊಟೀಸ್ ಕೊಡಿ ಎಂದೆ.

(ಗೊಂದಲ)

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:– ಇಲ್ಲಿಂದ ತಂಡ ರಚಿಸಿಲ್ಲ, ಸರ್, regular ಅಧಿಕಾರಿಗಳನ್ನು ನೀವು ತಂಡದಲ್ಲಿ ಹಾಕಿ ಕಳುಹಿಸಿದರೆ ನನ್ನೂರಿನ CPI ಆರು ತಿಂಗಳುಗಳಿಂದ ಆ ಭಾಗದ ತನಿಖಾ ತಂಡದಲ್ಲಿರುವುದರಿಂದ ಹಾಡುಹಗಲೇ ಇಬ್ಬರು ಹುಡುಗರು ಹತ್ಯೆಯಾಯಿತು. ಅದನ್ನು ನೋಡಿಕೊಳ್ಳುವವರೆ ಇಲ್ಲ.

(ಗೊಂದಲ)

ಶ್ರೀ ವೈ.ಎಸ್.ವಿ. ದತ್ತಾ:– ಮಾನ್ಯ ಸದಸ್ಯರ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ.

(ಗೊಂದಲ)

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:– ದತ್ತಾರವರೆ, ನಾನು ಮಾತನಾಡುತ್ತಿದ್ದೇನೆ. ಮಧ್ಯದಲ್ಲಿ ನೀವೇನು ಮಾತನಾಡುವುದು. ಒಂದು ನಿಮಿಷ ಅಧ್ಯಕ್ಷರೆ,

ಅಧ್ಯಕ್ಷರು:– ಸಾಕು ಬಿಡಿ,

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:– ನೀವು regular duty ಮಾಡುವವರನ್ನು regular duty ಮಾಡಲಿಕ್ಕೆ ಇಡಿ. ನೀವೇನಾದರೂ ವಿಶೇಷ ತನಿಖೆ ಮಾಡಬೇಕಾದರೆ ಅದಕ್ಕೆ ಯಾರಿಗಾದರೂ ಬೇರೆಯವರಿಗೆ ನೇಮಕ ಮಾಡಿ. ಅಲ್ಲಿ ಇಬ್ಬರು ಹುಡುಗರು ಸತ್ತುಹೋದರು. ಅಲ್ಲಿ Law and Order ನೋಡುವವರು ಯಾರು ಇಲ್ಲದ ಪರಿಣಾಮ ಇಬ್ಬರು ಹುಡುಗರ ಹತ್ಯೆಯಾಯಿತು. ಈ ರೀತಿ regular policeನವರು ಯಾರಿದ್ದಾರೆ, ಅವರನ್ನು regular duty ಮಾಡಲಿಕ್ಕೆ ಇಡಿ. Special squad ಮಾಡಿಸುವುದಾದರೆ ಬೇರೆ ಪೊಲೀಸಿನವರನ್ನು ನೇಮಕ ಮಾಡಿ ಕಳುಹಿಸಿ.

ಶ್ರೀ ಅರವಿಂದ ಲಿಂಬಾವಳಿ:– ಸಚಿವರೇ, ಒಂದು ನಿಮಿಷ ನನಗೆ ಮಾತನಾಡಲಿಕ್ಕೆ ಅನುಮತಿಯನ್ನು ಕೊಟ್ಟಿದ್ದಾರೆ.

ಅಧ್ಯಕ್ಷರು:– ಎರಡೇ ನಿಮಿಷದಲ್ಲಿ ಮಾತನಾಡಿ ಮುಗಿಸಿ.

ಶ್ರೀ ಅರವಿಂದ ಲಿಂಬಾವಳಿ:– ಮಾನ್ಯ ಸಭಾಧ್ಯಕ್ಷರೆ, ನನಗೆ ಮಾತನಾಡಲಿಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ವಂದನೆಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲಿ ಈಗಾಗಲೇ ಮಾನ್ಯ ಉಪ ಮುಖ್ಯಮಂತ್ರಿಗಳು, ಮಾನ್ಯ ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾಗಿ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ವಿಷಯವನ್ನು repeat ಮಾಡುವುದಿಲ್ಲ. ಮಾನ್ಯ ಗೃಹಸಚಿವರಿಗೆ ಈ ಪ್ರಕರಣ ಬಹಳ ಚೆನ್ನಾಗಿ ಗೊತ್ತಿದೆ. Father K.J.Thomas ರವರ ಕೊಲೆ ಪ್ರಕರಣ. 2013ನೇ ಸಾಲಿನ ಮಾರ್ಚ್ 31 ರಂದು ಇವರ ಕೊಲೆಯಾಯಿತು. ಆ ಕೊಲೆ ಪ್ರಕರಣ. 2013ನೇ ಸಾಲಿನ ಮಾರ್ಚ್ 31 ರಂದು ಇವರ ಕೊಲೆಯಾಯಿತು. ಆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ..

ಅಧ್ಯಕ್ಷರು:- ಲಿಂಬಾವಳಿ ಈಗ ದಯವಿಟ್ಟು ಕೇಳಿ, ಇಂಥ ವಿಚಾರದಲ್ಲಿ ಸಾರ್ವತ್ರಿಕವಾದ ವಾತಾವರಣ ಏನಾಗಿದೆ ಎಂದು ಹೇಳಬೇಕು. ನೀವು individual case ತೆಗೆದುಕೊಂಡು pin point ಮಾಡಿ ಹೇಳಿದರೆ, ಇದು ಕೊಲೆ, ಮರ್ಡರ್ ಎಂದು ಹೇಳಿದರೆ ಆಗುತ್ತದೆಯೇ?

ಶ್ರೀ ಅರವಿಂದ ಲಿಂಬಾವಳಿ:- ನನ್ನ ವಾದವನ್ನು ತಾವು ಆಲಿಸಬೇಕು. ಮುಂದೆ ಹೇಳುವುದಕ್ಕೆ ಅವಕಾಶ ಕೊಟ್ಟರೆ ತಮಗೆ ಅರ್ಥವಾಗುತ್ತದೆ ಅಧ್ಯಕ್ಷರೆ. ಈ ಪ್ರಕರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕನ್ನಡದ ಕ್ರೈಸ್ತರೆಲ್ಲ ಒತ್ತಾಯ ಮಾಡಿ ಯಾರು ಕೊಲೆ ಮಾಡಿದ್ದಾರೆ, ಆ ಕೊಲೆಗಡುಕರನ್ನು ಹಿಡಿಯಬೇಕು ಎಂದು ಒತ್ತಾಯ ಮಾಡಿದಾಗ ಜನವರಿಯಲ್ಲಿ ಮುಖ್ಯಮಂತ್ರಿಗಳು ಆದೇಶವನ್ನು ಕೊಟ್ಟರು. ಅದಾದ ನಂತರ ಅನಗತ್ಯವಾಗಿ ಇದರಲ್ಲಿ ಇಬ್ಬರನ್ನು ತಪ್ಪಿತಸ್ಥರನ್ನಾಗಿ ಮಾಡಿದ್ದಾರೆ.

ಶ್ರೀ ಕೆ.ಜೆ. ಜಾರ್ಜ್ (ಮಾನ್ಯ ಗೃಹಸಚಿವರು):- ಯಾರು ತಪ್ಪಿತಸ್ಥರು ಎಂಬ ಬಗ್ಗೆ ಈ ಸದನದಲ್ಲಿ ಚರ್ಚೆ ಮಾಡಲಿಕ್ಕೆ ಆಗುತ್ತದೆಯೇ? ಅದು ಕೋರ್ಟ್ ಮುಂದೆ ಇದೆ.

ಶ್ರೀ ಅರವಿಂದ ಲಿಂಬಾವಳಿ:- ನಾನು ಹೇಳಿದ ಮೇಲೆ ಉತ್ತರ ಹೇಳಿ.

ಶ್ರೀ ಕೆ.ಜೆ. ಜಾರ್ಜ್ (ಮಾನ್ಯ ಗೃಹ ಸಚಿವರು):- ಲಿಂಬಾವಳಿಯವರೆ, ನೀವು ಒಂದು ಕೆಲಸ ಮಾಡಿ, ನೀವು ಒಬ್ಬರು ವಕೀಲರನ್ನು ನೇಮಕ ಮಾಡಿ ಕೋರ್ಟಿಗೆ ಹೋಗಿ ಅದರ ಬಗ್ಗೆ argue ಮಾಡಿ. ಈ ವಿಚಾರಗಳನ್ನು ನಾವು ಈ ಸಭೆಯಲ್ಲಿ ಚರ್ಚೆ ಮಾಡಲಿಕ್ಕೆ ಸಾಧ್ಯವಿಲ್ಲ.

ಶ್ರೀ ಅರವಿಂದ ಲಿಂಬಾವಳಿ:- ಸದನದಲ್ಲಿ ಏಕೆ ಚರ್ಚೆ ಮಾಡಲಿಕ್ಕಾಗುವುದಿಲ್ಲ?

ಶ್ರೀ ಕೆ.ಜೆ. ಜಾರ್ಜ್ (ಮಾನ್ಯ ಗೃಹ ಸಚಿವರು):- ಈ ಪ್ರಕರಣ ಕೋರ್ಟ್ ಮುಂದೆ ಇದೆ.

ಶ್ರೀ ಅರವಿಂದ ಲಿಂಬಾವಳಿ:- ಇಲ್ಲ, ನಾನು ಹೇಳುತ್ತೇನೆ. ಎಲ್ಲಾ ಕೇಸುಗಳು ಕೋರ್ಟ್ ಮುಂದೆ ಇರುತ್ತದೆ. ಹಾಗೆಂದು ಇಲ್ಲಿ ಚರ್ಚೆ ಮಾಡಲಿಕ್ಕಾಗುವುದಿಲ್ಲವೆಂದು ಹೇಳುವುದಕ್ಕಾಗುವುದಿಲ್ಲ. ಮಾನ್ಯ ಅಧ್ಯಕ್ಷರೆ ನೀವು ನಮ್ಮ ರಕ್ಷಣೆಗೆ ಬರಬೇಕು. ವಿಲಿಯಂ ಹ್ಯಾಟ್ರಿಕ್ ಮತ್ತು ಪೀಟರ್ ಈ ಮೂರು ಜನ ಪಾದ್ರಿಗಳಾದರೂ ಸಹ ಇವರನ್ನೇ target ಮಾಡಿ ಇವರು ಕನ್ನಡದವರೆನ್ನುವ ಕಾರಣಕ್ಕಾಗಿ ಇವರನ್ನು ratget ಮಾಡುತ್ತಾರೆ ಎಂದರೆ ಇದು ಎಷ್ಟರಮಟ್ಟಿಗೆ ಸರಿಯಾಗುತ್ತದೆ?

ಶ್ರೀ ಕೆ.ಜೆ. ಜಾರ್ಜ್ (ಮಾನ್ಯ ಗೃಹ ಸಚಿವರು):- ಅವರು ಹೇಳುತ್ತಿರುವುದು ಸರಿಯಲ್ಲ, ನಾವು ಯಾರಿಗೂ ತಾರತಮ್ಯ ಮಾಡುತ್ತಿಲ್ಲ.

ಶ್ರೀ ಅರವಿಂದ ಲಿಂಬಾವಳಿ:- ನೀವು ದಯವಿಟ್ಟು emotional ಆಗಬೇಡಿ.

ಶ್ರೀ ಕೆ.ಜೆ. ಜಾರ್ಜ್ (ಮಾನ್ಯ ಗೃಹ ಸಚಿವರು):- Emotional ಆಗುವುದಿಲ್ಲ, ಇದು ಕೋರ್ಟಿನ ಮುಂದಿರುವ ವಿಚಾರವಾಗಿದೆ, ಪೋಲೀಸ್ ತನಿಖೆ ಮಾಡಿರುವ ವಿಚಾರ, ಚಾರ್ಜ್‌ಶೀಟ್ ಮಾಡಿರುವ ವಿಚಾರ ಇದನ್ನು ಕೋರ್ಟ್ ತೀರ್ಮಾನ ಮಾಡುತ್ತದೆ.

ಶ್ರೀ ಅರವಿಂದ ಲಿಂಬಾವಳಿ:- ಇದು ಪೊಲೀಸ್ ತನಿಖೆಯ ಬಗ್ಗೆ ಇರುವ ಪ್ರಶ್ನೆಯಾಗಿದೆ.

ಅಧ್ಯಕ್ಷರು:- ಸಾಕು ಬಿಡಿ.

ಶ್ರೀ ಕೆ.ಆರ್. ರಮೇಶ್ ಕುಮಾರ್:- ಸಭಾಧ್ಯಕ್ಷರೆ, I am on a Point of Order. ನೋಡಿ ಅಧ್ಯಕ್ಷರೆ, ಮಾನ್ಯ ಅಶೋಕ್‌ರವರು ಚರ್ಚೆಯನ್ನು ಬಹಳ ಗಂಭೀರವಾಗಿ ಪ್ರಾರಂಭ ಮಾಡಿದರು. ಆ ಚರ್ಚೆಯ contours ಅನ್ನು ರೂಲ್ ಒಳಗೆ ನಡೆಸಿಕೊಂಡು ಬಂದರು. ಒಂದು ಹಂತದಲ್ಲಿ ಕೋರ್ಟ್ ಮುಂದೆ ಈ ವಿಚಾರ ಬಂದಾಗ ಆ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿದ ಮಾನ್ಯ ಬೋಪಯ್ಯನವರು ನಾವು ಮೆರಿಟ್ಸ್ ಅನ್ನು ಚರ್ಚೆ ಮಾಡುತ್ತಿಲ್ಲ,

ಪೊಲೀಸ್‌ನವರ ವರ್ತನೆ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದೇವೆ ಎಂದು ಹೇಳಿದರು. ಮಾನ್ಯ ಸದಸ್ಯರಾದ ಲಿಂಬಾವಳಿಯವರು ಅನಗತ್ಯವಾಗಿ ಯಾರನ್ನೋ ಅಪರಾಧಿಗಳನ್ನಾಗಿ ಮಾಡಿದ್ದೀರಿ ಎಂದು ಹೇಳಿದರು. ಅನಗತ್ಯ, ಅಗತ್ಯ, ಮಾಡಿದ್ದು ಸರಿಯೋ, ತಪ್ಪೋ, ಅದು ಕೋರ್ಟ್ ಮುಂದೆ adjudication ನಲ್ಲಿದೆ. Now how can be this house can be a party for such things? ಮಾನ್ಯ ಲಿಂಬಾವಳಿಯವರು ನಮ್ಮ ಗೌರವಾನ್ವಿತ ಸ್ನೇಹಿತರು, ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಯಾವ ಸಂಪ್ರದಾಯವನ್ನು ಈ ಸದನದಲ್ಲಿ ಕಾಪಾಡಿಕೊಂಡು ಬರುತ್ತಿದ್ದೇವೆ, ಅದನ್ನು ಗೌರವಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾವು ನಮ್ಮೊಂದಿಗೆ ಸಹಕರಿಸಬೇಕು. ನಿಜವಾಗಲೂ ಕೂಡ ಬಹಳ ಒಳ್ಳೆಯ ರೀತಿಯಲ್ಲಿ ಚರ್ಚೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಅಶೋಕ್‌ರವರ ಮಾತನ್ನು ಒಂದು ಕ್ಷಣ ನಾವು ಆ ಕಡೆ ಈ ಕಡೆ ಗಮನ ಹರಿಸದೆ ಕೇಳುತ್ತಿದ್ದೆವು. With his experience of past, as a Home Minister ಬಹಳ neat ಆಗಿ ಆ ಕೇಸನ್ನು ಅವರು expain ಮಾಡಿದ್ದಾರೆ. ಜಗದೀಶ್ ಶೆಟ್ಟರ್‌ರವರು ಅವರು ಹೇಳಿದ ವಿಚಾರವನ್ನು ಪುನರಾವರ್ತನೆ ಮಾಡದೆ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ. ಸುನಿಲ್‌ರವರು ಇನ್ನು ಕೆಲವು ಹೊಸ ವಿಚಾರಗಳನ್ನು ಹೇಳಿದರು. ಸಾಕು we have had enough. I think ನಾನು ತಮ್ಮಲ್ಲಿ ಅಪೀಲ್ ಮಾಡಿಕೊಳ್ಳುತ್ತೇನೆ. ಇದನ್ನು close ಮಾಡಿ, ಅದಕ್ಕೆ reply ಮಾಡಲಿ. ನಮ್ಮನ್ನು ನಾವೇ ನಡೆಸಿಕೊಳ್ಳುವುದಕ್ಕಾಗುವುದಿಲ್ಲ.

ಶ್ರೀ ಅರವಿಂದ ಲಿಂಬಾವಳಿ:- ಅವರು ಉತ್ತರ ಕೊಡಲಿ, ಹಿರಿಯರಾದ ಮಾನ್ಯ ರಮೇಶ್‌ಕುಮಾರ್ ಅವರ ಬಗ್ಗೆ ನನಗೆ ಗೌರವಿದೆ. ಆದರೆ ಈಗ ಪ್ರಸ್ತಾಪವಾಗಿರುವ ಪ್ರಕರಣಗಳು ಯಾವುದು ಕೋರ್ಟ್‌ನಿಂದ ಹೊರಗೆ ಇರುವ ಸ್ಥಿತಿಯಲ್ಲಿರುವುದಿಲ್ಲ. ಬೋಪಯ್ಯನವರು ಹೇಳಿದ ಹಾಗೆ ರಾಜ್ಯದ ಮಾನ ಮರ್ಯಾದೆ ಪ್ರಶ್ನೆ. ತಮಗೆ ಗೊತ್ತಿರುವ ಹಾಗೆ A.J. Philips ರವರು ಹಿರಿಯ ಪತ್ರಕರ್ತರು. ಇವರು ಕರ್ನಾಟಕ ರಾಜ್ಯದ ಮಾನ ಹರಾಜು ಹಾಕುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ.

ಮಾನ್ಯ ಮುಖ್ಯಮಂತ್ರಿಗಳೇನು ತಕ್ಷಣ ಅವರನ್ನು ಹಿಡಿಯಿರಿ ಎಂದು ಆದೇಶ ಕೊಟ್ಟಿದ್ದರು.

ಅಧ್ಯಕ್ಷರು:– ನೋಟೀಸಿನಲ್ಲಿ ಇಂಥ ಯಾವುದೇ ಪ್ರಕರಣಗಳನ್ನು ಪ್ರಸ್ತಾಪ ಮಾಡಿಲ್ಲ. We should go by rule.

ಶ್ರೀ ಅರವಿಂದ ಲಿಂಬಾವಳಿ:– ಒಟ್ಟು ರಾಜ್ಯದ ಒಳಿತಿಗೆ ಸಂಬಂಧಪಟ್ಟಂತೆ ಇದೆ.

ಶ್ರೀ ಕೆ.ಜೆ. ಜಾರ್ಜ್:– ಮಾನ್ಯ ಅಧ್ಯಕ್ಷರೆ, ದಯವಿಟ್ಟು ನಾವು ಪ್ರಶ್ನೆಗಳನ್ನು ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಒಟ್ಟು ರಾಜ್ಯದಲ್ಲಿರುವಂಥ ..

ಅಧ್ಯಕ್ಷರು:– ನೋಡಿ, ಈಗ ಈ demand ಇದೆ. ವಾಸ್ತವಿಕವಾಗಿ ಇದನ್ನು ಅವಕಾಶ ಕೊಡಬಾರದಾಗಿತ್ತು, ಆದರೂ ಕೊಡುತ್ತಿದ್ದೇನೆ. ಇದನ್ನು ದುರುಪಯೋಗಪಡಿಸಿಕೊಳ್ಳಬೇಡಿ.

ಶ್ರೀ ಅರವಿಂದ ಲಿಂಬಾವಳಿ:– ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆಯಾಗುತ್ತಿದೆ. ಮಾನ್ಯ ಅಧ್ಯಕ್ಷರೆ, ಈ ವಿಷಯ ಪ್ರಸ್ತಾಪ ಮಾಡಿರುವುದು ತಾವು ತಪ್ಪು ಎಂದು ಹೇಳುವುದಾರೆ ನಾನು ಕುಳಿತುಬಿಡುತ್ತೇನೆ.

ಅಧ್ಯಕ್ಷರು:– ಸಾಕು, ಉತ್ತರ ಹೇಳಿ.

ಶ್ರೀ ಅರವಿಂದ ಲಿಂಬಾವಳಿ:– ಅಧ್ಯಕ್ಷರೆ, ನಾನು ಹೇಳುವುದಕ್ಕೆ ಹೊರಟಿರುವುದು ಇಷ್ಟೇ, ಯಾರೂ ತಪ್ಪಿತಸ್ಥರಲ್ಲ, ಅವರನ್ನು ಗುರಿ ಮಾಡುತ್ತಿದ್ದೀರಿ.

(ಗೊಂದಲ)

ಅಧ್ಯಕ್ಷರು:– ಈ ಬಗ್ಗೆ merit, demerit ಬಗ್ಗೆ ಮಾತನಾಡಬೇಡಿ.

ಶ್ರೀ ಅರವಿಂದ ಲಿಂಬಾವಳಿ:– ಪೊಲೀಸ್ ಆಫೀಸ್ misuse ಆಗುತ್ತಿದೆ. That’s I want to tell it.

ಅಧ್ಯಕ್ಷರು:- No, please resume. ಉತ್ತರ ಹೇಳಿ, ಕೇಳುವವರು ಕೇಳುತ್ತಾರೆ, ಇಲ್ಲದವರು ಇಲ್ಲ.

ಶ್ರೀ ಕೆ.ಜೆ. ಜಾರ್ಜ್ (ಮಾನ್ಯ ಗೃಹ ಸಚಿವರು):- ಮಾನ್ಯ ಸಭಾಧ್ಯಕ್ಷರೆ, ವಿರೋಧ ಪಕ್ಷದ ನಾಯಕರು, ಮಾಜಿ ಗೃಹ ಮಂತ್ರಿಗಳು, ಕೆಲವು ಹಿರಿಯ ಸದಸ್ಯರುಗಳು ಇವತ್ತು Adjournment motion ಕೊಟ್ಟಿದ್ದನ್ನು ತಾವು ಅದನ್ನು ನಿಯಮ 60 ಕ್ಕೆ convert ಮಾಡಿದ್ದೀರಿ. ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳುತ್ತಾರೆ. ಬಹುಶಃ ಇದು ನಿನ್ನೆ ಇವತ್ತು ಅಸೆಂಬ್ಲಿಯಲ್ಲಿ ತಂದ ವಿಚಾರವಲ್ಲ. ಪ್ರತಿಯೊಂದು ಅಸೆಂಬ್ಲಿಯಲ್ಲಿ ಸಹಿತ ಬಿಜೆಪಿಯವರು ವಿರೋಧ ಪಕ್ಷದವರಾಗಿ ಮೊದಲನೆ ದಿವಸದಿಂದ ಕರ್ನಾಟಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೆಟ್ಟಿದೆ ಎಂದು ಹೇಳುತ್ತಾರೆ, ಈ ನೋಟೀಸಿನಲ್ಲಿ ಉದಾಹರಣೆಯನ್ನು ಕೊಟ್ಟಿದ್ದಾರೆ. ಡಕಾಯಿತಿ ಜಾಸ್ತಿಯಾಗಿವೆ, ಮರ್ಡರ್ ಜಾಸ್ತಿಯಾಗಿವೆ, robbery ಜಾಸ್ತಿಯಾಗಿವೆ. ಅಧ್ಯಕ್ಷರೆ, ನಾನು ತಮ್ಮ ಗಮನಕ್ಕೆ ತರಲಿಕ್ಕೆ ಇಚ್ಛೇಪಡುತ್ತಿದ್ದೇನೆ. ಮರ್ಡರ್ 2011 ರಲ್ಲಿ 1820, 2012 ರಲ್ಲಿ 1860, 2013 ರಲ್ಲಿ 1601, 2014 ರಲ್ಲಿ 660 ಎಂದರೆ ಕಡಿಮೆ ಆಗಿದೆ. ಡಕಾಯಿತಿ 2011ರಲ್ಲಿ 613, 2012 ರಲ್ಲಿ 211, 2013ರಲ್ಲಿ 180, ಈಗ upto May 145. Robbery 2011 ರಲ್ಲಿ 2123, 2012 ರಲ್ಲಿ 2207, 2013 ರಲ್ಲಿ 2150, ಈಗ upto May 912. ತಾವು ಈ ಅಂಕಿಅಂಶಗಳನ್ನು ನೋಡಿದರೆ ಈ ಅಪರಾಧಗಳು ಕಡಿಮೆಯಾಗಿವೆ.

ಶ್ರೀ ಕೆ.ಜಿ. ಬೋಪಯ್ಯ:- ರೇಪ್ ಕೇಸುಗಳು ಜಾಸ್ತಿಯಾಗಿವೆ, ಅದರ ಬಗ್ಗೆ ನೀವು ಹೇಳಲಿಲ್ಲ.

(ಗೊಂದಲ)

ದೆಹಲಿಯಲ್ಲಿ ಆ ನಿರ್ಭಯ ಕೇಸ್ ಆದ ಮೇಲೆ ಏನಾಯಿತು ಎಂದರೆ, ತಮಗೆ ಅದು ಗೊತ್ತಿದೆ. ಮಾಧ್ಯಮದಲ್ಲೆಲ್ಲಾ ಇದು ಸಾಕಷ್ಟು ಬಂದು ಜನರಿಗೆ ತಿಳುವಳಿಕೆ ಮತ್ತು ಧೈರ್ಯ ಬಂದಿದೆ. ಬಂದು ಕೇಳುವುದಕ್ಕೆ ಧೈರ್ಯ

ಬಂದಿದೆ. ನಾನು ಮತ್ತು ನಮ್ಮ ಮಾನ್ಯ ಮುಖ್ಯಮಂತ್ರಿಯವರು ಹಿರಿಯ ಆಫೀಸರ್‌ಗಳ ಒಂದು ಸಭೆ ಕರೆದು, ಎಲ್ಲಾ complaint ಗಳನ್ನು ದಾಖಲೆ ಮಾಡಿ enquiry ಮಾಡಬೇಕೆಂದು ಎಲ್ಲಾ ಆಫೀಸರ್‌ಗಳಿಗೂ ಹೇಳಿದ್ದೇವೆ. ಕಡ್ಡಾಯವಾಗಿ ಹೇಳಲಾಗಿದೆ. ಅದೂ ಅಲ್ಲದೆ, ಯಾವುದೇ ಸ್ಟೇಷನ್ ಆಗಲಿ, ಆ ಸ್ಟೇಷನ್ ವ್ಯಾಪ್ತಿಗೆ ಬರದಿದ್ದರೂ ಸಮೇತ ನೀವು ಅದನ್ನು ದಾಖಲೆ ಮಾಡಿ ನಂತರ ವರ್ಗೀಕರಣ ಮಾಡಿ ಎಂದು ಆದೇಶ ಕೊಟ್ಟಿದ್ದೇವೆ. ಈಗ ಒಂದು ದೊಡ್ಡ amendment ತಂದು ಅದನ್ನು ದೊಡ್ಡ ಪ್ರಮಾಣದಲ್ಲಿ widen ಮಾಡಿದ್ದಾರೆ. ಮೊದಲು rape ಎಂದು ಹೇಳಿ ಅದಕ್ಕೆ ವಿಶ್ಲೇಷಣೆ ಭಾರಿಯಾಗಿದೆ. ಅದಕ್ಕೋಸ್ಕರ ಹೆಚ್ಚಿಗೆ ಬರುತ್ತಿದೆ. ಆದರೆ, ಈ ವಿಚಾರದಲ್ಲಿ ನಾವು ಭಾರೀ sensitive ಆಗಿದ್ದೇವೆ. ನಾವು ಭಾರೀ careful ಆಗಿ ನೋಡಬೇಕಾಗುತ್ತದೆ. ತಾವು ಈ rape case ವಿಚಾರ ಕೇಳುತ್ತಿದ್ದೀರಿ. ದಯವಿಟ್ಟು ಇದು ಒಂದು ದುಃಖಕರ ಸಂಗತಿ. ಹೀಗೆ ಆಗಬಾರದಾಗಿತ್ತು. ಇವತ್ತು ನಾನು ಹೇಳುತ್ತಿರುವುದು, ಈಗ ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಈಗ ಡಾ|| ರವೀಂದ್ರ ನಾಥ್ ವಿಚಾರ raise ಮಾಡಿದ್ದಾರೆ. ಡಾ|| ರವೀಂದ್ರ ನಾಥ್‌ರವರು ಒಬ್ಬ ಒಳ್ಳೆಯ ದಕ್ಷ ಆಫೀಸರ್ ಆಗಿದ್ದರು. ಬಹುಶಃ ಈ ಒಂದು incident ಆಗುವತನಕ ಅವರ ರೆಕಾರ್ಡ್‌ನಲ್ಲಿ ಒಂದೇ ಒಂದು black mark ಇರಲಿಲ್ಲ. ಅವತ್ತು ಆ ಕಾಫಿ ಶಾಪ್‌ನಲ್ಲಿ ಒಂದು incident ಆಗಿತ್ತು. ಅಶೋಕ್‌ರವರು ಹೇಳುತ್ತಾರೆ ಅವರು ಕಾಫಿ ಕುಡಿಯುವುದಕ್ಕೆ ಹೋದರು ಎಂದು ಹೇಳುತ್ತಾರೆ. ಕಾಫಿ ಕುಡಿಯುವುದಕ್ಕೆ ಹೋಗಬಾರದೆಂದು ಯಾವ ಕಾನೂನಿನಲ್ಲಿಯೂ ಇಲ್ಲ. ಅವರು KSRP ಯ ADGP. ಬೆಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ಕಛೇರಿಗಳು ಇರುತ್ತವೆ. ಅವರು ವಿಸಿಟ್ ಮಾಡಬೇಕಾಗುತ್ತದೆ, ಹೋಗುತ್ತಿರುತ್ತಾರೆ. ಅವರು ಕಾಫಿ ಕುಡಿದರೆ ಅದು ಏನು ತಪ್ಪಾಗುವುದಿಲ್ಲ. ಅಲ್ಲಿ ಏನಾಗಿದೆ ಎಂದರೆ ಒಂದು private complaint ಬಂದಿದೆ. ಒಬ್ಬ ಮಹಿಳೆ ಈ ರೀತಿಯಲ್ಲಿ ತಮ್ಮ ಫೋಟೋ ತೆಗೆದಿದ್ದಾರೆ ಎಂದು complaint ಕೊಟ್ಟಿದ್ದಾರೆ. ಆ ವಿಚಾರದಲ್ಲಿ ಏನಾಗಿದೆ ಅವತ್ತು ಮಾನ್ಯ ಮುಖ್ಯಮಂತ್ರಿಯವರು ಕನ್ನಿಂಗ್‌ಹ್ಯಾಮ್ ರೋಡ್‌ಗೆ

inspection ಗೆ ಹೋಗುವ ಸಂದರ್ಭವಿತ್ತು. ಅವತ್ತು full ಬಂದೋಬಸ್ತ್ ಇತ್ತು. ಆ ಬಂದೋಬಸ್ತ್‌ಯಿದ್ದ ಕಾರಣದಿಂದ ಹೆಚ್ಚಿನ ಪೊಲೀಸ್ ಆಫೀಸರ್‌ಗಳು, ಸಬ್-ಇನ್ಸ್‌ಪೆಕ್ಟರ್‌ಗಳೆಲ್ಲಾ ಅಲ್ಲಿ ಗಸ್ತು ತಿರುಗುತ್ತಿದ್ದರು, ಹೊಯ್ಸಳ ವ್ಯಾನ್ ಸಹ ಇತ್ತು. ಇಲ್ಲಿ ಈ ಗಲಾಟೆ ನೋಡಿ Sub-inspector ಒಳಗೆ ಹೋಗಿದ್ದಾರೆ. ಅಲ್ಲಿ ಹೋದಾಗ ರವೀಂದ್ರನಾಥ್‌ರವರು ಅವರ indentity card ತೋರಿಸಿ ನಾನು ADGP ಎಂದು ಹೇಳಿದ್ದಾರೆ. ಇದು ನಾನು ಹೇಳುತ್ತಿಲ್ಲ. ಏಕೆಂದರೆ, ನೀವು ಕೇಳಬಹುದು, ನಾನು ಅವತ್ತೇ ಹೇಳಬಹುದಿತ್ತು ಎಂದು ಕೇಳಬಹುದು. ನಾವು ಏನು ಮಾಡಿದ್ದೇವೆ ಎಂದರೆ CID ವಿಚಾರಣೆಯಲ್ಲಿ ಬಂದ ಅಂಶಗಳನ್ನು ಇವತ್ತು ಹೇಳುತ್ತಿದ್ದೇನೆ. ಆ ಅಂಶಗಳು ಏನಾಗಿದೆ ಎಂದರೆ, ಇವರು ADGP ಎಂದು ಅವರಿಗೆ ಗೊತ್ತಾದರೂ ಸಹ ಅವರನ್ನು arrest ಮಾಡಿ, ಇಲ್ಲ ಅವರನ್ನು arrest ಮಾಡಿಲ್ಲ, ಹೊಯ್ಸಳ ವ್ಯಾನ್‌ನಲ್ಲಿ ಅವರನ್ನು ಹಾಗೆಯೇ ದಬ್ಬಿಕೊಂಡು ಹೋಗಿ ಹೈಗ್ರೌಂಡ್ ಪೊಲೀಸ್ ಸ್ಟೇಷನ್‌ಗೆ ಹೋಗಿದ್ದಾರೆ. ಇವತ್ತು ಸರ್ಕಾರ ಇದರಲ್ಲಿ ಯಾವುದೇ ವಿಚಾರದಲ್ಲಿ ನೇರವಾಗಿ involve ಆಗಿಲ್ಲ. ನಮ್ಮ ಸರ್ಕಾರ ಬಂದಮೇಲೆ ನಾನು ಗೃಹ ಮಂತ್ರಿಯಾದ ಮೇಲೆ ಎಲ್ಲಾ ಅಧಿಕಾರವನ್ನು ನಮ್ಮ ಆಫೀಸರ್‌ಗಳಿಗೆ ಕೊಟ್ಟಿದ್ದೇನೆ. Commissionarate, Bangalore ನಲ್ಲಿ ಏನಾದರೂ ಆಗಬೇಕಾದರೆ, ಅದು ಪೊಲೀಸ್ ಕಮೀಷನರ್‌ರವರ ಕೆಲಸವೇ ಹೊರತು ಗೃಹ ಮಂತ್ರಿ ಕೆಲಸವಲ್ಲಿ. ಏನು ಮಾಡುತ್ತಾರೆ ಎಂದರೆ ಅವರನ್ನು ಕರೆದುಕೊಂಡು ಹೋಗಿ ಆ complaint ದಾಖಲು ಮಾಡುತ್ತಾರೆ. ಅವರು complaint ಕೊಡುವಾಗ ಏನು ಹೇಳುತ್ತಾರೆ ಎಂದರೆ ನನಗೆ ಇವರು ಯಾರು ಎಂಬುದು ಗೊತ್ತಿಲ್ಲ. ಅಪರಿಚಿತರೊಬ್ಬರು ನನಗೆ ಈ ರೀತಿ ಮಾಡಿದರು ಎಂದು ಹೇಳುತ್ತಾರೆ. ಆ ವಿಚಾರದಲ್ಲಿ complaint ಆದಾಗ ಆ complaint register ಮಾಡಿ, ಅದು ಪೋಲೀಸ್ ಸ್ಟೇಷನ್‌ನ jurisdiction ಗೆ ಬರದೇ ಇರುವುದರಿಂದ ಅದನ್ನು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‌ಗೆ ವರ್ಗಾಯಿಸುತ್ತಾರೆ. ತದನಂತರ ಒಂದೆರಡು ದಿವಸಗಳು ಕಳೆದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‌ನಲ್ಲಿ ಇದೇ ರವೀಂದ್ರನಾಥ್‌ರವರು ಯಾವ

ಕಾರಣಕ್ಕೋಸ್ಕರ ಎಂದು ಕೇಳಿದರೆ ಅವರು police commissioner office ಗೆ ಹೋಗುತ್ತಾರೆ. ಇದರಲ್ಲಿ ಯಾವುದೇ ರೀತಿಯಲ್ಲಿ ಸಮೇತ ಪೊಲೀಸ್ ಕಮೀಷನರ್‌ರವರು ಭಾಗಿಯಾಗಿಲ್ಲ. ಇವರಾಗಿಯೇ ಪೊಲೀಸ್ ಕಮೀಷನರ್ ಆಫೀಸ್‌ಗೆ ಹೋಗಿ ನನ್ನನ್ನು ಅರೆಸ್ಟ್ ಮಾಡಿ ಎಂಬ ಮಾತನ್ನು ಹೇಳುತ್ತಾರೆ. ಅರೆಸ್ಟ್ ಮಾಡಿದ ಮೇಲೆ SHO ಅಂದರೆ ಸ್ಟೇಷನ್‌ನಲ್ಲಿ ಯಾರು IO ಯಾರಿದ್ದಾರೆ, ಅವರೇ ಮಾಡಬೇಕೆಂದು ಹೇಳುತ್ತಾರೆ. ಅದಕ್ಕೋಸ್ಕರ ಅವರು ಇಲ್ಲ ನಾನು ನಿಮ್ಮ ಕಾರಿನಲ್ಲಿ ಜೊತೆಯಲ್ಲಿ ಬರುತ್ತೇನೆ ಎಂದು . . .

ಅಧ್ಯಕ್ಷರು:– ADGP ಹೇಳಿದ್ದರಾ? ಅರೆಸ್ಟ್ ಮಾಡಿ ಎಂದು ಹೇಳಿದ್ದರಾ?

ಶ್ರೀ ಕೆ.ಜೆ. ಜಾರ್ಜ್:– ADGP ಯವರು ನನ್ನನ್ನು ಅರೆಸ್ಟ್ ಮಾಡಿ ಎಂದು ಕಮೀಷನರ್ ಆಫೀಸ್‌ಗೆ ಹೋಗುತ್ತಾರೆ. ಕಮೀಷನರ್ ಹೇಳುತ್ತಾರೆ, ನಮಗೆ ಅದಕ್ಕೆ ಅಧಿಕಾರವಿಲ್ಲ. Investigation officer ಯಾರಿದ್ದಾರೆ, ಅವರು ಅದನ್ನು ತನಿಖೆ ಮಾಡಬೇಕೆಂದು ಹೇಳುತ್ತಾರೆ. ಇದಾದ ಮೇಲೆ ಅವರೇ ಹೋಗಿ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‌ನಲ್ಲಿ ಇವರ ಮೇಲೆ ಜಾತಿ ನಿಂದನೆಯಾಗಿದೆ ಎಂದು ಅವರ ಮೇಲೆ, ಡಿ.ಸಿ.ಪಿ. ಮೇಲೆ ಮತ್ತು ಎಸ್.ಐ. ಮೇಲೆ complaint ಕೊಡುತ್ತಾರೆ. ಆಗ ನಾವು ಏನು ಮಾಡುತ್ತೇವೆ ಅಂದರೆ ಸರ್ಕಾರ ಏನು ಮಾಡುತ್ತದೆ ಎಂದರೆ, ಹೌದು commissioner ಮೇಲೆಯೇ ಆಪಾದನೆ ಮಾಡಿದ್ದಾರೆ, ಅದಕ್ಕೋಸ್ಕರವಾಗಿ CID ಗೆ ಕೊಡುತ್ತೇವೆ. CID ಗೆ ಕೊಟ್ಟ ಕೂಡಲೇ ಆವತ್ತು ತಾವು ಹೇಳಿದ ಹಾಗೆ ಕೆ.ಎಸ್.ಆರ್.ಪಿ.ಯವರು ಕೆಲವರು .. . ., ಅಶೋಕ್‌ರವರು ಹೇಳಿದರು 1,800. 1800 ಏನೂ ಇಲ್ಲ. ಕೆಲವೇ ಕೆಲವರು ಅವರು ಯಾರು ಯೂನಿಫಾರ್ಮ್‌ನಲ್ಲಿ ಇರಲಿಲ್ಲ. ಮತ್ತೆ ಅವರು family members, ಮತ್ತೆ By standers ಎಲ್ಲಾ ಸೇರಿ ಏಕೆ ಹೋಗಿದ್ದಾರೆ ಎಂದು ಕೇಳಿದ್ದಾರೆ. ಅವತ್ತು ಮಾಧ್ಯಮದಲ್ಲಿ ಸಂಪೂರ್ಣವಾಗಿ ಬರುತ್ತಿತ್ತು. ADGP ಯವರ ಮೇಲೆ ಸಂಚು ಮಾಡಿದ್ದಾರೆ, ಅವರ ಜಾತಿ ನಿಂದನೆ ಮಾಡಿದ್ದಾರೆ ಎಂದು ಬರುತ್ತಿತ್ತು. ಸಂಪೂರ್ಣವಾಗಿ ಏನು ರಿಲೇ ನಡೆಯುತ್ತಿತ್ತು ಎಂದರೆ running commentaryಯಲ್ಲಿ ಬರುತ್ತಿತ್ತು. ಆಗ

ಕೆಲವರಿಗೆ, ಅವರು emotional ಆಗುತ್ತಾರೆ. ಏನು ಒಳ್ಳೆಯ ದಕ್ಷ ಆಫೀಸರ್ ಮೇಲೆ ಈ ರೀತಿ ಬರುತ್ತಿದೆ ಎಂದು ರೋಡ್‌ಗೆ ಬರುತ್ತಾರೆ. ನಾವು ಸಮೇತ ನಮ್ಮ ಪೊಲೀಸ್ ಅಧಿಕಾರಿಗಳನ್ನು ನಿಜವಾಗಿಯೂ ಪ್ರಶಂಸೆ ಮಾಡಬೇಕು. ಆ ಸಂದರ್ಭದಲ್ಲಿ ನಾವು ಕೆ.ಎಸ್.ಆರ್.ಪಿ.ಯ ಎ.ಡಿ.ಜಿ.ಪಿ. ರವೀಂದ್ರನಾಥ್ ರವರನ್ನು ಬದಲಾವಣೆ ಮಾಡಿ ಮೇಘರಿಕ್‌ರವರಿಗೆ ಅದಕ್ಕೆ in-charge ಕೊಡುತ್ತೇವೆ. Immediate ಆಗಿ ಎಲ್ಲಾ ನಮ್ಮ ಸೀನಿಯರ್ ಆಫೀಸರ್‌ಗಳು ಹೋಗಿ ಕೆಲವೇ ಕೆಲವು ಘಂಟೆಗಳಲ್ಲಿ ಹತೋಟಿಗೆ ತೆಗೆದುಕೊಂಡು ಬರುತ್ತೇವೆ ಶೂಟಿಂಗ್ ಮಾಡಲಿಲ್ಲ, ಲಾಠಿ ಚಾರ್ಜ್ ಮಾಡಲಿಲ್ಲ. ಹೋಗಿ ಅಲ್ಲಿ ವಿನಂತಿಸಿ ವಾಪಸ್ಸು ಕರೆದುಕೊಂಡು ಬರುತ್ತೇವೆ. ನಂತರ ಎ.ಡಿ.ಜಿ.ಪಿಯವರನ್ನು ಹುಬ್ಬಳ್ಳಿಗೆ ಟ್ರಾನ್ಸ್‌ಫರ್ ಮಾಡುತ್ತೇವೆ. ಅವರು ಇಲ್ಲಿ ಇದ್ದರೆ ಕೇಸ್ ಮೇಲೆ ಬಹುಶಃ ಪರಿಣಾಮವಾಗಬಹುದು ಎಂಬ ಕಾರಣಕ್ಕೆ ನಾವು ಅವರನ್ನು ಹುಬ್ಬಳ್ಳಿಗೆ ಟ್ರಾನ್ಸ್‌ಫರ್ ಮಾಡುತ್ತೇವೆ. ನಂತರ ಏನು ಮಾಡುತ್ತಾರೆ ಎಂದರೆ ಎ.ಡಿ.ಜಿ.ಪಿ. ರವೀಂದ್ರನಾಥ್‌ರವರು ರಾಜೀನಾಮೆ ಕೊಡುತ್ತಾರೆ. ಆ ರಾಜೀನಾಮೆಯನ್ನು ಸ್ವೀಕಾರ ಮಾಡಿ ಎಂದು ನಾವು central Government ಗೆ ಕಳುಹಿಸಿಕೊಡುತ್ತೇವೆ. ಯಾವಾಗ ನಾವು ರಾಜೀನಾಮೆ ಸ್ವೀಕಾರ ಮಾಡಿ Central Governmentಗೆ ಕಳುಹಿಸಿಕೊಟ್ಟ ಮೇಲೆ ನಾವು ಯಾವುದೇ departmental action ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಅದು ತೆಗೆಯಲಿಕ್ಕೆ ಹೋದರೆ ರಾಜೀನಾಮೆಯನ್ನು ಒಪ್ಪಲಿಕ್ಕೆ ಆಗುವುದಿಲ್ಲ. ನಂತರ ಅವರೇ ರಾಜೀನಾಮೆಯನ್ನು ವಾಪಸ್ಸು ತೆಗೆದುಕೊಳ್ಳುತ್ತಾರೆ. ರಾಜೀನಾಮೆ ವಾಪಸ್ಸು ತೆಗೆದುಕೊಳ್ಳಲು ಅವರಿಗೆ 60 ದಿವಸಗಳ ಟೈಮ್ ಇದೆ. ಅವರು ರಾಜೀನಾಮೆ ವಾಪಸ್ಸು ತೆಗೆದುಕೊಳ್ಳುತ್ತಾರೆ. ಈ ಮಧ್ಯದಲ್ಲಿ ಯಾವುದೇ history ಯಲ್ಲಿ ಒಂದು ತಿಂಗಳಲ್ಲಿ ಯಾವುದೇ CID report ತನಿಖೆ ಮಾಡಿ, ಏಕೆಂದರೆ, ಅದರಲ್ಲಿ ಆ private complaint ನಲ್ಲಿ ಟೆಲಿಫೋನ್‌ದು ವಿವರವಿತ್ತು. ಅದನ್ನು ಮಾಡಬೇಕಾದರೆ ಬೆಂಗಳೂರಿನಲ್ಲಿ ಅದಕ್ಕೆ facilities ಇಲ್ಲ. ನಾವು ಅದನ್ನು ಗುಜರಾತ್‌ಗೆ ಕಳುಹಿಸಬೇಕು. ಅದನ್ನು ಕಳುಹಿಸಿ, ಈಗಾಗಲೇ CID report ಬಂದಿದೆ. CIDಯವರು ಆ ರಿಪೋರ್ಟ್ ಮೇಲೆ ರವೀಂದ್ರನಾಥ್ ಮೇಲೆ

ಇವತ್ತು ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ. ಅದನ್ನು ಮಾಡಿ ಇವತ್ತು ಕೋರ್ಟ್ ಮುಂದೆ ಅದನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ CID ಯವರು ಏನು ಹೇಳುತ್ತಾರೆ ಎಂದರೆ ಈ PSIರವರು behave ಮಾಡಿದ ರೀತಿ ಸರಿಯಿಲ್ಲ. ಸಾರ್ವಜನಿಕರೊಂದಿಗೆ ಅವರು ಗೌರವದಿಂದ ನಡೆದುಕೊಳ್ಳಬೇಕಿತ್ತು. ADGP ಎಂದು ಗೊತ್ತಾದ ಮೇಲೂ ಸಮೇತ PSI ಮತ್ತು constable ಅವರನ್ನು ಹಿಡಿದುಕೊಂಡು ಹೊಯ್ಸಳ ವ್ಯಾನ್‌ನಲ್ಲಿ ಹಿಂದೆ ಕೂರಿಸಿಕೊಂಡು ತೆಗೆದುಕೊಂಡು ಹೋದ ರೀತಿ ಸರಿಯಲ್ಲ. ಅವರನ್ನು immediate ಆಗಿ suspend ಮಾಡಬೇಕೆಂದು ಸರ್ಕಾರ ಹೇಳುತ್ತಿಲ್ಲ, CID report ನಲ್ಲಿ ಈ ಬಗ್ಗೆ ಶಿಫಾರಸ್ಸು ಮಾಡಲಾಗಿದೆ. ಇವತ್ತು DPAR ನಿಂದ ಷೋಕಾಸ್ ನೋಟೀಸ್ issue ಮಾಡಿದ್ದೇವೆ. ಅವರು reply ಕೊಟ್ಟಿದ್ದಾರೆ. ಅದಕ್ಕೆ ನಾವು charge memo ಸಮೇತ ಈಗ ಅವರಿಗೆ issue ಮಾಡಿದ್ದೇವೆ. ಆ reply ಬಂದ ಮೇಲೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಏನು ಹೇಳುತ್ತಾರೆ? ನಾವು ಸರ್ಕಾರದಿಂದ ಗೃಹ ಮಂತ್ರಿಯಾಗಿ ಯಾವುದೇ ವಿಚಾರಣೆಯಿಲ್ಲದೇ, ಯಾವುದೇ enquiry ಇಲ್ಲದೇ, ಕಾನೂನಿನ ಒಳಗೆ ನಾವು ಕೆಲಸ ಮಾಡಬೇಕೇ ಹೊರತು ಟಿ.ವಿ.ಯಲ್ಲಿ ಆಗಲಿ, ಮಾಧ್ಯಮದಲ್ಲಿ ಬರುವುದನ್ನು ನೋಡಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ನಾವು ಅದೇ ರೀತಿಯಲ್ಲಿ ಕಾನೂನಿನ ಪ್ರಕಾರ ಒಂದು ತಿಂಗಳೊಳಗೆ ಕೆಲಸ ಮಾಡಿದ್ದೇವೆ. ಈಗ ಏನು ಬಂದಿದೆ ಎಂದರೆ ನಾನು ಗೃಹ ಮಂತ್ರಿಯಾಗಿ ಟಿ.ವಿ.ಯಲ್ಲಿ ಮಾತನಾಡಿದ್ದೇನೆ ಎಂದು ಹೇಳುತ್ತಾರೆ. ದಯವಿಟ್ಟು ಮಾನ್ಯ ಅಧ್ಯಕ್ಷರೆ, ನಾನು ಟಿ.ವಿ. ಹತ್ತಿರ ಹೋಗಿಲ್ಲ. ನನ್ನನ್ನು ಫೋನ್ ಮೂಲಕ ಟಿ.ವಿ.ಯವರು contact ಮಾಡಿದರು. ಆ ಟಿ.ವಿ.ಯಲ್ಲಿ ಯಾರಿದ್ದಾರೆ ನನಗೆ ಗೊತ್ತಾಗುವುದಿಲ್ಲ. ಅವರು ಏನು ಹೇಳುತ್ತಾರೆ ಎಂದರೆ ರವೀಂದ್ರನಾಥ್ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು ಎಂದು ಕೇಳುತ್ತಾರೆ. ಟಿ.ವಿ.ಯವರು ಕೇಳುವಾಗ ನೀವು answer ಮಾಡುತ್ತೀರಿ, ನಾನೂ ಕೂಡ answer ಮಾಡಬೇಕು. ಇಲ್ಲದಿದ್ದರೆ ಟಿ.ವಿ.ಯವರು ಏನು ಹೇಳುತ್ತಾರೆ ಎಂದರೆ ಗೃಹ ಮಂತ್ರಿಯವರು ತಪ್ಪಿಸಿಕೊಳ್ಳುತ್ತಿದ್ದಾರೆ, ನುಣುಚಿಕೊಳ್ಳುತ್ತಿದ್ದಾರೆ, ಜವಾಬ್ದಾರಿಕೆಯಿಲ್ಲ ಎಂದು

ಹೇಳುತ್ತಾರೆ. ನಾನು answer ಮಾಡುತ್ತಿರುವಾಗ anchor ಅವರು ನೋಡಿ ಇಲ್ಲಿ ADGP ರವೀಂದ್ರ ನಾಥ್‌ರವರು ಇದ್ದಾರೆ, ಅವರ ಹತ್ತಿರ ಮಾತನಾಡಿ ಎನ್ನುತ್ತಾರೆ. ನಾನು ಮಾತನಾಡುವುದಕ್ಕೆ ಆಗುವುದಿಲ್ಲವೆಂದು ಹೇಳುವುದಕ್ಕೆ ಆಗುತ್ತದೆಯೇ? ಆಗ ನಾನು ರವೀಂದ್ರನಾಥ್‌ರವರಿಗೆ ಕೊಡಿ ಎಂದು ಹೇಳಿದೆ. ರವೀಂದ್ರ ನಾಥ್‌ರವರಿಗೆ ನಾನು 2–3 ಪ್ರಶ್ನೆ ಕೇಳಿದೆ. ನಮ್ಮ ಸರ್ಕಾರದ ಮೇಲೆ ನಿಮ್ಮ ದೂರು ಇದೆಯೇ? ಗೃಹ ಮಂತ್ರಿಯಾಗಿ ನಾನು ಏನಾದರೂ ನಿಮಗೆ ತೊಂದರೆ ಕೊಟ್ಟಿದ್ದೇನೆಯೇ ಅಥವಾ ಮಾನ್ಯ ಮುಖ್ಯಮಂತ್ರಿಯವರು ತೊಂದರೆ ಕೊಟ್ಟಿದ್ದಾರಾ ಎಂದು ಕೇಳಿದೆ. ಅವರು ಟಿ.ವಿ.ಯಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. ನನಗೆ ನಿಮ್ಮ ಮೇಲೆ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಮೇಲೆ ಯಾವುದೇ ದೂರಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಆಗ ನಾನು ಅವರಿಗೆ ಏನು ಹೇಳಿದೆ ಎಂದರೆ ನಾನು ಒಬ್ಬ ಗೃಹ ಮಂತ್ರಿ, ನೀವು ADGP. ಫೋನ್ ಮೂಲಕ ಹಾಗೂ ಟಿ.ವಿ. ಮೂಲಕ ಮಾತನಾಡುವುದಕ್ಕೆ ಆಗುವುದಿಲ್ಲ. ನೀವು ನಮ್ಮ ಮನೆಗೆ ಬನ್ನಿ, ನಿಮಗೆ ಏನಾದರೂ ಸಮಸ್ಯೆಯಿದ್ದರೆ ನಾನು ಮಾತನಾಡುವುದಕ್ಕೆ ತಯಾರಿದ್ದೇನೆ ಎಂದು ಹೇಳುತ್ತೇನೆ. ಈ ರೀತಿಯಲ್ಲಿ ನಾವು ಮಾತನಾಡಿದ್ದೇವೆ. ಇವತ್ತು ಆ ಕೆ.ಎಸ್.ಆರ್.ಪಿ. ವಿಚಾರ ಇಷ್ಟೊಂದು ಪ್ರಮಾಣದಲ್ಲಿ, ನಿಮಗೆ ಗೊತ್ತಿದೆ ಕೆ.ಎಸ್.ಆರ್.ಪಿ.ಯಲ್ಲಿ 14–15 ಸಾವಿರ ಶಿಸ್ತಿನ ಜನರಿದ್ದಾರೆ. ಕೇವಲ ಒಬ್ಬ ಅಧಿಕಾರಿ ಏನೋ ತಪ್ಪು ಮಾಡಿದರೆ ಅದಕ್ಕೆ ನೀವು ಇಡೀ ಪೊಲೀಸ್ ಇಲಾಖೆಯನ್ನು ಇವತ್ತು blame ಮಾಡುವುದು ಸರಿಯಲ್ಲ. ಅವರಿಗೆ emotional ಆಗಿ, ಕೆ.ಎಸ್.ಆರ್.ಪಿ.ಯಲ್ಲಿ maximum 100–120 ಜನರಿರಬಹುದು. ಅವರು ರೋಡ್‌ಗೆ ಬಂದರೆ ಇಡೀ ಕೆ.ಎಸ್.ಆರ್.ಪಿ. ಮೇಲೆ revolt ಆಗಿದ್ದಾರೆ ಎಂದು ಹೇಳಿದ್ದಾರೆ ಅದು ಒಪ್ಪಿಕೊಳ್ಳುವುದಕ್ಕೆ ಆಗುತ್ತದೆಯೇ? ಏಕೆಂದರೆ, ಕೆಲವೊಂದು ಸಲ ಅವರ ತಪ್ಪು ತಿಳುವಳಿಕೆಯಿಂದಾಗಿ ಆ ರೀತಿ ಮಾಡಿರುತ್ತಾರೆ. ಆದರೂ ಸಮೇತ ಅವರಿಗೂ ಸಹ ನೊಟೀಸ್ ಕೊಡುತ್ತೇವೆ.

ನಾವು ಎಲ್ಲಾ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಈ ರೀತಿಯಲ್ಲಿ ಇಲ್ಲಿಯತನಕ ಯಾರೇ ಅಶಿಸ್ತನ್ನು ಪ್ರದರ್ಶಿಸಿದ್ದರೂ ಸಹ ಕ್ರಮ ಕೈಗೊಳ್ಳುತ್ತೇವೆ. ನಮ್ಮಲ್ಲಿ ಜಾತಿ ವಿಚಾರವಿಲ್ಲ, ಭಾಷೆ ವಿಚಾರವಿಲ್ಲ ನಮ್ಮ ಇಲಾಖೆಯಲ್ಲಿ ಎಲ್ಲರೂ ಸರಿಸಮಾನರು. ನಮ್ಮದು ಖಾಕಿ ಇಲಾಖೆ, ಖಾಕಿ ಜಾತಿ ನಾವೆಲ್ಲರೂ ಒಂದೇ. ನಮ್ಮ ಸರ್ಕಾರದಲ್ಲಿ ಯಾವುದೇ ಭೇದಭಾವವಿಲ್ಲ. ಮಾನ್ಯ ಮುಖ್ಯಮಂತ್ರಿಗಳು freedom ಕೊಡಬೇಕು, ಅದು ಬಿಟ್ಟು remote control ಮಾಡುತ್ತಿದ್ದಾರೆಂದು ತಾವು ಮಾತನಾಡುವಾಗ ಹೇಳಿದ್ದೀರಿ, ಯಾವುದೇ remote control ಇಲ್ಲ ಮಾನ್ಯ ಮುಖ್ಯಮಂತ್ರಿಗಳು ಇಲ್ಲಿ ಕುಳಿತಿದ್ದಾರೆ. ನಾನು ಹಲವಾರು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಈ ಮುಖ್ಯಮಂತ್ರಿಗಳು ನಮಗೆ ಸಂಪೂರ್ಣವಾದ freedom ಕೊಡುತ್ತಿದ್ದಾರೆ. ಅವರು ಕೆಲವು ಸಂದರ್ಭದಲ್ಲಿ ನಮಗೆ ಗೈಡ್ ಮಾಡುತ್ತಾರೆ. ಕೆಲವು ಸಮಯದಲ್ಲಿ ಕೆಲವು ವಿಷಯದಲ್ಲಿ ಸೀನಿಯರ್ ಆದ ಅವರಿಂದ ಕೆಲವು ಸಲಹೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆ ರೀತಿ ಸಲಹೆ ಕೊಡುತ್ತಾರೆಯೇ ಹೊರತು ನಮ್ಮ ಇಲಾಖೆಯಲ್ಲಿ ಯಾವುದೇ remote control ಇಲ್ಲ, ಸಂಪೂರ್ಣವಾದ ಸ್ವಾತಂತ್ರ್ಯ ನನಗಿದ್ದು, ನಾನು ಗೃಹ ಇಲಾಖೆಯನ್ನು ಅದೇ ರೀತಿ ನಡೆಸಿಕೊಂಡು ಹೋಗುತ್ತಿದ್ದೇನೆ.

ಎರಡನೆಯದಾಗಿ ಬಂಡೆ ವಿಚಾರ, ಇವತ್ತು ಬಂಡೆ ವಿಚಾರ ನಿಮಗೂ ಕೂಡ ತಿಳಿದಿದೆ. ಇವರು ಒಳ್ಳೆಯ Sub-Inspector ಆಗಿದ್ದರು. ಶೂಟರ್ ಮುನ್ನಾ ಗುಲ್ಬರ್ಗಾದಲ್ಲಿ ಇವನು ಭಯೋತ್ಪಾದಕನಲ್ಲ, he is not a terrorist ಅವನೊಬ್ಬ ಕ್ರಿಮಿನಲ್ ಎಂದು ಹೇಳಬಹುದು. ಅವನ ಹೆಸರೇ ಶೂಟರ್ ಮುನ್ನಾ ಎಂದು. ಅವನು ಯಾವಾಗಲೂ ಒಂದು ಕೋವಿಯನ್ನು ತನ್ನ ಜೊತೆಯಿಟ್ಟುಕೊಂಡು ಹೋಗುತ್ತಾನೆ. State Bank ನಲ್ಲಿ ಆದ ದರೋಡೆಯಲ್ಲಿ ಇವನ ಮೇಲೆ suspect ಇತ್ತು. ಅದಕ್ಕೆ SP ರವರು ಒಂದು squad ಮಾಡಿದ್ದರು. ಅದರಲ್ಲಿ ಬಂಡೆ ರವರು ಇದ್ದರು. ಮೂರ್‍ನಾಲ್ಕು ಜನರಾದ ಬಂಡೆ, ಮುರಳಿ, ಉದ್ದಂಡಪ್ಪ ಮತ್ತು ಬೇರೆಯವರು ಶೂಟರ್ ಮನೆಗೆ ಹೋಗುತ್ತಾರೆ. ಅಷ್ಟರಲ್ಲಿ ಮನೆಗೆ ಬೀಗ ಹಾಕಿಕೊಂಡು ಅವನ ಹೆಂಡತಿ

ಹೋಗುತ್ತಿರುತ್ತಾಳೆ. ಬೇಗ ಹೊಡೆದು ಒಳಗೆ ಹೋಗುತ್ತಾರೆ ಅಷ್ಟರಲ್ಲಿ ಓಡುತ್ತಿದ್ದ ಮುನ್ನಾನಿಗೆ ಶೂಟ್ ಮಾಡುತ್ತಾರೆ. ಅವನಿಗೆ ಗುಂಡು ತಾಗುತ್ತದೆ. ಇದನ್ನು ನಾನು ಹೇಳುತ್ತಿಲ್ಲ. C.I.D report ಹೇಳುತ್ತಿರುವುದು ಇದು public document. ಓಡಿ ಇನ್ನೊಂದು ಮನೆಗೆ ಹೋಗಿ ಕೂರುತ್ತಾನೆ. ಗುಲ್ಬರ್ಗಾದಲ್ಲಿರುವುದು ಸಣ್ಣ ಮನೆಯುಳ್ಳ ಗಲ್ಲಿಗಳಿವೆ, ಇದು ತಮಗೆ ಗೊತ್ತಿದೆ. ಇಂತಹ ಮನೆಯೊಳಗೆ ಹೋದರೆ ಒಳಗೆ ಯಾರು ಹೋಗುತ್ತಾನೆ ಅವನಿಗೆ ಸ್ವಲ್ಪ ಹೊತ್ತಿಗೆ ಕಣ್ಣು ಕಾಣುತ್ತದೆ. ಹೊರಗಡೆಯಿಂದ ಹೋದವರಿಗೆ ಕಣ್ಣು ಕಾಣುವುದಿಲ್ಲ. ಸಬ್‌ಇನ್ಸ್‌ಪೆಕ್ಟರ್‌ರವರಾದ ಮುರಳಿ ರವರು ಕೋವಿ ತೆಗೆದುಕೊಂಡು ಒಳಗೆ ಹೋಗುತ್ತಾನೆ. ಆಗ ಮುನ್ನಾ ಏನು ಮಾಡುತ್ತಾನೆಂದರೆ ಕೈಯಲ್ಲಿ ಹಿಡಿದು ಕೋವಿಯನ್ನು ಮುನ್ನಾ ಕೈ ಇದು ಮಾಡಿದ ಕಾರಣ ಕೋವಿ ಕೆಳಗೆ ಬೀಳುತ್ತದೆ. ಮುನ್ನಾ ಮತ್ತು ಮುರಳಿಗೆ ಅಲ್ಲಿ wrestling ಆಗುತ್ತದೆ. ಮುನ್ನಾ ಕೆಳಗೆ ಬೀಳುತ್ತಾನೆ, ಮುರಳಿ ಮೇಲೆ ಇರುತ್ತಾನೆ. ಅಷ್ಟರಲ್ಲಿ ಬೇರೆ ಸಬ್‌ಇನ್ಸ್‌ಪೆಕ್ಟರ್ ರವರು ಒಳಗಡೆ ಹೋಗುತ್ತಾರೆ, ಅವರಿಗೂ ಸಹ ಒಳಗೆ ಹೋದಾಗ ಕಣ್ಣು ಕಾಣುವುದಿಲ್ಲ. ಏಕೆಂದರೆ ಒಳಗೆ ಲೈಟ್ ಇಲ್ಲ. ಮುನ್ನಾ ಕೆಳಗೆ ಬಿದ್ದಿದ್ದನ್ನು actually, he is a left hander ಗನ್ ಇದ್ದದ್ದು right handನಲ್ಲಿ, ಅವನ country ಪಿಸ್ತೂಲು left handನಲ್ಲಿ ಇತ್ತು. ಈ ಗನ್ ಅನ್ನು ರೈಟ್ ಹ್ಯಾಂಡ್‌ನಲ್ಲಿ ಇಟ್ಟು ಬಂಡೆಯವರು ಕ್ರಾಸ್ ಮಾಡಿದಾಗ ಮುರಳಿ ಪಿಸ್ತೂಲನ್ನು ತೆಗೆದುಕೊಂಡು ಹೊಡೆಯುತ್ತಾನೆ. ಅದಕ್ಕೋಸ್ಕರ ಬಂಡೆ ಗಾಯಗೊಳ್ಳುತ್ತಾರೆ. ಆ ಸಮಯ ನಮ್ಮ Medical Education Minister, ಡಾ॥ ಶರಣ ಪ್ರಕಾಶ್ ಪಾಟೀಲ್ ಇದ್ದರು. ಅವರು ಗುಲ್ಬರ್ಗಾ ಆಸ್ಪತ್ರೆಗೆ Immediate ಹೋಗಿ ಹೈದರಾಬಾದ್‌ಗೆ shift ಮಾಡುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಾರೆ. ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಕ್ಕೆ ನಾನು ಕೂಡ DGP and ADGP ರವರೊಂದಿಗೆ ಮಾತನಾಡಿದ್ದೇನೆ. ಸಂಪೂರ್ಣವಾಗಿ ಏನು ಸಹಕಾರ ಬೇಕೋ ಅದನ್ನು ಕೊಡಿ ಎಂದು ಹೇಳಿದ್ದೆ. ತದನಂತರ ಅವರು ಹೈದರಾಬಾದ್ ಆಸ್ಪತ್ರೆಗೆ ಹೋಗುತ್ತಾರೆ. ನಾನು ಕೂಡ ಹೈದರಾಬಾದ್ ಆಸ್ಪತ್ರೆಗೆ ಹೋಗಿದ್ದೇನೆ. ನಮ್ಮ ಖರ್ಗೆರವರು, ಖಮರುಲ್ ಇಸ್ಲಾಂರವರು ಕೂಡ

ಹೋಗಿದ್ದಾರೆ. ನನಗೆ ಆಶ್ಚರ್ಯವಾಗುತ್ತಿರುವುದೇನೆಂದರೆ ಈ ವಿಚಾರವಾಗಿ ಇಷ್ಟೆಲ್ಲಾ ದೊಡ್ಡ ರಾಜಕೀಯ ಮಾಡಿದ್ದೀರಲ್ಲ, ಅವರು ನಮ್ಮವರೇ, ನಮ್ಮ ಪೊಲೀಸ್‌ನವರು, ನಮ್ಮ ಕರ್ನಾಟಕದವರಾದ ಒಬ್ಬ ದಕ್ಷ ಅಧಿಕಾರಿ ಇದಕ್ಕೆ ರಾಜಕೀಯ, ಜಾತಿ ಬೇಕಾಗಿರಲಿಲ್ಲ. ಅಂದು ನಾನು ಮಾನ್ಯ ಮುಖ್ಯಮಂತ್ರಿಗಳನ್ನು contact ಮಾಡಿ ಪರಿಸ್ಥಿತಿ ಈ ರೀತಿ ಇದೆ ಎಂದು ಹೇಳಿದೆ. ಅದಕ್ಕೆ ಅವರು ಯಾವುದೇ ಟ್ರೀಟ್‌ಮೆಂಟ್ ಅನ್ನು ಪ್ರಪಂಚದ ಯಾವುದೇ ಮೂಲೆಯಲ್ಲಿ ಬೇಕಾದರೂ ಕೊಡಿ ಅದಕ್ಕೆ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲವೆಂದು ಹೇಳಿದರು. ಈ ಬಗ್ಗೆ ನಾನು ಆಗಲೇ ಸ್ಟೇಟ್‌ಮೆಂಟ್ ಕೊಟ್ಟಿದ್ದೇನೆ. ಆದರೆ ಅವರ ರಕ್ಷಣೆ ಮಾಡುವುದಕ್ಕಾಗಲಿಲ್ಲ, ಅವರ ಜೀವವನ್ನು ಉಳಿಸುವುದಕ್ಕಾಗಲಿಲ್ಲವೆಂದು ವೈದ್ಯರು ಹೇಳುತ್ತಾರೆ. ವಾಪಸ್ಸು ಅವರ body ಬರಬೇಕಾದರೆ ಮಾಧ್ಯಮದಲ್ಲಿ ಇಲ್ಲಾ ಅವರ body ಯನ್ನು ಗುಲ್ಬರ್ಗಾಕ್ಕೆ ತೆಗೆದುಕೊಂಡು ಬರಬೇಕೆಂದು ಹೇಳುತ್ತಾರೆ. ಪಾಟೀಲ್‌ರವರ ಕ್ಷೇತ್ರದವರು. ಗುಲ್ಬರ್ಗಾಕ್ಕೆ ತೆಗೆದುಕೊಂಡು ಬರಬೇಕೆಂದು ಹೇಳುತ್ತಾರೆ. ನೇರವಾಗಿ ಗುಲ್ಬರ್ಗಾದಲ್ಲಿರುವ ಅವರ ಮನೆಗೆ body ಯನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಬದಲಾವಣೆ ಮಾಡಿದೆವು ಏಕೆಂದರೆ ನಾವೆಲ್ಲರೂ honour ಕೊಡಬೇಕೆಂದು ನಾನೇ ಗುಲ್ಬರ್ಗಾಕ್ಕೆ ಹೋಗಿ ಎಲ್ಲಾ ರೀತಿಯ honour ಕೊಟ್ಟು ಅವರ ಮನೆಗೆ ಸಮೇತ, ಸ್ವಲ್ಪ ಉದ್ರಿಕ್ತ ವಾತಾವರಣವಿದೆಯೆಂದು ಪೊಲೀಸ್‌ನವರು ನನಗೆ ಹೇಳುತ್ತಾರೆ. ಏಕೆಂದರೆ ಸರ್ಕಾರ ಏನೋ ಮಾಡಿದೆಯೆಂದು ಟಿ.ವಿ. ಯಲ್ಲಿ ಬರುತ್ತಿದೆ. ಇದರಲ್ಲಿ ಸರ್ಕಾರವೇನು ತಪ್ಪು ಮಾಡಿದೆ? ಇದರಲ್ಲಿ ಸರ್ಕಾರ ತಪ್ಪು ಮಾಡಿದ್ದರೆ ತಾವು ಹೇಳುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸರ್ಕಾರ ಎಲ್ಲಾ ರೀತಿಯಾದ ವ್ಯವಸ್ಥೆಯನ್ನು ಅವರ ವಿಚಾರದಲ್ಲಿ ಮಾಡಿ, ಅವರ funeral ceremony ಗೆ ಹೋಗಿ attend ಮಾಡಿದ್ದೇನೆ. ಅವರ ಮನೆಯವರನ್ನು ಗುಲ್ಬರ್ಗಾದಲ್ಲಿ, ಹೈದರಾಬಾದ್‌ನಲ್ಲಿ ಮತ್ತು ಅವರ ಊರಿಗೆ ಹೋಗಿ ಸಹ ಮಾತನಾಡಿಸಿಕೊಂಡು ಬಂದಿದ್ದೇನೆ. ಇಷ್ಟೆಲ್ಲಾ ಮಾಡಿ ಇವತ್ತು ನೀವು ಹೇಳುತ್ತಿದ್ದೀರಿ ಪರಿಹಾರ, ಪರಿಹಾರ ಕೊಡುವುದೇನು ದೊಡ್ಡ ವಿಚಾರವಲ್ಲ.

ಪ್ರಾಣ ಕಳೆದುಕೊಂಡವರಿಗೆ ಪರಿಹಾರ ಕೊಟ್ಟರೆ ಪ್ರಾಣ ವಾಪಸ್ಸು ಬರುವುದಿಲ್ಲ. ಆದರೆ ನಿಮ್ಮ ಕಾಲದಲ್ಲಿ ಪರಿಹಾರ ಕೊಡುತ್ತಿದ್ದುದು ಐದು ಲಕ್ಷ ರೂಪಾಯಿಗಳು. ಯಾರೋ ಮುಖ್ಯಮಂತ್ರಿ ದೆಹಲಿಯಲ್ಲಿ ಒಂದು ಕೋಟಿ ರೂಪಾಯಿಗಳನ್ನು ಒಬ್ಬರಿಗೆ ಕೊಟ್ಟಿದ್ದಾರಷ್ಟೆ. ಇವತ್ತು ಇವರಿಗೆ 50 ಲಕ್ಷ ರೂಪಾಯಿಗಳ ಪರಿಹಾರ ಕೊಡುವ ವ್ಯವಸ್ಥೆಯನ್ನು ಮಾಡಿದ್ದೇವೆ. ಅವರ ಮಕ್ಕಳಿಗೆ ಸಂಪೂರ್ಣ education ಕೊಡುವಂತೆ ಹಾಗೂ ಬಂಡೆರವರು ನಿವೃತ್ತಿ ಹೊಂದುವ ತನಕ ಅವರಿಗೆ ಬರುತ್ತಿದ್ದ ಪೂರ್ತಿ ಸಂಬಳ ಅವರ ಪತ್ನಿಗೆ ಹೋಗುವ ವ್ಯವಸ್ಥೆ ಮಾಡಿದ್ದೇವೆ. ಪ್ರತಿಯೊಂದು ವಿಚಾರದಲ್ಲಿ ನಾವು ಇಷ್ಟೆಲ್ಲಾ ಸಹಾಯ ಮಾಡಿದ್ದೇವೆ. ಇದಕ್ಕೆ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇನೆ. ನಾವು ಯಾವುದನ್ನು ಕೇಳಿದರೂ ಅವರು ಇಲ್ಲವೆಂದು ಹೇಳಲಿಲ್ಲ. ಬಂಡೆ ಕೇಸ್ ಆದ ನಂತರ ಇವತ್ತು ನಾವು ಯಾವುದೇ Police Officers ಸತ್ತರೆ ಅವರಿಗೆ 50 ಲಕ್ಷ ರೂಪಾಯಿಗಳನ್ನು ಕೊಡುವ ವ್ಯವಸ್ಥೆಯನ್ನು ಮಾಡಿದ್ದು, ಈಗಾಗಲೇ order ಮಾಡಿದ್ದೇವೆ. ಒಬ್ಬರಿಗೆ ಮಾತ್ರವಲ್ಲ. ನಿಮ್ಮ ಕಾಲದಲ್ಲಿ ಐದು ಲಕ್ಷ ರೂಪಾಯಿಗಳನ್ನು ಕೊಡಬೇಕಾಗಿತ್ತು. ಅದು ನಾನು ಮೊನ್ನೆ ಬಂದ ನಂತರ ಕೊಟ್ಟೆ. ಪ್ರತಿಯೊಂದು ವಿಚಾರದಲ್ಲಿ ಈ ರೀತಿ ಆಗುತ್ತಿದೆ.

ಬಿಜಾಪುರದ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಯತ್ನಾಳ್ ರವರು ಏನು ಮಾಡಿದ್ದಾರೆಂದು ತಮಗೆ ಗೊತ್ತಿದೆ. ನಿಮ್ಮ ಪಕ್ಷದವರೆ, ನೀವು ಕೇಳಿ. ಮೋದಿರವರು ಪ್ರಧಾನ ಮಂತ್ರಿಗಳಾದರೂ ಬಹುಶಃ ಎಲ್ಲರೂ ಅದನ್ನು ಆಚರಣೆ ಮಾಡುತ್ತಾರೆ. ನಾವು ಬೇರೆ ಪಕ್ಷದವರಾಗಿರಬಹುದು ಆದರೆ ಅವರು ಭಾರತ ದೇಶದ ಪ್ರಧಾನ ಮಂತ್ರಿ ಎಂದ ನಂತರ ಅವರು ನಮಗೂ ಕೂಡ ಪ್ರಧಾನಿಯಾಗಿದ್ದಾರೆ. ತಮಗೆ ಗೊತ್ತಿದೆ ಮೋದಿರವರು ಇಲ್ಲಿ ಬಂದಾಗ ನಾವು ಯಾವ ರೀತಿ ಸಂರಕ್ಷಣೆ ಕೊಟ್ಟಿದ್ದೇವೆ. ಯಾವ ರೀತಿ ಸೆಕ್ಯೂರಿಟಿ ಕೊಟ್ಟಿದ್ದೇವೆಂದು ತಮಗೆ ಗೊತ್ತಿದೆ. ತಮಗೆ ಪಕ್ಷಭೇದವಿಲ್ಲ ಪ್ರತಿಯೊಂದು ವಿಚಾರದಲ್ಲೂ ಕೂಡ ನಾವು ಪಕ್ಷಾತೀತವಾಗಿ ಕೆಲಸ ಮಾಡುವಾಗ ಇವರು ಏನು ಮಾಡಿದ್ದಾರೆ? Permission ತೆಗೆದುಕೊಂಡಿದ್ದಾರೆಂದು ಹೇಳುತ್ತಿದ್ದೀರಿ.

permission ರೂಟ್‌ನಲ್ಲಿ ಹೋಗಲಿಲ್ಲ. ಆ permission route ಅನ್ನು ಬಿಟ್ಟು ಗಲಭೆ ಎಬ್ಬಿಸುವುದಕ್ಕೋಸ್ಕರ ಯಾರು ಅಲ್ಪಸಂಖ್ಯಾತರು ಎಲ್ಲಿದ್ದಾರೆ. ಅಲ್ಲಿಗೆ ನುಗ್ಗಿದ್ದಾರೆ. ಅಲ್ಲಿ ಗಲಾಟೆಯಾಗಿದೆ. ನಾವು ಯಾವುದೇ ಪೊಲೀಸ್ ಅಧಿಕಾರಿಗಳಿಗಾಗಲಿ, ಐ.ಜಿ ಗಳಿಗಾಗಲಿ ಯಾವುದೇ ರೀತಿ ಕ್ರಮ ಕೈಗೊಳ್ಳಿ ಎಂದು ಹೇಳಿಲ್ಲ. ಅವರು ಕಾನೂನು ಸುವ್ಯವಸ್ಥೆ ನೋಡಿಕೊಂಡು ಅವರು ಕ್ರಮ ಕೈಗೊಳ್ಳಬೇಕೇ ಹೊರತು ನಾವು ಅದರ ವಿಚಾರದಲ್ಲಿ ತಲೆ ಹಾಕುವ ಅವಶ್ಯಕತೆಯಿಲ್ಲ. ಈ ವಿಚಾರ ಸಹ ನ್ಯಾಯಾಲಯದಲ್ಲಿದ್ದು, ಯತ್ನಾಳ್‌ರವರಿಗೆ ಅನ್ಯಾಯವಾದರೆ ಅವರ ವಕೀಲರು ನ್ಯಾಯಾಲಯದಲ್ಲಿ ಫೈಟ್ ಮಾಡಿ ಅವರಿಗೆ ನ್ಯಾಯ ಸಿಗುತ್ತದೆ.

ಇನ್ನೊಂದು ಶೃಂಗೇರಿ ಪ್ರಕರಣವಾದ ಸುನೀಲ್ ರವರದು..... ಮಂಗಳೂರು ಜೈಲಿನ ಸಂಬಂಧ ನಾನು ನಿಮ್ಮನ್ನೇ ಆರೋಪ ಮಾಡಬೇಕಾಗುತ್ತದೆ. ಏಕೆಂದರೆ ಅದು ಕಟ್ಟುವಾಗಲೆ ಒಳ್ಳೆಯ ಜೈಲನ್ನು ಕಟ್ಟಬೇಕಾಗಿತ್ತು. ಹೊಸ ಜೈಲನ್ನು ಕಟ್ಟಿದ್ದು, ಅಲ್ಲಿ ಸೆಲ್‌ಗಳಿಲ್ಲ. ಅಲ್ಲಿ ಗಲಾಟೆ ಆಗುವುದು ಮೊದಲನೆ ಬಾರಿಯಲ್ಲ. ನೀವು ಗೃಹ ಮಂತ್ರಿಯಾಗಿದ್ದಾಗ ಕೂಡ ಅಲ್ಲಿ ಗಲಾಟೆಯಾಗಿದೆ ಅಲ್ಲಿ ಹೊಡೆದಿದ್ದಾರೆ. ಅಲ್ಲಿ ಸೆಲ್‌ಗಳಿಲ್ಲ, ಹಾಲ್‌ಗಳಿರುವುದು ಯಾರನ್ನಾದರೂ ಹಿಡಿದುಕೊಂಡು ಬರಬೇಕಾದರೆ ಎಲ್ಲಾ ಖೈದಿಗಳು ಜೊತೆಯಲ್ಲಿರುತ್ತಾರೆ. ಗಲಾಟೆ ಮಾಡುವವರನ್ನು ಬೇರೆ ಕಡೆ ಸೆಲ್‌ಗೆ ಹಾಕಿ ಪೊಲೀಸರು ಹೋಗುತ್ತಾರೆ. ಮಂಗಳೂರಿನಲ್ಲಿ ಈಗ ಎಂಟು ಸೆಲ್‌ಗಳನ್ನು ಕಟ್ಟುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಮತ್ತೊಂದು ವಿಷಯವೆಂದರೆ, ಅಲ್ಲಿ 200 ಖೈದಿಗಳಿರುವುದಕ್ಕೆ ಮಾತ್ರ ಜಾಗವಿರುವುದು. ಈಗ ಸುಮಾರು 370 ಖೈದಿಗಳಿದ್ದಾರೆ. ಈಗ over load ಆಗಿದೆ. ಈಗ ಜೈಲುಗಳನ್ನು ಹೆಚ್ಚು ಮಾಡಬೇಕಾಗಿದೆ. ಇವತ್ತೇನಾದರೂ ಕಾನೂನು ಸುವ್ಯವಸ್ಥೆಗೆ ಸ್ವಲ್ಪ ತೊಂದರೆಯಾಗಿದ್ದರೂ ಬಹುಶಃ ......

ಶ್ರೀ ಆರ್. ಅಶೋಕ್:- ಮಾನ್ಯ ಗೃಹ ಸಚಿವರೆ ನಾವು raise ಮಾಡಿದ್ದು, ಖೈದಿಗಳಿದ್ದಿದ್ದು 28 ಜನ, ಪೊಲೀಸ್ ರವರಿದ್ದುದು 30 ಜನ, ಅಟ್ಟಾಡಿಸಿಕೊಂಡು 20 ಜನ ಪೋಲಿಸ್‌ರವರನ್ನು ಹೊಡೆದಿದ್ದಾರೆ.

ಶ್ರೀ ಕೆ.ಜೆ. ಜಾರ್ಜ್:– ಇಲ್ಲ ಇದನ್ನು ನಾನು ಒಪ್ಪುವುದಕ್ಕಾಗುವುದಿಲ್ಲ. ನೋಡಿ ನಾನು ದಾಖಲೆಯಿಟ್ಟುಕೊಂಡು ಮಾತನಾಡುತ್ತಿದ್ದೇನೆ.

ಶ್ರೀ ಆರ್. ಅಶೋಕ್:– ಚೆನ್ನಾಯಿತು, ನಾನು ಕೂಡ ದಾಖಲೆಯಿಟ್ಟುಕೊಂಡೇ ಮಾತನಾಡುತ್ತಿದ್ದೇನೆ.

ಅಧ್ಯಕ್ಷರು:– ಅಶೋಕ್‌ರವರೆ ಯಾವ ದಾಖಲೆ?

(ಗೊಂದಲ)

ಶ್ರೀ ಆರ್. ಅಶೋಕ್:– ಪ್ರಜಾವಾಣಿ ಪತ್ರಿಕೆಯಲ್ಲಿ **ಎಡಿಟೋರಿಯಲ್ಲಿ** ಬರೆದಿದ್ದಾರೆ.

(ಗೊಂದಲ)

ಅಧ್ಯಕ್ಷರು:– ಎಡಿಟೋರಿಯನ್ನು ದಾಖಲೆಗೆ ಹೇಳುತ್ತಾರೆಯೆ ಬಿಡಿ.

(ಗೊಂದಲ)

ಶ್ರೀ ಆರ್. ಅಶೋಕ್:– ಕೇಸ್ ಆಗಿದೆ ತಾನೆ? ಈಗ FIR copy ಕೊಡಿ.

(ಗೊಂದಲ)

ಶ್ರೀ ಕೆ.ಜಿ. ಬೋಪಯ್ಯ:– FIR ನಲ್ಲಿ ಎಷ್ಟು ಜನರಿದ್ದಾರೆ? ಆ ಕಾಪಿಯನ್ನು ಕೊಡಿ.

(ಗೊಂದಲ)

ಶ್ರೀ ಆರ್. ಅಶೋಕ್:– FIR copy ಯಲ್ಲಿರುವುದನ್ನೇ ಇಲ್ಲಿ mention ಮಾಡಿರುವುದು ಪ್ರಜಾವಾಣಿಯವರು ಸುಳ್ಳು publish ಮಾಡಿದ್ದಾರೆಂದರೆ ಅವರ ಮೇಲೆ ಕೇಸ್ ಹಾಕಿ. FIRನಲ್ಲಿ 20 ಜನರಿಗೆ ಏಟು ಬಿದ್ದಿದೆಯೆಂದು ಬರೆದಿದೆ. FIR ಬಂದಿದೆ, ಆದ್ದರಿಂದ ನಾನು ಹೇಳುತ್ತಿರುವುದು.

ಶ್ರೀ ಆರ್. ಅಶೋಕ್:– ಮಾನ್ಯ ಅಧ್ಯಕ್ಷರೆ, ಇದು FIR ನಲ್ಲಿದೆ.

ಶ್ರೀ ಕೆ.ಜೆ. ಜಾರ್ಜ್ (ಗೃಹ ಸಚಿವರು):– ಮಾನ್ಯ ಅಶೋಕ್‌ರವರೇ, ಪೊಲೀಸ್ ಇಲಾಖೆಯಿಂದ ಬಂದ ವರದಿಯನ್ನೇ ನಾನು ಹೇಳುವುದಕ್ಕೆ ಆಗುವುದು.

ಶ್ರೀ ಕೆ.ಜಿ. ಬೋಪಯ್ಯ:– ಮಾನ್ಯ ಅಧ್ಯಕ್ಷರೆ, ಇದು FIR ದಾಖಲೆಯಾಗಿದೆ. ತಾವು ಪೊಲೀಸ್ ರಿಪೋರ್ಟ್ ಎಂದು ಹೇಳಿದರೆ, ಹಾಗಾದರೆ ಪೊಲೀಸ್ ರಿಪೋರ್ಟ್‌ನಲ್ಲಿರುವುದು ಎಲ್ಲಾ ಸತ್ಯವಾ?

(ಗೊಂದಲ)

ಅಧ್ಯಕ್ಷರು:– ಮಾನ್ಯ ಬೋಪಯ್ಯನವರೆ, ಪೊಲೀಸ್ ರಿಪೋರ್ಟ್ ಮೇಲೆ FIR ಹಾಕುವುದು.

ಶ್ರೀ ಕೆ.ಜೆ. ಜಾರ್ಜ್:– ಮಾನ್ಯ ಅಶೋಕ್‌ರವರೆ, ನನಗೆ ಬಂದ ಮಾಹಿತಿ ಪ್ರಕಾರ. . .

ಅಧ್ಯಕ್ಷರು:– ಮಾನ್ಯ ಸಚಿವರೆ, FIR ದಾಖಲೆಯ ನಂಬರ್ ಇದ್ದರೆ ಕೊಡಿ.

ಶ್ರೀ ಕೆ.ಜೆ. ಜಾರ್ಜ್:– ಮಾನ್ಯ ಅಶೋಕ್‌ರವರೆ, ನೀವು ಎಷ್ಟು ಸುಲಭವಾಗಿ ಏನು ಹೇಳುತ್ತೀರಾ ಅಂದರೆ, ತಾವು ಮರೆತುಬಿಡುತ್ತೀರೋ ಏನೋ ಗೊತ್ತಿಲ್ಲ. ಇದು ಬಿಜೆಪಿ Manifesto. ಇವರು ನಿನ್ನೆ ದಿವಸ ಮಾತನಾಡುವಾಗ ಚೆನ್ನಾಗಿ ಹೇಳಿಬಿಟ್ಟರು. ನೀವು ರಾತ್ರಿ ವೇಳೆಯನ್ನು extend ಮಾಡಿದ್ದಿರಾ ಎಂದು ಹೇಳಿದ್ದೀರಿ. ಆದರೆ, ನಿಮ್ಮ ಪ್ರಣಾಳಿಕೆಯಲ್ಲಿ ಏನಿದೆ ಎಂದರೆ, canteen eateries ಅನ್ನು 1 ಗಂಟೆಯವರೆಗೂ extend ಮಾಡಬೇಕು. ಅಲ್ಲದೆ ಬಾರ್‌ಗಳು, ರೆಸ್ಟೋರೆಂಟ್‌ಗಳನ್ನು ರಾತ್ರಿ 12.00 ಗಂಟೆಯವರೆಗೆ extend ಮಾಡಬೇಕೆಂದು ಇದೆ. ಇದೆಲ್ಲಾ ಪ್ರತಿ ದಿವಸ. ಆದರೆ, ನಾವು ವಾರದಲ್ಲಿ ಕೇವಲ 2 ದಿವಸಗಳಿಗೆ ಮಾತ್ರ ಒಂದು ಗಂಟೆಯವರೆಗೆ ಮಾಡಿದ್ದೇವೆ. ಇವರು ನಾವು ಮಾಡಿರುವ ತಪ್ಪನ್ನು ಅವರ ಪ್ರಣಾಳಿಕೆಯಲ್ಲಿ ಹಾಕಿರುವುದು ಸರಿಯಾ?

ಶ್ರೀ ಆರ್. ಅಶೋಕ್:- ಮಾನ್ಯ ಸಚಿವರೆ, ನಿನ್ನೆ ನಾನು ಆ ವಿಚಾರ ಪ್ರಸ್ತಾಪ ಮಾಡಿಲ್ಲ. ತಾವು 24 ಗಂಟೆಗಳ ಕಾಲ extend ಮಾಡಿ. ನಮಗೇನೂ ಬೇಜಾರಿಲ್ಲ. ನಮ್ಮದೇನೂ ಅಭ್ಯಂತರವಿಲ್ಲ. ಅದಕ್ಕೆ ಪೊಲೀಸ್ ವ್ಯವಸ್ಥೆ ಏನು ಮಾಡಿದ್ದೀರಾ? ಅದೇ ಪೊಲೀಸ್‌ರನ್ನು ಇಟ್ಟುಕೊಂಡು ತಾವು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಅದನ್ನು ಮಾಡದೇ ನೀವು extend ಮಾಡಬಾರದು ಎಂದು ನಾವು ಹೇಳುತ್ತಿದ್ದೇವೆ. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ.

ಶ್ರೀ ಕೆ.ಆರ್. ರಮೇಶ್‌ಕುಮಾರ್:- ಮಾನ್ಯ ಅಧ್ಯಕ್ಷರೆ, ಅವರು 23 ಗಂಟೆಯಾದರೂ ಮಾಡಲಿ, 24 ಗಂಟೆಯಾದರೂ ಮಾಡಲಿ, ಇಲ್ಲಿ 7 ಗಂಟೆ ಮೇಲೆ ಮಾಡಿದರೆ ಇಲ್ಲಿ ಒಂದು ಸ್ವಲ್ಪ ಕೊಡುವುದಕ್ಕೆ ಏರ್ಪಾಡು ಮಾಡಲಿ.

ಶ್ರೀ ಕೆ.ಜೆ. ಜಾರ್ಜ್:- ಮಾನ್ಯ ಅಧ್ಯಕ್ಷರೆ, ಇವರು ಹೇಳಿದ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ಅದಾದ ಮೇಲೆ 3 ತಿಂಗಳು time ಕೊಟ್ಟಿದ್ದೇವೆ. ಎಲ್ಲಾ ಮಾಡಿದ್ದೇವೆ. ಆದರೆ ನಾನು ಒಂದು ಪ್ರಶ್ನೆ ಕೇಳುತ್ತೇನೆ. 5 ವರ್ಷಗಳ ಕಾಲ...

ಅಧ್ಯಕ್ಷರು:- ಅದು ಬೇಡ.

ಶ್ರೀ ಕೆ.ಜೆ. ಜಾರ್ಜ್:- ಅಲ್ಲ ಅಧ್ಯಕ್ಷರೆ, ಇವತ್ತಿನ ದಿವಸ ಕಾನೂನು ಸುವ್ಯವಸ್ಥೆಗೆ ತೊಂದರೆ ಬರಬೇಕಾದರೆ ಅದಕ್ಕೆ ಕಾರಣವಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ 4 ವರ್ಷಗಳಲ್ಲಿ ಯಾವುದೇ ರೀತಿಯ ನೇಮಕಾತಿಯನ್ನು ಮಾಡಲಿಲ್ಲ. ಇವತ್ತು ಸುಮಾರು 22,000 ಪೊಲೀಸ್ ಸಂಖ್ಯೆ ಕಡಿಮೆ ಇದೆ. ಮಾನ್ಯ ಅಶೋಕ್ ರವರು ನಮಗೆ ಹಣಕಾಸು ಇಲಾಖೆಯಿಂದ ಅನುಮತಿ ಕೊಡುತ್ತಿಲ್ಲವೆಂದು ಹೇಳಿದರು.

ಅಧ್ಯಕ್ಷರು:- ಹಾಗಾದರೆ, ಅವರದೇ ತಪ್ಪು.

ಶ್ರೀ ಕೆ.ಜೆ. ಜಾರ್ಜ್:- ಮಾನ್ಯ ಅಧ್ಯಕ್ಷರೆ, ಮಾನ್ಯ ಅಶೋಕ್‌ರವರು ಉಪ ಮುಖ್ಯಮಂತ್ರಿಯಾಗಿದ್ದಾಗ ಮಾಡಿದಂಥ ಕೆಲಸಕ್ಕೆ ಈಗ ನಮ್ಮ ಮಾನ್ಯ

ಮುಖ್ಯಮಂತ್ರಿಗಳು ಅನುಮತಿಯನ್ನು ಕೊಟ್ಟಿದ್ದಾರೆ. ನಾವು ಈಗಾಗಲೇ ಸುಮಾರು 8,500 ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಬಹುಶಃ ನಾವು ಇದನ್ನು ಹೆಚ್ಚು ಮಾಡಲಿಕ್ಕೆ ಆಗುವುದಿಲ್ಲ.

ಶ್ರೀ ಆರ್. ಅಶೋಕ್:- ಮಾನ್ಯ ಜಾರ್ಜ್‌ರವರೆ, ನೀವು ಯಾವುದನ್ನು ಮಾಡಿಲ್ಲ. ನಾವು ನೇಮಕಾತಿಯನ್ನು announce ಮಾಡಿ interview ಕರೆದಿದ್ದೆವು. ತಾವು ಅದನ್ನು ನೇಮಕ ಮಾಡಿದ್ದೀರಿ ಅಷ್ಟೇ. ನಾವು ಮಾಡಿದ್ದನ್ನು ಇವರು ಮಾಡಿದ್ದು ಎಂದು ಹೇಳುತ್ತಾರೆ. ನಾನು ಅಧಿಕಾರದಲ್ಲಿದ್ದಾಗ ನಾನೇ ಸ್ವತಃ ಮೈಸೂರಿಗೆ ಹೋಗಿ ಪೆರೇಡನ್ನು ಉದ್ಘಾಟನೆ ಮಾಡಿ ಆ recruitment ನಾವು ಮಾಡಿದ್ದೇವೆ. ಬೇಕಾದರೆ 5 ವರ್ಷಗಳ ಹಿಂದಿನ ನೇಮಕಾತಿಯನ್ನು ತೆಗೆದು ನೋಡಲಿ. ಒಂದೂ ನೇಮಕಾತಿ ಮಾಡಿಲ್ಲವೆಂದರೆ ಅವರು ಏನು ಹೇಳುತ್ತಾರೆ ಆ ರೀತಿ ...

(ಗೊಂದಲ)

ಶ್ರೀ ಕೆ.ಜೆ. ಜಾರ್ಜ್:- ಮಾನ್ಯ ಅಧ್ಯಕ್ಷರೆ, Announce ಪ್ರಚಾರ ಮಾಡುವುದರಲ್ಲಿ ಇವರಷ್ಟು ಪರಿಣಿತರು ಬೇರೆ ಯಾರು ಇಲ್ಲ. ನಾವು ಕೆಲಸ ಮಾಡುವವರು. ನಾವು ಪ್ರತಿಯೊಂದು ಕೆಲಸ ಮಾಡಿ, ಹಣಕಾಸಿನ ಇಲಾಖೆಯ ಎಲ್ಲಾ ಅನುಮತಿಯನ್ನು ತೆಗೆದುಕೊಂಡು ಎಲ್ಲಾ ಕೆಲಸವನ್ನು ಮಾಡಿದ್ದೇವೆ.

ಅಧ್ಯಕ್ಷರು:- ನೇಮಕಾತಿಯನ್ನು ಅವರು ಮಾಡಲಿಲ್ಲ. ನೀವು ಮಾಡಿದ್ದೀರಿ ಅಷ್ಟೇ.

ಶ್ರೀ ಕೆ.ಜೆ. ಜಾರ್ಜ್:- ಮಾನ್ಯ ಅಧ್ಯಕ್ಷರೆ, 10 ವರ್ಷಗಳಲ್ಲಿ ಇವರ ಕಾಲದಲ್ಲಿ ಎಷ್ಟು ಮನೆಗಳನ್ನು ಕಟ್ಟಿದ್ದಾರೆ. ನಾವು ಬಂದ ಮೇಲೆ 11,000 ಮನೆಗಳನ್ನು ಕಟ್ಟುವಂಥ ಕೆಲಸವನ್ನು ಮಾಡಿದ್ದೇವೆ. ಪೊಲೀಸಿನವರಿಗೆ canteen ಸೌಲಭ್ಯ ಮಾಡಿಕೊಟ್ಟಿದ್ದೇವೆ.

ಶ್ರೀ ಆರ್. ಅಶೋಕ್:- ಮಾನ್ಯ ಅಧ್ಯಕ್ಷರೆ, 50 ವರ್ಷಗಳಲ್ಲಿ ಇವರು ಎಷ್ಟು ಮನೆಗಳನ್ನು ಕಟ್ಟಿದ್ದಾರೆಂದು ಹೇಳಲಿ? 5 ವರ್ಷಗಳಲ್ಲಿ ನಾವು ಎಷ್ಟು ಮನೆಗಳನ್ನು ಕಟ್ಟಿದ್ದೇವೆಂದು ಹೇಳುತ್ತೇವೆ.

(ಗೊಂದಲ)

ಶ್ರೀ ಕೆ.ಜೆ. ಜಾರ್ಜ್:- ಮಾನ್ಯ ಅಧ್ಯಕ್ಷರೆ, ಅವರು ಮನೆಗಳನ್ನು ಕಟ್ಟುವುದಕ್ಕೆ ಹೋಗಲಿಲ್ಲ.

ಅಧ್ಯಕ್ಷರು:- ಇವುಗಳನ್ನು demand ಮೇಲೆ ಚರ್ಚೆ ಮಾಡಿ.

ಶ್ರೀ ಕೆ.ಜೆ. ಜಾರ್ಜ್:- ಮಾನ್ಯ ಅಧ್ಯಕ್ಷರೆ, ಇವರು 2-3 ಘಟನೆಗಳನ್ನು ತೆಗೆದುಕೊಂಡು ಕಾನೂನು ಸುವ್ಯವಸ್ಥೆ ಕೆಟ್ಟಿದೆಯೆಂದು ಹೇಳುತ್ತಾರೆ. ಆದರೆ ಇವರ ಕಾಲದಲ್ಲಿ ಬೆಂಗಳೂರಿನಲ್ಲಿ 7 ಸರಣಿ ಬಾಂಬ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟ, ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟ, ಈಶಾನ್ಯ ರಾಜ್ಯದ ಸುಮಾರು 6,800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಲಾಯನ, ಚರ್ಚ್ ಮೇಲೆ ದಾಳಿಗಳು, ರೈತರ ಮೇಲೆ ಗೋಲಿಬಾರ್, ಮಂಗಳೂರಿನಲ್ಲಿ moral policing, ಸದಾಶಿವ ಆಯೋಗದ ವರದಿಯ ಮೇಲೆ ಬೆಳಗಾವಿ ಅಧಿವೇಶನದಲ್ಲಿ ಗೃಹ ಮಂತ್ರಿಗಳಿಗೆ..., ಪೊಲೀಸ್, ಅಡ್ವೊಕೇಟ್ಸ್ ಮತ್ತು journalists ನಡುವೆ ಮಾರಾಮಾರಿ. ಇದು ಎಲ್ಲಿಯವರೆಗೂ ಹೋಗಿದೆ ಎಂದರೆ ಸುಪ್ರೀಂಕೋರ್ಟ್‌ಗೆ ಹೋಗಿ, ಈಗ CBI enquiry ಗೆ ಬಂದಿದೆ. ಮಾನ್ಯ ಅಶೋಕ್‌ರವರು ಗೃಹ ಮಂತ್ರಿಗಳಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಇವರು ಮಾಡಿರುವ ಕೆಲಸಗಳು ನಮಗೆ ಗೊತ್ತಿಲ್ಲವೇ? ಮಂಗಳೂರಿನಲ್ಲಿ ಬನ್ನಂಜೆರಾಜ, ಉದ್ಯಮಿ ದಯಾನಂದ ಪೈ ಮೇಲೆ ಶೂಟೌಟ್, ನೆಲಮಂಗಳದಲ್ಲಿ ಜೆ.ಡಿ.ಎಸ್. ಬೆಮೆಲ್ ಕೃಷ್ಣಪ್ಪ ಮೇಲೆ ಶೂಟೌಟ್, ಗುಲ್ಬರ್ಗದಲ್ಲಿ ಶೂಟೌಟ್ ಪ್ರಕರಣ, ಬೀದರ್‌ನಲ್ಲಿ...

ಶ್ರೀ ಅರವಿಂದ ಲಿಂಗಾವಳಿ:- ಹಳೆಯದಲ್ಲ ಏಕೆ ಮಾತನಾಡುತ್ತೀರಾ?

(ಗೊಂದಲ)

ಶ್ರೀ ರಮಾನಾಥ್ ರೈ:– ಏನಾಗಿದೆ ಎಂಬುದನ್ನು ಹೇಳುತ್ತಿದ್ದಾರೆ.

(ಗೊಂದಲ)

ಶ್ರೀ ಕೆ.ಜೆ. ಜಾರ್ಜ್:– ಕೊಡಗಿನಲ್ಲಿ ಕುಂಜಂಡ ರವಿ ಶೂಟ್ ಔಟ್, ಬನಶಂಕರಿಯಲ್ಲಿ ಜೆಡಿಎಸ್ ಪಾಲಿಕೆ ಸದಸ್ಯ ದಿವಾನ ಆಲಿ ಕೊಲೆ ಹಾಗೂ ನಾಗರಾಜ್ ಕೊಲೆ, ಚಿಂತಾಮಣಿಯಲ್ಲಿ ನಡೆದ ಗಲಭೆ, ವಿಠ್ಠಲ್ ಮಲ್ಯ ರಸ್ತೆಯಲ್ಲಿ ನಡೆದ ಗುಂಡಿನ ದಾಳಿ ಹೀಗೆ ಇವೆಲ್ಲಾ ಆಗಿವೆ. ಆಗ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿತ್ತಾ? ಈಗ ಯಾವುದೋ ಒಂದೆರಡು ಘಟನೆಗಳು ನಡೆದಿದ್ದಕ್ಕೆ, ಪ್ರತಿಯೊಂದು ಘಟನೆಗಳಿಗೂ ನಾವು ಕ್ರಮ ತೆಗೆದುಕೊಂಡಿದ್ದೇವೆ ಹಾಗೂ ಪತ್ತೆ ಹಚ್ಚಿದ್ದೇವೆ. ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆ ಕೊಡುತ್ತೇವೆ. ಈ ಶಿಸ್ತು ಇಡೀ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ, ಇಡೀ ಭಾರತ ದೇಶದಲ್ಲೇ ಕರ್ನಾಟಕ ಪೊಲೀಸ್ ಬಹಳ ಹೆಸರುವಾಸಿಯಾಗಿದೆ. ದಯವಿಟ್ಟು ಅದನ್ನು ಕಡಿಸುವಂಥ ಕೆಲಸವನ್ನು ತಾವು ಮಾಡಬೇಡಿ ಎಂದು ನಾನು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

(ಗೊಂದಲ)

ಅಧ್ಯಕ್ಷರು:– ಮುಕ್ತಾಯ ಆಯಿತು.

(ಗೊಂದಲ)

ಅಧ್ಯಕ್ಷರು:– ಈಗ ವಿತ್ತೀಯ ಕಾರ್ಯಕಲಾಪಗಳು.

ಮಾನ್ಯ ಸಚಿವರು ತಮ್ಮ ಭಾಷಣವನ್ನು ಪರಿಷ್ಕರಿಸಿರುತ್ತಾರೆ.